




ಕರ್ನಾಟಕ ಸರ್ಕಾರ

ವೈದ್ಯಕೀಯ ನಾಹಿತ್ಯ ಮಾಲೆ

ರಾಜ್ಯ-ಜಂ ಪ್ರಶ್ನಾಪ್ತಿ ಮತ್ತು ಪ್ರಜಾಪತಿ ಸಮಸ್ಯಾಪ್ತಿ

ಡಾ. ಹಚ್ಚಿ. ಎಸ್. ಮೋಹನ್



ಕನ್ನಡ ಮಸ್ತಕ ಪ್ರಾಧಿಕಾರ

ವೈದ್ಯಕೀಯ ಸಾಹಿತ್ಯ ಮಾಲೆ

ಪ್ರಥಾನ ಸಂಪಾದಕರು

ಡಾ. ಸಿದ್ಧಲಿಂಗಯ್ಯ

ಗೌರವ ಸಂಪಾದಕರು

ಡಾ. ಸಿ.ಆರ್. ಚಂದ್ರಶೇಖರ್

ಪಾಠ್ಯ-ಶಿಂ ಪ್ರಶ್ನಗಳು

ಮತ್ತು

ಪ್ರಜಾತ ಸಮಸ್ಯಗಳು

ಡಾ. ಎಚ್.ಎಸ್. ಮೋಹನ್



ಕನಾಟಕ ಸರ್ಕಾರ

ಕನ್ನಡ ಮಸ್ತಕ ಪ್ರಾಧಿಕಾರ

ಕನ್ನಡ ಭವನ, ಬೆಂಗಳೂರು-೫೬೦ ೦೦೨

ಬೆಂಗಳೂರು-೫೬೦ ೦೦೨

**AIDS-50 PRASHNEGALU MATTU PRACHALITHA
SAMASYEGALU** -by Dr. H.S. Mohan, (Vydyakiya Sahitya Maale) and Published by **B.H. Mallikarjuna**, Administrative Officer, Kannada Pustaka Pradhikara, Kannada Bhavana, J.C.Road, Bangalore-560 002.

© ಈ ಅವೃತ್ತಿಯ ಗ್ರಂಥಕ್ಕಾವುಮ್ಮೆ : ಕನ್ನಡ ಮುಸ್ತಕ ಪ್ರಾಧಿಕಾರ, ಬೆಂಗಳೂರು

ಪ್ರಥಮ ಮುದ್ರಣ	: ೨೦೧೨
ಮುಟಗಳು	: xiv + ೧೦೬ = ೧೨೦
ಪ್ರತಿಗಳು	: ೧೦೦೦
ಬೆಲೆ	: ₹ ೬೦/-

First Print	: 2012
Pages	: xiv + 106 = 120
Copies	: 1000
Price	: ₹ 60/-

ಕರಡು ತಿಳಿದವರು : ಲೇಖಕರು ಮತ್ತು ಸಂಪಾದಕರು

ಪ್ರಕಾಶಕರು
ಬಿ.ಹೆಚ್. ಮಲ್ಲಿಕಾಚಾರ್ನ
ಅಡಳಿತಾಧಿಕಾರಿಗಳು
ಕನ್ನಡ ಮುಸ್ತಕ ಪ್ರಾಧಿಕಾರ
ಕನ್ನಡ ಭವನ, ಜಿ.ಸಿ. ರಸ್ತೆ
ಬೆಂಗಳೂರು-೫೬೦ ೦೦೨

ಮುದ್ರಕರು :

ಸಹ್ಯತ್ರೀ ಶ್ರೀಂತರ್ಂ ಪ್ರೈ. ಲ.,
ನಂ. ೧೬/೧, ವಿನೇ ಮುಖ್ಯರಸ್ತೆ, ಜಿನೇ ಅಳ್ಳರಸ್ತೆ
ಕಮ್ಮೂರಿಬಾ ನಗರ, ಮೈಸೂರು ರಸ್ತೆ
ಬೆಂಗಳೂರು-೫೬೦ ೦೨೬
ದೂರವಾಣಿ : ೦೮೦-೨೬೬೬೬೮೮೧; ಫೋ : ೯೫೬೬೬೬೬೮೮೧

ವೈದ್ಯಕೀಯ ಸಾಹಿತ್ಯ ಮಾಲೆ

ಪ್ರಧಾನ ಸಂಪಾದಕರು

ಡಾ. ಸಿದ್ಧಲೀಂಗಯ್ಯ

ಸಂಪಾದಕರು
ಡಾ॥ ಸಿ.ಆರ್. ಜಂದ್ರಶೇಖರ್

ವದಸ್ಕರು

ಡಾ॥ ನಾ. ಸೋಮೇಶ್ವರ
ಡಾ॥ ವಸಂತ ಅ. ಕುಲಕರ್ಮ
ಡಾ॥ ಪದ್ಮನಾ ಪ್ರಸಾದ್
ಡಾ॥ ವಸುಂಥರಾ ಭೂಪತಿ
ಡಾ॥ ವಿಜಯಲಕ್ಷ್ಮಿ ಬಾಳೇಕುಂದಿ
ಡಾ॥ ಕೆ.ಪಿ. ಮತ್ತೂರಾಯ

ಶ್ರೀ ಬಿ.ಹೆಚ್. ಮಲ್ಲಿಕಾಚುನ
ಅಡಳಿತಾಧಿಕಾರಿಗಳು

ಅಧ್ಯಾತ್ಮ ಮಾತ್ರ

ಕನ್ನಡ ಮಸ್ತಕ ಪ್ರಾಧಿಕಾರವು ಅಪರೂಪದ ಹಾಗೂ ಶಾಸ್ತ್ರ ಸಂಬಂಧ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ಏಷಿಧ ಮಾಲಿಕೆಯಡಿ ಬೇರೆ ಪ್ರಕಾಶಕ್ರಿಯೆಗಳನ್ನು ಪ್ರಕಟಿಸಿದ ಮಸ್ತಕಗಳು ಜನಸಾಮಾನ್ಯರಿಗೆ ಲಭ್ಯವಾಗಬೇಕೆಂಬ ಉದ್ದೇಶ ದಿಂದ ಪ್ರಕಟಿಸುತ್ತಾ ಬಂದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಾಹಿತ್ಯಕವಾಗಿ ಪ್ರೋಫೆಸ್‌ಎಸ್‌ಎಂ‌ನ್ನು ತಲುಪಿಸುವುದರಲ್ಲಿ ಸಂಶಯವಲ್ಲ. ಸಮಾಜ ಈ ಒಂದು ಶತಮಾನದಿಂದ ಬಹಳ ಶೀಪ್ರಗತಿಯಲ್ಲಿ ಮುಂದುವರೆಯು ತ್ವಿದ್ವ್ಯಾ ಆ ವೇಗಕ್ಕೆ ತಕ್ಖಾಗಿ ಕನ್ನಡ ಭಾಷೆಯೂ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೊಸತನ್ನು ತನ್ನಲ್ಲಿ ಅರಗಿಸಿಕೊಳ್ಳುವುದು ಅನಿವಾಯ. ವ್ಯೇದ್ಯಕೀಯ, ಇಂಜನಿಯರಿಂಗ್, ವಿಜ್ಞಾನ ಲೋಕಗಳ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಮಸ್ತಕಗಳು ಹೊರಬರುತ್ತಿದ್ದರೂ ಈಗಿನ ಕಾಲ ವೇಗಕ್ಕೆ ತಕ್ಖಾಪ್ರಾ ಕನ್ನಡದಲ್ಲಿ ಈ ವಿಭಾಗಗಳಲ್ಲಿ ಮಸ್ತಕಗಳು ಹೊರಬರುತ್ತಿಲ್ಲ. ಬಂದಂತಹ ಮಸ್ತಕಗಳೂ ಕೊಡ ಜನ ಸಾಮಾನ್ಯರಿಗೆ ಎಟುಕುವ ದರದಲ್ಲಿ ಲಭ್ಯವಾಗುತ್ತಿಲ್ಲ. ಈ ಕೊರತೆಯನ್ನು ತುಂಬಬೇಕೆಂಬ ಸದಾಶಯದಿಂದ ಈ ಮಾಲೆಗಳಲ್ಲಿ ಮಸ್ತಕಗಳನ್ನು ಹೊರತರುವ ಪ್ರಯೋಗವನ್ನು ಮಾಡಿದ್ದೇವೆ.

ಈ ದಿಶೆಯಲ್ಲಿ ಪ್ರಾಧಿಕಾರವು ಹಮ್ಮಿಕೊಂಡಿರುವ ಮಹತ್ವದ ಯೋಜನೆಗಳಲ್ಲಿ ವ್ಯೇದ್ಯಕೀಯ ವಿಜ್ಞಾನ ಸಾಹಿತ್ಯದ ಮಾಲೆಯ ಒಂದು. ಕನ್ನಡದಲ್ಲಿ ವ್ಯೇದ್ಯಕೀಯ ಸಾಹಿತ್ಯಕ್ಕೆ ಹೆಚ್ಚು ಗ್ರಂಥಗಳು ಲಭ್ಯವಿಲ್ಲದೆ ಇರುವುದನ್ನು ಗಮನಿಸಿದ ಪ್ರಾಧಿಕಾರ ಈ ಮಾಲೆಯನ್ನು ಆರಂಭಿಸಬೇಕೆಂದು ಒಂದು ಸಂಪಾದಕ ಮಂಡಳಿಯನ್ನು ನೇಮಿಸಿತು. ಈ ಸಂಪಾದಕ ಮಂಡಳಿಯಲ್ಲಿ ಸಂಪಾದಕರಾಗಿರಲು ನಾಡಿನ ಹಿರಿಯ ವ್ಯೇದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಒಫಿಸರ್ತಾರ್, ಮಂಡಳಿಯ ಸದಸ್ಯರಾಗಿ ಹಿರಿಯ ವ್ಯೇದ್ಯರುಗಳಾದ ಡಾ. ನಾ. ಸೋಮೇಶ್ವರ, ಡಾ. ವಂಸತ ಕುಲಕರ್ಮಣಿ, ಡಾ. ಪದ್ಮಿನಿ ಪ್ರಸಾದ್, ಡಾ. ವಸುಂಥರಾ ಭೂಪತಿ,

ಡಾ॥ ವಿಜಯಲಕ್ಷ್ಮೀ ಬಾಳೇಕುಂರಿ, ಡಾ॥ ಕೆ.ಪಿ. ಮತ್ತೊರಾಯ ಅವರುಗಳು ಈ ಕಾರ್ಯವನ್ನು ಸುಲಲಿತವಾಗಿ ನೇರವೇರಿಸಿಕೊಟ್ಟಿದ್ದಾರೆ. ಇವರೆಲ್ಲರಿಗೂ ನನ್ನ ಕೃತಜ್ಞತೆಗಳು.

ಈ ಮಾಲೆಕೆಯಲ್ಲಿ “ಪಾಂ-ಎಂ ಪ್ರಶ್ನಗಳು ಮತ್ತು ಪ್ರಚಲಿತ ಸಮಸ್ಯೆಗಳು” ಕೃತಿಯನ್ನು ರಚಿಸಿಕೊಡಲು ಒಟ್ಟು ಹಸ್ತಪ್ರತಿಯನ್ನು ನೀಡಿ ಸಹಕರಿಸಿದ ಡಾ. ಹೆಚ್.ಎಸ್. ಮೋಹನ್ ಅವರಿಗೆ ಆಭಾರಿಯಾಗಿದ್ದೇವೆ.

ಈ ಮಾಲೆಯ ಪುಸ್ತಕಗಳನ್ನು ಹೊರತರುವಲ್ಲಿ ಪ್ರಾರಂಭದಿಂದ ವಿಶೇಷ ಅಸ್ತ್ರಿ ವಹಿಸಿದ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಶ್ರೀ ಬಿ. ಹೆಚ್. ಮಲ್ಲಿಕಾಬುನ ನನ್ನ ಆಪ್ತ ಕಾರ್ಯದಶೀ ಶ್ರೀ ಕೆ. ಮುಕುಂದನ್, ಪ್ರಾಧಿಕಾರದ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಭಾರಿಯಾಗಿದ್ದೇನೆ. ಈ ಮಾಲೆಯ ಕೃತಿಗಳನ್ನು ಕನ್ನಡ ವಾಚಕರು ತುಂಬುಹ್ಯದಯದಿಂದ ಸ್ವಾಗತಿಸುತ್ತಾರೆಂದು ಆಶಿಸುತ್ತೇನೆ.

(ಡಾ. ಸಿದ್ಧಲಿಂಗಯ್ಯ)
ಅಧ್ಯಕ್ಷರು

ಸಂಪಾದಕರ ಮಾತ್ರ

ಎಚ್‌ಎವಿ (ಹಡ್ಡ) ಎಂದು ಕೇಳಿದಾಕ್ಷಣ ಭೂತ ದಶನವಾದಂತೆ ಜನ ಹೆದರಿ ನಡುಗುತ್ತಾರೆ. ಕಟ್ಟ ಕೆಲಸದಿಂದ ಬರುವ ಕಟ್ಟ ಕಾಯಿಲೆ, ಬೈಷಧಿ ಇಲ್ಲದ, ವಾಸಿಯಾಗದ್ದು ಇತರರಿಗೆ ಅಂಟುರೋಗವಾಗಿ ಹರಡುವುದು ಈ ಕಾಯಿಲೆ ಎಂದು ಜನ ನಂಬಿದ್ದಾರೆ. ಈಗ ಇದು ಸರ್ವ ವ್ಯಾಪಿ. ಕನಾಟಿಕದ ಶೀಕಡಾ ಒಂದರಷ್ಟು ಜನರ ದೇಹದಲ್ಲಿ ಈ ವೈರಸ್ ಇದೆ. ಪ್ರತಿದಿನ ಹೊಸಬಿರ ದೇಹವನ್ನು ಪ್ರವೇಶಿಸುತ್ತಿದೆ. ಯಾವುದೇ ಬೈಷಧಿಗೆ ಜಗ್ಗದೇ, ವೈದ್ಯ ವಿಜ್ಞಾನಕ್ಕೆ, ಸಮಾಜಕ್ಕೆ, ಸಾಂಪಾದಿಕ ವರ್ತನೆ, ವಿವಾಹೇತರ ಲೈಂಗಿಕ ಸಂಬಂಧ, ಸಲಿಂಗರ್ತಿ ಇತ್ಯಾದಿ ವಿಕೃತ ಕಾಮ ಕೇಳಿಯ ಬಳ್ಳವಳಿಯಾಗಿ ಬರುವ ಈ ಸೋಂಕನ್ನು ಹೊಂದಿದ ವ್ಯಕ್ತಿ ನಾಚಿಕೆ. ಅವರೂ ನಾನ್ಯಾಸಿ ಹೋಗುತ್ತಾನೇ/ಇ. ಸಮಾಜವಿರಲಿ ಮನೆಯವರೂ, ಆತ್ಮೀಯರೂ ಎಚ್‌ಎವಿ ಸೋಂಕತ ವ್ಯಕ್ತಿಯನ್ನು ದೂರವರಿಸುತ್ತಾರೆ. ಅಸ್ವಾಖ್ಯಾನಂತೆ ಕಾಣುತ್ತಾರೆ. ಈತ/ಈಕೆ ಬೇಗ ಸಾಯಿಲೆ ಎಂದೇ ಹಾರ್ಡ್‌ಸುತ್ತಾರೆ. ಕೆಲವು ಸಲ, ಸೋಂಕಿತ ರಕ್ತ/ಅಂಗವನ್ನು ದಾನ ಪಡೆದು ಅಥವಾ ಮಲಿನ ಸೂಜಿ/ ಉಪಕರಣದ ಮೂಲಕ ಸೋಂಕನ್ನು ಪಡೆದ ವ್ಯಕ್ತಿಯ ನೋವು/ ಅಸಹಾಯಕತೆ ಅವರೊಂದಿಗೆ ತನ್ನ ದುರುದಲ್ಲದ ತಪ್ಪಿನಿಂದ ಎಚ್‌ಎವಿ ವೈರಸ್‌ನ್ನು ದೇಹದೇಶಕ್ಕೆ ಬಿಟ್ಟುಕೊಂಡವ ತನ್ನ ‘ದುರಾದ್ವಷಪನ್ನು’ ಹಳಿಯುತ್ತಾ ನಿತ್ಯ ಕೊರಗುವಂತಾಗುತ್ತದೆ. ‘ಪ್ರಾರಂಭದಲ್ಲಿದ್ದಷ್ಟು ಅಪಾಯಕಾರಿಯಾಗಿಲ್ಲದ, ಈ ವೈರಸ್‌ನೊಂದಿಗೆ ವ್ಯಕ್ತಿ ಸಹ ಬಾಕ್ಕೆ ಮಾಡುವುದನ್ನು ಕಲಿಯಿರಿ. ವೈರಸ್ ಇದ್ದರೂ, ‘ಹಡ್ಡ’ ಬರುವುದನ್ನು ಹಲವಾರು ವರ್ಷಗಳ ಕಾಲ ಮುಂದೂಡಬಹುದು’ ಎಂದು ವೈದ್ಯರು ಹೇಳುತ್ತಾರೆ. ಎಚ್‌ಎವಿ ಸೋಂಕರುವ ವ್ಯಕ್ತಿಯೊಂದಿಗೆ ಬದುಕಿಲು/ ವೈವಹರಿಸಲು ಹಿಂಜರಿಯಬೇಡಿ, ಹೆದರಬೇಡಿ ಎಂದು ಎಲ್ಲೆಡೆ ಸಾರುತ್ತಿದ್ದಾರೆ. ಅದರೂ ಎಚ್‌ಎವಿ ಟಿಸ್ಸ್ ಮಾಡಿಸಿಕೊಳ್ಳಲು ಅನೇಕರು ದಿಗಿಲುಪಡುತ್ತಾರೆ. ಅದು

ಪಾಸಿಟಿವ್ ಬಂದರೆ ಏನು ಗತಿ ಎಂದು ಚಿಂತಿಸುತ್ತಾರೆ. ಮತ್ತೆ ಕೆಲವರು ನೇಗೆಟಿವ್ ಬಂದರೂ, ಅದು ಯಾವಾಗ ಪಾಸಿಟಿವ್ ಆಗಿಬಿಡುತ್ತದೋ ಎಂದು ಮತ್ತೆ ಮತ್ತೆ ಟೆಸ್ಟ್ ಮಾಡಿಸಿ ದಣಿಯುತ್ತಾರೆ. ಈ ವೈರಸ್‌ನ್ನು ನಾಶ ಮಾಡುವ ಜಿಷ್ಟಿಗಾಗಿ ಪ್ರಪಂಚದಾದ್ಯಂತ ವೈದ್ಯರು ಹುಡುಕಾಟ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ಬೇಗ ಯಶಸ್ವಿ ಸಿಗಲಿ ಎಂದು ಪ್ರಾರ್ಥಿಸೋಣ.

ನಾಡಿನ ಖ್ಯಾತ ನೇತ್ರ ತಜ್ಜ್ಞ ಹಾಗೂ ವೈದ್ಯ ಲೇಖಕ ಡಾ. ಎಂ.ಎಸ್. ಮೋಹನ್ ಈ ಕೃತಿ ರಚಿಸಿ, ಎಂಬವಿ/ಬಜ್ಞ ಬಗ್ಗೆ ವೈಜ್ಞಾನಿಕ ನಿರೀಕ್ಷಣೆಯನ್ನು ನಮಗೆ ಕೊಟ್ಟಿದ್ದಾರೆ. ಅವರಿಗೆ ಕನ್ನಡ ಮಸ್ತಕ ಪ್ರಾರ್ಥಿಕಾರ ಮತ್ತು ಕನ್ನಡಿಗರ ಪರವಾಗಿ ಧನ್ಯವಾದಗಳು.

ಡಾ. ಸಿ.ಆರ್. ಚಂದ್ರಶೇಖರ್

ತೇವಿಕರ ನುಡಿ

ಕಳಿದ ಏ ವರ್ಷಗಳಿಂದ ಜಗತ್ತಿನಾದ್ಯಂತ ಕಾರೀಸಿಕೊಂಡ ಮಾರಕ ಕಾಯಿಲೆ ಏಡ್ಸ್. ಈಗ ಕೇವಲ ಕಾಯಿಲೆಯಾಗಿ ಉಳಿದಿಲ್ಲ. ಅದಕ್ಕೂ ಆಚೆ ತನ್ನ ಕದಂಬ ಬಾಹುಗಳನ್ನು ಭಾಟಿ, ನಮ್ಮ ಸಾಮಾಜಿಕ, ಅಧಿಕ, ರಾಜಕೀಯ, ವೈದ್ಯಕೀಯ -ಹೀಗೆ ಎಲ್ಲ ರಂಗಗಳಲ್ಲಿ ತನ್ನ ಪ್ರಭಾವ ಬೀರಿದೆ. ಆದರೆ ಈ ಕಾಯಿಲೆಯ ಬಗೆಗೆ, ಕಾಯಿಲೆ ಉಂಟುಮಾಡುವ ವೈರಾಣವಿನ ಬಗೆಗೆ, ಕಾಯಿಲೆ ಹರಡುವ ಬಗೆಗೆ, ಅದರ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವ ಬಗೆಗೆ ಹಾಗೂ ಅದರ ಚಿಕಿತ್ಸೆಯ ಬಗೆಗೆ -ಹೀಗೆ ಈ ಕಾಯಿಲೆಯ ಎಲ್ಲ ಮುಖಿಗಳ ಬಗೆಗೂ ಸಾಮಾನ್ಯ ಜನರಲ್ಲಿ ಸ್ಪಷ್ಟ, ನಿಖಿರ ಮಾಹಿತಿಯಲ್ಲ, ತಿಳುವಳಿಕೆಯಲ್ಲ, ಜ್ಞಾನವಿಲ್ಲ. ಈ ಹಿನ್ನಲೆಯಲ್ಲಿ ಈ ಮಸ್ತಕದ ಭಾಗ-ಒರಲ್ಲಿ ಪ್ರಶ್ನೋತ್ತರಗಳ ರೂಪದಲ್ಲಿ ಸಾಧ್ಯವಾದಪ್ಪ ಅಗತ್ಯ, ನಿಖಿರ ಮಾಹಿತಿಯನ್ನು ‘ಏಡ್ಸ್-ಬಿಂ ಪ್ರಶ್ನೆಗಳು’ ತೀರ್ಣಿಕೆಯಡಿ ನೀಡಲು ಪ್ರಯೋಜಿಸಿದ್ದೇನೆ. ಎರಡನೇ ಭಾಗದಲ್ಲಿ ಹಲವು ಪ್ರಮುಖ ಪ್ರಚಲಿತ ವಿಚಾರಗಳನ್ನು ವಿಶ್ಲೇಷಿಸಲು ಪ್ರಯೋಜಿಸಿದ್ದೇನೆ. ನಿಖಿರವಾದ ಶೇಕಡಾ ೧೦೦ರಷ್ಟು ಗುಣಪಡಿಸಬಲ್ಲ ಚಿಕ್ಕೆ ಈ ಕಾಯಿಲೆಗೆ ಇಲ್ಲದ್ದರಿಂದ ಹೊಚ್ಚಿ ವೈದ್ಯರು, ಹೊಚ್ಚಿ ಚಿಕಿತ್ಸಗಳು ಜಗತ್ತಿನ ಜೀರ್ಣ ಭೇರೆ ಭಾಗಗಳಲ್ಲಿ ಮಟ್ಟಿಕೊಂಡು ಅಗಾಧ ಪ್ರಮಾಣದಲ್ಲಿ ಜನಸಾಮಾನ್ಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಏಡ್ಸ್ ಪರಿಣಾಮಗಳು ಭೀಕರ. ಅಗಾಧ ಪ್ರಮಾಣದಲ್ಲಿ ಪ್ರಪಂಚದಾದ್ಯಂತ ಅನಾಥಮಕ್ಕಳು ಈ ಕಾಯಿಲೆಯಿಂದ ಸೃಷ್ಟಿಯಾಗುತ್ತಿದ್ದಾರೆ. ಕಾಯಿಲೆಯ ಬಗೆಗಿನ ಕಳಂಕಿತ ಭಾವನೆ, ತಾರತಮ್ಯ ಧೋರಣೆ ಕಾಯಿಲೆಯನ್ನು ಪತ್ತೆಹಚ್ಚುವುದನ್ನು ಮತ್ತು ಅರಂಭದ ಹಂತದಲ್ಲಿಯೇ ಚಿಕಿತ್ಸೆಗೆ ತೊಡಗುವುದನ್ನು ವಿಳಂಭಿಸುತ್ತಿದೆ. ಏಡ್ಸ್ ಬಡ ದೇಶಗಳ ಅಧಿಕ ವೈವಸ್ಥಯನ್ನೇ ಏರುಪೇರು ಮಾಡಿಬಿಟ್ಟಿದೆ. ದಕ್ಷಿಣ

ಅಷ್ಟಿಕಾದ ಹಲವು ದೇಶಗಳಲ್ಲಿ ಕಾಯಿಲೆಯ ತೀವ್ರತೆಯ ಪರಿಣಾಮವಾಗಿ ಅಲ್ಲಿನ ರಾಜಕೀಯ ವ್ಯವಸ್ಥೆಯ ಮೇಲೆ ವಿಚಿತ್ರ ರೀತಿಯ ಪರಿಣಾಮ ಬೀರಿದೆ. ಈ ಎಲ್ಲ ಅಂಶಗಳನ್ನು ನಿನೇ ಭಾಗದ ಉ ಲೇಖನಗಳಲ್ಲಿ ಚರ್ಚಿಸಿ, ವಿಶೇಷಿಸಲು ಪ್ರಯತ್ನಿಸಿದ್ದೇನೆ. ಒಟ್ಟನ್ನಲ್ಲಿ ಹಲವು ಮುಖಿಗಳನ್ನು ಹೊಂದಿರುವ ಈ ಕಾಯಿಲೆಯ ಬಗೆಗೆ ಒಂದು ರೀತಿಯ ಮಾಹಿತಿ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗೆಗೆ ಸ್ಥಳ ಚಿತ್ರಣ ಕೊಡುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಇದನ್ನು ಪ್ರಕಟಣೆ ಮಾಡುತ್ತಿರುವ ಕನ್ನಡ ಮಸ್ತಕ ಪ್ರಾಧಿಕಾರದ ಅಧ್ಯಕ್ಷರು ಮತ್ತು ಎಲ್ಲ ಪದಾಧಿಕಾರಿಗಳಿಗೂ, ಬಹಳ ತಾಳೆಯಿಂದ ಪರಿಶೀಲಿಸಿ ಲೇಖನಗಳನ್ನು ಪರಿಪೂರಿಸಿದ ಮಾನ್ಯ ಸಂಪಾದಕ ಡಾ॥ ಸಿ.ಆರ್. ಚಂದ್ರಶೇಖರ್ ಅವರಿಗೆ ನಾನು ಆಭಾರಿ. ಜನಸಾಮಾನ್ಯರು ಈ ಮಸ್ತಕದ ಸದುಪಯೋಗ ಪಡೆದುಕೊಳ್ಳಲೆಂದು ಆಶಿಸುತ್ತೇನೆ.

— ಡಾ. ಎಚ್.ಎಸ್. ಮೋಹನ್

ಲೇಖಕರ ಪರಿಚಯ

- ಪೂರ್ವ ಹೆಸರು** : ಡಾ. ಎಬ್ಬೆ.ಎಸ್. ಮೋಹನ್
ಹುಟ್ಟಿದ ದಿನಾಂಕ : ೧೧.೦೮.೧೯೫೫, ೫೬ ವರ್ಷಗಳು
ಪ್ರಸಕ್ತ ವಿಳಾಸ : ವಿಜಯ ಕಣ್ಣಿನ ಚಿಕಿತ್ಸಾಲಯ
 ಚಾಮರಾಜಪೇಟೆ, ಸಾಗರ
 ಶಿವಮೊಗ್ಗ ಜಿಲ್ಲೆ-ಜಿಲ್ಲೆ ೪೦೧
ವಿದ್ಯಾಭ್ಯಾಸ : ಎಂ.ಬಿ.ಬಿ.ಎಸ್., ಎಂ.ಎಸ್. (ಅಘೋರ್) ಡಿ.ಎಂ.ಎಸ್.
ವಿಶೇಷ ಪರಿಣಿತಿ ವಿಷಯ : ವೈದ್ಯರು-ಕಣ್ಣಿನ ವೈದ್ಯರು
ಉದ್ದೇಶ : ಖಾಸಗಿ ಕಣ್ಣಿನ ಆಸ್ತ್ರೋತ್ಯಾಯಲ್ಲಿ ವೈದ್ಯಕೀಯ ವೃತ್ತಿ
ವೈದ್ಯ ಸಾಹಿತ್ಯ ಸ್ವಾಜ್ಞಿ : ಲೇಖನಗಳ ಸಂಖ್ಯೆ ೧೦೦೦ಕ್ಕೂ ಹೆಚ್ಚು (ಕನ್ನಡ),
 ೫೦೦ಕ್ಕೂ ಹೆಚ್ಚು (ಆಂಗ್ಲ) ಮುಸ್ತಕಗಳ ಸಂಖ್ಯೆ ೧೫
 (ಕನ್ನಡ), ೧ (ಆಂಗ್ಲ)
ಪದ್ದದಿರುವ ಪ್ರತಿಷ್ಠಿತ ಪ್ರತಿಸ್ಥಿ/ ಮರಣಾರ್ಥ ಮತ್ತು ವರ್ಣ
 ೧) ‘ವೈದ್ಯ ವೈದ್ಯ’ ಮುಸ್ತಕಕ್ಕೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರತಿಸ್ಥಿ ಡಾ. ಪಿ.ಎಸ್.
 ಶಂಕರ್ ಪ್ರತಿಷ್ಠಾನದಿಂದ (ಗುಲಬಗಾರ್) -೨೦೦೧
 ೨) ಕಲ್ಲು-ಹೊಸನೋಟ, ಅಕಲಂಕ ಪ್ರತಿಷ್ಠಾನ, ಉದ್ದೇಶ ವೈದ್ಯ ಮುಸ್ತಕ
 ಪ್ರತಿಸ್ಥಿ-೨೦೦೮

ಇತರ ಪ್ರತಿಭೆ ಮತ್ತು ಚಟುವಟಿಕೆಗಳು

ವಿಜಯ ಸೇವಾ ಪ್ರಸ್ಥಾ (ರಿ) ಎಂಬ ಸಂಸ್ಥೆ ಸಾಫ್ಟ್‌ಪ್ರೈಸ್ ಕಳೆದ ಒಟ್ಟು ವರ್ಷಗಳಿಂದ ಆರೋಗ್ಯ ಕಿರ್ಕಣ, ಸಾಂಸ್ಕೃತಿಕ ರಂಗಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ‘ಯಕ್ಷತ್ರೀ’ ಸಂಸ್ಥೆಯಡಿ ಹಲವು ರೀತಿಯ ಯಕ್ಷಗಾನ ಪ್ರಯೋಗಗಳನ್ನು ಒಟ್ಟು ವರ್ಷಗಳಿಂದ ನಡೆಸಲಾಗುತ್ತಿದೆ.

* * * *

ಪರಿವಿಡಿ

ಭಾಗ-೧

ವಿದ್ವಾನ್-ಜಂ ಪ್ರಶ್ನೆಗಳು ಮತ್ತು ಅಪ್ರಗಳಿಗೆ ಪ್ರೇರಣೆಯ ನೆಲೆಯಲ್ಲಿನ
ಉತ್ತರಗಳು ೧-೨೨

ಭಾಗ-೨

ವಿದ್ವಾನ್ - ಪ್ರಾಚಲಿತ ಸಮಸ್ಯೆಗಳ ಬಗೆಗೆ ವಿವಿಧ ಲೇಖನಗಳು ೨೩-೧೦೯

- | | | |
|-----|-------------------------------------------------------------------------------------------------|-----|
| ೧. | ವಿದ್ವಾನ್ ಚಿಕಿತ್ಸೆ: ನಕಲಿ ಜಿಷ್ಟಾಪ್ರಥಿಗಳ ಹಾವಳಿ | ೨೨ |
| ೨. | ಮಹಿಳೆಯರು ಮತ್ತು ಹೆಚ್‌ಪಿವಿ/ ವಿದ್ವಾನ್ | ೨೩ |
| ೩. | ಮಕ್ಕಳಲ್ಲಿ ಹೆಚ್‌ಪಿವಿ ಮತ್ತು ವಿದ್ವಾನ್ | ೩೫ |
| ೪. | ವಿದ್ವಾನ್ ಕರಾಳ ಮುಖಿ- ವಿದ್ವಾನ್ ಪೀಡಿತ ಅನಾಥ ಮಕ್ಕಳು | ೩೬ |
| ೫. | ವಿದ್ವಾನ್ ಬಗೆಗೆ ಕಳಂಕಿತ ಭಾವನೆ, ತಾರತಮ್ಯ ಧೋರಣೆ | ೩೭ |
| ೬. | ಹೆಚ್‌ಪಿವಿ ಸೋಂಕು ಮತ್ತು ವಿದ್ವಾನ್ ಉಂಟಿಮಾಡುವ
ಅರ್ಥಕ ಪರಿಣಾಮಗಳು | ೪೧ |
| ೭. | ವಿದ್ವಾನ್ ಮತ್ತು ಕಣ್ಣ ಹಾಗೂ ಅದರ ಸಾಮಾಜಿಕ, ಅರ್ಥಕ
ಪರಿಣಾಮಗಳು | ೪೮ |
| ೮. | ವಿದ್ವಾನ್ - ಅಪ್ಪು, ಇಪ್ಪು | ೧೦೨ |
| ೯) | ವಿದ್ವಾನ್ ಕಾಯಿಲೆ ರೇಖಿಂರಲ್ಲಿ ಉಗಮವಾಯಿತೇ? | ೧೦೨ |
| ೧೦) | ದ್ವಿತೀಯ ಆಷ್ಟಿಕಾದ ದೇಶಗಳಲ್ಲಿ ಪ್ರಜಾಪ್ರಭುತ್ವ ಮತ್ತು
ಸರ್ಕಾರಗಳಿಗೆ ಮಾರಕವಾದ ಹೆಚ್‌ಪಿವಿ/ ವಿದ್ವಾನ್ ಸೋಂಕು | ೧೦೩ |

ಭಾಗ-೮
ಹಡ್ಡಿ-೫೦ ಪ್ರಶ್ನೆಗಳು

ವಿದ್ಯೋ-ಶಿಂ ಪ್ರಶ್ನೆಗಳು

Q. ಹೆಚ್‌ಎಂಎ (HIV) ಎಂದರೇನು?


ಹ್ಯಾಮ್‌ನ್ ಇಮ್ಯೂನೋಡಿಫಿಷಿಯನ್ಸಿ ವೈರಸ್ ಎಂಬುದು ಒಂದು ವೈರಾಣಿ ಅಥವಾ ವೈರಸ್. ಈ ವೈರಸ್ ಸೋಂಕಿಗೆ ತುತ್ತಾದ ಮನುಷ್ಯ ಜೀವಮಾನ ಪರ್ಯಂತ ಈ ಸೋಂಕಿಗೆ ತುತ್ತಾಗುತ್ತಾನೆ. ಅಷ್ಟೇ ಅಲ್ಲದೆ ಆತ ಇತರರಿಗೂ ಈ ಸೋಂಕನ್ನು ಧರಡಬಲ್ಲ.

Q. ವಿದ್ಯೋ (AIDS) ಎಂದರೇನು?

ಅಕ್ಸ್‌ಪ್ರೋಡ್ ಇಮ್ಯೂನೋಡಿಫಿಷಿಯನ್ಸಿ ಸಿಂಡ್ರೋಮ್ -ಇದು ಮೇಲೆ ತಿಳಿಸಿದ ಹೆಚ್‌ಎಂಎ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದರ ಅಥವಾ -ದೇಹದಲ್ಲಿ ಅಲ್ಲಿಯವರೆಗೆ ಇಲ್ಲದ ಹೊರಗಿನಿಂದ ಬಂದ ಕಾಯಿಲೆ. ಇದು ದೇಹದ ಪ್ರತಿರೋಧ ಶಕ್ತಿಯನ್ನು ತೀವ್ರವಾಗಿ ಕುಂಡಿತಗೊಳಿಸಿ ಹೊರಗಿನ ಬೇರೆ ಬೇರೆ ರೀತಿಯ ಸೋಂಕುಗಳು ದೇಹಕ್ಕೆ ಬರುವಲ್ಲಿ ಸಹಾಯ ಮಾಡುತ್ತವೆ.

Q. ವೈರಸ್ ಅಥವಾ ವೈರಾಣಿ ಎಂದರೇನು?

ಇದೂಂದು ತೇರಾ ಸೂಕ್ಷ್ಮ ಜೀವಿ. ಸಾಮಾನ್ಯ ಸೂಕ್ಷ್ಮದರ್ಶಕದಲ್ಲಿಯೂ ಕಾಣುತ್ತಿರುತ್ತದೆ ಇದು ಮಾನವ ದೇಹದ ಹಲವಾರು ಕಾಯಿಲೆಗಳಿಗೆ ಕಾರಣವಾಗಿದೆ. ನಮ್ಮಲ್ಲಿ ಎಲ್ಲರಲ್ಲಿಯೂ ಆಗಾಗ ಕಾಣಿಸಿ-ಕೊಳ್ಳುವ ಶೀತ, ನೆಗಡಿ, ಘೂಳನಿಂದ



ವಿದ್ಯೋ ವೈರಸ್


ಹಿಡಿದು ತೇವ್ರ ಕಾಯಿಲೆಗಳಾದ ರೇಬೀಸ್, ಬಿಪನ್‌ಗುನ್‌ನ್ಯಾ, ಡೆಂಗ್‌ನ್ಯಾ, ಸಿಡುಬು (Small Pox), ಸೀತಾಳಿ ಸಿಡುಬು (Chicken Pox) ಹಾಗೂ ಏಡ್‌ -ಹಿಗೆ ಹಲವು ಕಾಯಿಲೆಗಳಿಗೆ ಬೇರೆ ಬೇರೆ ರೀತಿಯ ವೈರಸ್‌ಗಳು ಕಾರಣ.

ಉ. ಹೆಚ್‌ಎವಿ ಕಾಯಿಲೆಯ ಆರಂಭದ ಲಕ್ಷಣಗಳೇನು?

ಈ ಕಾಯಿಲೆಗೆ ತುತ್ತಾದ ಹಲವರಲ್ಲಿ ಆರಂಭದಲ್ಲಿ ನಿರ್ದಿಷ್ಟ ರೋಗ ಲಕ್ಷಣಗಳೇ ಇರುವುದಿಲ್ಲ. ಇನ್ನು ಕೆಲವರಲ್ಲಿ ಬೇರೆ ಇತರ ಕಾಯಿಲೆಗಳ ಲಕ್ಷಣಗಳು ಇರುತ್ತವೆ. ಆರಂಭದ ನಿಜವಾದ ರೋಗಲಕ್ಷಣಗಳಿಂದರೆ ತಲೆನೋವು, ಅಗಾಗ ಜ್ವರ ಬರುವುದು, ದೇಹದ ವಿವಿಧ ಮಾಂಸವಿಂಡಗಳಲ್ಲಿ ತೇವ್ರ ರೀತಿಯ ನೋವು, ವಾಂತಿ ಬರುವ ಹಾಗೆ ಆಗುವುದು, ಕೆಲವೊಮ್ಮೆ ಭೇದಿ, ಸಣ್ಣ ಪ್ರಮಾಣದ ವಿವಿಧ ರೀತಿಯ ಸೋಂಕಿನ ಲಕ್ಷಣಗಳು, ಎಲ್ಲಕ್ಕಿಂತ ಹೆಚ್ಚಾಗಿ ಪದೇ ಪದೇ ಸುಸ್ಥಾಗುವುದು. ಸಾಮಾನ್ಯ ಆರೋಗ್ಯದಂತ ಮನುಷ್ಯನಿಗಿಂತ ತೇವ್ರ ರೀತಿಯ ಸುಸ್ಥಾ ಅಗಾಗ ಕಾಣಿಸಿಕೊಂಡರೆ, ಹೆಚ್‌ಎವಿ ಕಾಯಿಲೆಯ ಆರಂಭದ ಲಕ್ಷಣಗಳೇನೋ ಎಂದು ಅನುಮಾನಿಸಬೇಕಾಗುತ್ತದೆ.

ಇ. ಕಾಯಿಲೆ ತೇವ್ರವಾದಾಗ ರೋಗಲಕ್ಷಣಗಳೇನು?

ಕಾಯಿಲೆ ತೇವ್ರ ರೀತಿಯದಾದಾಗ ಇದನ್ನು ‘ಏಡ್ ಕಾಯಿಲೆ’ ಎಂದೇ



ರಕ್ತನಾಳದಲ್ಲಿ ನುಕುಳಿರುವ ಹೆಚ್‌ಎವಿ ವೈರಸ್

ಕರೆಯುತ್ತೇವೆ. ಆಗ ದೇಹದ ಪ್ರತಿರೋಧ ಶಕ್ತಿ ತೇವ್ರವಾಗಿ ಕುಂತಿತಗೊಂಡು ಅಥವಾ ನಾಶವಾಗಿರುವುದರಿಂದ ತೇವ್ರ ರೀತಿಯ ಸೋಂಕಿನ ಕಾಯಿಲೆಗಳಾದ ಶ್ವಂಸ ಅಥವಾ ನ್ಯೂಮೋನಿಯಾ ಕಾಯಿಲೆಯ ರೀತಿ ಇದು ಕಾಣಿಸಿಕೊಳ್ಳುತ್ತದೆ.

ಈ. ಈ ರೀತಿಯ ತೇವ್ರ ರೀತಿಯ ಕಾಯಿಲೆ ವೈಕಿಂಯಲ್ಲಿ ಸೋಂಕು ಆರಂಭವಾಗಿ ಎಷ್ಟು ವರ್ಷಗಳ ನಂತರ ಕಾಣಿಸಿಕೊಳ್ಳುವುದು?

ಅದನ್ನು ನಿಲಿರವಾಗಿ ಹೇಳಲಾಗುವುದಿಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಚ್ಚಿನ ಸಂದರ್ಭ ಸೋಂಕಿಗೆ ಒಳಗಾದ ವ್ಯಕ್ತಿಯ ದೈಹಿಕ ಪ್ರತಿರೋಧ ಶಕ್ತಿಯನ್ನು ಅದು ಅವಲಂಬಿಸಿದೆ. ಎಷ್ಟೋ ಬಾರಿ ಈ ವ್ಯೇರಸ್ ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ೮-೧೦ ವರ್ಷಗಳವರ್ಗಾಂತಹೆಲ್ಲ ತಿಳಿಸಿದ ತೀವ್ರ ರೀತಿಯ ಲಕ್ಷಣಗಳೇ ಕಾಣಿಸುವುದಿಲ್ಲ.

೨. ಹೆಚ್ಚಿನ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವುದು ಹೇಗೆ?

ಈ ಕಾಯಿಲೆ ಸೋಂಕಿಗೆ ಒಳಗಾದ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಮುಖ್ಯವಾಗಿ ರಕ್ತ, ಏರ್ಯ್ಯ, ಯೋನಿಯಲ್ಲಿನ ಚೋದಕರಸಗಳು ಹಾಗೂ ಎದೆಹಾಲಿನ ಮುಖಿಂತರ ಹರಡುತ್ತದೆ.

೩. ಸಾಮಾನ್ಯವಾಗಿ ಹರಡುವ ರೀತಿ ಅಥವಾ ವಿಧಾನವನ್ನು ತಿಳಿಸಿ.

ಮುಖ್ಯವಾಗಿ— ಸೋಂಕಿಗೆ ಒಳಗಾದ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಈ ಕಾಯಿಲೆ ಬರುತ್ತದೆ. ಈ ಲೈಂಗಿಕ ಕ್ರಿಯೆ ಯೋನಿ, ಗುದದ್ವಾರ ಅಥವಾ ಬಾಯಿಯ ಮೂಲಕ, ಲಿಂಗಚೀಲ ಅಥವಾ ಕಾಂಡೋವ್ರೋ ಉಪಯೋಗಿಸಿದೆ ವಾಡಿರುವ ಲೈಂಗಿಕ ಕ್ರಿಯೆಯಾದಾಗ ಕಾಯಿಲೆ ಬರುತ್ತದೆ.

೪. ಸಲಿಂಗ ಕಾಮಿಗಳಲ್ಲಿಯೂ ಈ ಕಾಯಿಲೆ ಬರುವುದೇ?

ಹೀಗೆ ತಿಳಿಸಿದ್ದು ಹೆಣ್ಣು ಮತ್ತು ಗಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಬರುವುದಾಯಿತು. ಗಂಡು ಮತ್ತು ಗಂಡು ಸಲಿಂಗ ಕಾಮಿಗಳಲ್ಲಿ ಇದು ಬರುವ ಸಾಧ್ಯತೆ ಹೆಚ್ಚು ವಿಷ್ಣು ಅರಂಭದ ದಿನಗಳಲ್ಲಿ ಅಂದರೆ ೧೮೮೦ ಹಾಗೂ ೯೦ರ ದಶಕದ ಆದಿಭಾಗ ವಿಷ್ಣುಗೆ ಒಳಗಾಗುವರು ಸಲಿಂಗಕಾಮಿಗಳೇ ಜಾಸ್ತಿ ಎಂದು ತಿಳಿಯಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದು ಅಪ್ಪು ಸಕ್ಕೆವಲ್ಲ, ವಿಭಿನ್ನ ಲಿಂಗದವರಲ್ಲಿ ಬರುವುದೇ ಜಾಸ್ತಿ ಎಂಬುದು ಸ್ವಷ್ಟವಾಯಿತು.

೫. ಲೈಂಗಿಕ ಕ್ರಿಯೆಯಲ್ಲದೆ, ಚೀರೆ ಯಾವ ಯಾವ ರೀತಿಯಲ್ಲಿ ವಿಷ್ಣು ಕಾಯಿಲೆ ಬರಬಹುದು?

ಹೆಚ್ಚಿನ ಸೋಂಕಿಗೆ ಒಳಗಾದ ವ್ಯಕ್ತಿಯ ಸೂಜಿ, ರೇಜರ್ ಬ್ಲೇಡ್ ಅಥವಾ ವ್ಯಾಕ್ಸೆಯ ಅಥವಾ ಶಸ್ತ್ರಕ್ಕಿಯಾ ಉಪಕರಣವನ್ನು (ಅಂತಹ

ಉಪಕರಣಗಳು ಆಗಷ್ಟೇ ಹೊರಬಂದ ರಕ್ತಯೋಡನೆ ಕಲುಷಿತಗೊಂಡಿದ್ದರೆ ಈ ಸಾಧ್ಯತೆ ಜಾಸ್ತಿ.) ಉಪಯೋಗಿಸುವುದರಿಂದ, ಸೋಂಕಿಗೆ ಒಳಗಾದ ವ್ಯಕ್ತಿಯ ಇಂಜಕ್ಕನ್ನು ಸೂಚಿ, ಸಿರಿಂಜೋಗಳನ್ನು ಆರೋಗ್ಯವಂತ ವ್ಯಕ್ತಿ ಉಪಯೋಗಿಸುವುದರಿಂದ ಸೋಂಕು ಬರಬಹುದು. (ಇದು ಹೆಚ್ಚಿನ ಸಂದರ್ಭಗಳಲ್ಲಿ ಡಿಷ್ಟ್ರಿ ವ್ಯಾಸನ (Drug Addiction)ಗಳಿಗೆ ತುತ್ತಾದ ವ್ಯಕ್ತಿಗಳಲ್ಲಿ ಹೆಚ್ಚು) ಈ ರೀತಿಯ ವ್ಯಾಸನಿಗಳು ಒಬ್ಬರಿಂದ ಮತ್ತೊಬ್ಬರು ಸೂಚಿ ಮತ್ತು ಸಿರಿಂಜೋಗಳನ್ನು ತಾವು ಉಪಯೋಗಿಸಿ ಪಕ್ಕದ ಸ್ವೇಚ್ಚಿತರಿಗೆ ಅದನ್ನೇ ರವಾನಿಸುತ್ತಾರೆ. ಕೆಲವೊಮ್ಮೆ ಪ್ರಮಾದವಶಾತ್ ಆಸ್ತ್ರೋಗಳಲ್ಲಿ ಅಥವಾ ವೈದ್ಯರ ಕ್ಲಿನಿಕಗಳಲ್ಲಿ ಈ ರೀತಿಯ ಪ್ರಮಾದ ಫಟಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಎಲ್ಲಾ ವೈದ್ಯರೂ ಬಿಸಾಡುವ ಸೂಚಿ ಮತ್ತು ಸಿರಿಂಜೋಗಳನ್ನು ಇಂಜಕ್ಕನ್ನು ಕೊಡಲು ಉಪಯೋಗಿಸುವುದರಿಂದ ಇಂತಹ ಅವಘಡ ಈಗಿಗ ಫಟಿಸುವುದು ಕಡಿಮೆ.

೧೦. ರಕ್ತದಾನ ಅಥವಾ ರಕ್ತ ಬ್ಯಾಂಕ್‌ಗಳಿಂದ ಈ ಕಾಯಿಲೆ ಬರಬಹುದೇ?

ಹೌದು ಹಾಗೂ ಬರಬಹುದು. ಸೋಂಕಿಗೆ ಒಳಗಾದ ವ್ಯಕ್ತಿಯ ರಕ್ತವನ್ನು ಸರಿಯಾದ ಪರೀಕ್ಷೆ ಮಾಡದೆ ಬೇರೆಯವರಿಗೆ ಕೊಟ್ಟಾಗ ಈ ಕಾಯಿಲೆ ಬರಬಹುದು. ರಕ್ತವಲ್ಲದೆ ರಕ್ತದ ಕೆಲವು ಅಂಶಗಳನ್ನು ಕೊಟ್ಟಾಗ ಮತ್ತು ದಾನವಾಗಿ ಕೊಟ್ಟ ದೇಹದ ಬೇರೆ ಬೇರೆ ಅಂಶಗಳನ್ನು ಕಸಿಮಾಡಿದಾಗಲೂ ಈ ಕಾಯಿಲೆ ಬರಬಹುದು.

೧೧. ಹೆಚ್‌ಎವಿ ಯಾವ ಯಾವ ರೀತಿಗಳಿಂದ ಹರಡುವುದಿಲ್ಲ?

ಹೆಚ್‌ಎವಿ ಹೀಡಿತ ವ್ಯಕ್ತಿಯೊಡನೆ ಒದನಾಟ ಮಾಡುವುದರಿಂದಲೇ ಅದು ಹರಡುವುದಿಲ್ಲ. ಉದಾಹರಿತ ಆತನ ಕ್ಯೆ ಕುಲಕುವುದರಿಂದ, ಆತನ ಜೊತೆಗೆ ಒಂದೇ ಬಸ್ ಅಥವಾ ಕಾರ್‌ನಲ್ಲಿ ಪ್ರಯಾಣ ಮಾಡುವುದರಿಂದ, ಆತ ಆಹಾರ ಸೇವಿಸಿದ ತಟ್ಟೆಯಲ್ಲೇ ಆಹಾರ ಸೇವಿಸುವುದರಿಂದ, ಅಪ್ಪಿಕೊಳ್ಳುವುದರಿಂದ, ಮುತ್ತುಕೊಡುವುದರಿಂದ -ಈ ಯಾವುದರಿಂದಲೂ ಕಾಯಿಲೆ ಹರಡುವುದಿಲ್ಲ. ಸೊಳ್ಳೆಗಳು, ಕ್ರಿಮಿಕೆಟಗಳು ವೈರಸ್‌ನ್ನು ಹರಡುವುದಿಲ್ಲ. ನೀರನಿಂದ ಅಥವಾ ಗಳಿಯ ಮೂಲದಿಂದ ಈ ಕಾಯಿಲೆ ಬರುವುದಿಲ್ಲ.

೧೯. ಮಹಿಳೆಯರಿಗೆ ಹೆಚ್‌ಪಿವಿ ಸೋಂಕು ಬರುವ ಸಾಧ್ಯತೆ ಸಮಾನವಾಗಿದೆಯೇ?
- ಹೆಚ್‌ಪಿವಿ ಸೋಂಕು ಮಹಿಳೆಯರಲ್ಲಿ ಬರುವ ಸಾಧ್ಯತೆ ಜಾಸ್ತಿ ಇದೆ. ಸಾಮಾಜಿಕ ಮತ್ತು ಅಧಿಕ ಕಾರಣಗಳಿಗಾಗಿ ಮಹಿಳೆಯರು ಈ ಸೋಂಕೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಹಲವು ದೇಶಗಳಲ್ಲಿ ಮಹಿಳೆಯರು ಹೆಚ್ಚನ ಪ್ರಮಾಣದಲ್ಲಿ ಈ ಸೋಂಕೆಗೆ ಒಳಗಾಗಿದ್ದಾರೆ. ಉದಾ:ಗೆ ದ್ಯುಲ್ಯಾಂಡ್ ದೇಶದಲ್ಲಿ ೧೯೭೫-೧೯೮೫ರ ನಡುವೆ ವಿಜ್ಞಗೆ ಒಳಗಾದ ಮಹಿಳೆಯರ ಸಂಖ್ಯೆ ದ್ವಿಸುಣಿಸಾಗಿದೆ. ದಕ್ಷಿಣ-ಮೂರ್ಖ ಏತಿಯಾದ ದೇಶಗಳ ಲ್ಯೆಂಗಿಕ ಕಾರ್ಯಕರ್ತೆರಲ್ಲಿ ಹಾಗೂ ತೀರಾ ಬಡವರಲ್ಲಿ ಈ ಸೋಂಕೆನ ಪ್ರಮಾಣ ಅಗಾಧವಾಗಿದೆ. ಒಂದು ಅಂದಾಜಿನ ಪ್ರಕಾರ ೨.೨೫ ಮಿಲಿಯನ್ ಲ್ಯೆಂಗಿಕ ಕಾರ್ಯಕರ್ತೆಯರು ಭಾರತದಲ್ಲಿದ್ದಾರೆ. ಅಷ್ಟೇ ಅಲ್ಲದೆ ಶಿರಿಂದ ೧೦ ಸಾವಿರ ಲ್ಯೆಂಗಿಕ ಕಾರ್ಯಕರ್ತೆಯರು ಜೇರೆ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ಬರುತ್ತಿದ್ದಾರೆ. ಇತ್ತೀಚೆಗೆ ಮುಂಬ್ಯೆಗೆ ಬರುತ್ತಿರುವ ನೇಪಾಳದ ಲ್ಯೆಂಗಿಕ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಿದೆ. ಅವರಲ್ಲಿ ಅರ್ಥಕ್ಕೂ ಹೆಚ್ಚಿನವರಲ್ಲಿ ವಿಜ್ಞ ಇರುವುದು ಕಳವಳಕಾರಿ ಅಂಶ. ಆ ದಿಸೆಯಲ್ಲಿ ಈ ವರ್ಗದ ಯುವತಿಯರಲ್ಲಿ ವಿಜ್ಞ ಬಗೆಗಿನ ತಿಳುವಳಿಕೆ ಹೆಚ್ಚಾಗೇತು. ಆ ದಿಸೆಯಲ್ಲಿ ಸೂಕ್ತ ಕ್ರಮದ ಅವಶ್ಯಕತೆಯಿದೆ.
೨೦. ಜೇರೆ ಲ್ಯೆಂಗಿಕ ಕಾರ್ಯಕ್ರಮ ಹೆಚ್‌ಪಿವಿ ಸೋಂಕು ಹರಡಲು ಅನುವು ಮಾಡಿಕೊಡುವವೇ?
- ಹೌದು ಹೆಚ್ಚಿನ ಲ್ಯೆಂಗಿಕ ಕಾರ್ಯಕ್ರಮ ಹೆಚ್‌ಪಿವಿ ಸೋಂಕು ಹರಡಲು ಕುಮ್ಮಕ್ಕು ಕೊಡುತ್ತವೆ. ಉದಾ:ಗೆ ಲ್ಯೆಂಗಿಕ ಅಂಗಗಳ ಮೇಲೆ ಹುಣ್ಣ ಅಥವಾ ಪ್ರಣ ಇದ್ದಾಗ ಹೆಚ್‌ಪಿವಿ ಹರಡುವ ಸಾಧ್ಯತೆ ೫೦%ರಿಂದ ೬೦% ರಷ್ಟೇ ಹೆಚ್ಚಾಗುತ್ತದೆ. ಚರ್ಮ ಮತ್ತು ಅದರೊಳಗಿನ ಪದರಗಳಲ್ಲಿ ಹುಣ್ಣಾದಾಗ ಹೆಚ್‌ಪಿವಿ ಆ ಪದರಗಳಲ್ಲಿ ನುಸುಳಿ ಸೋಂಕು ಹರಡುತ್ತದೆ.
- ಲ್ಯೆಂಗಿಕ ಕಾರ್ಯಕ್ರಮಿಗಳಿಂದ ಉಂಟಾಗುವ ದ್ರವಗಳಲ್ಲಿರುವ ಬಿಳಿ ರಕ್ತಕಣಗಳಿಗೆ ಹೆಚ್‌ಪಿವಿ ಸುಲಭವಾಗಿ ಅಂಟಕೊಳ್ಳುತ್ತದೆ.
 - ಲ್ಯೆಂಗಿಕ ಕಾರ್ಯಕ್ರಮಾದ ಗೊನೋರಿಯಾ, ಸಿಫಿಲಿಸ್, ಘಾಂಕ್ರೂಡ್ ಮತ್ತು ಜನ್ಯೆಟಲ್ ಹಾರ್ಸ್‌ಸೋಗಳಲ್ಲಿ ಕಂಡುಬರುವ ಅಲ್ಸರ್ ಅಥವಾ ವೈಗಳಲ್ಲಿ ಅಧಿಕ ಪ್ರಮಾಣದ ಹೆಚ್‌ಪಿವಿ ವೈರಸ್‌ಗಳು ಕಂಡುಬರುತ್ತವೆ.

೧೫. ಲೈಂಗಿಕ ಕಾಯಿಲೆಗಳನ್ನು ಬೇಗ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ಬಹಳ ಮುಖ್ಯವೇ? ಹೌದಾದರೆ ಏಕೆ?

ಇತರ ಲೈಂಗಿಕ ಕಾಯಿಲೆಗಳನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಮಾಡುವುದರಿಂದ ಲೈಂಗಿಕ ಅಂಗಗಳಲ್ಲಿನ ದ್ರವಗಳಲ್ಲಿ ಹೆಚ್ಚಾಗಿ ಪ್ರಮಾಣ ಕಡಿಮೆಯಾಗುತ್ತದೆ. ಬೇಗ ಚಿಕಿತ್ಸೆ ಮಾಡುವುದರಿಂದ ಲೈಂಗಿಕವಾಗಿ ಬೇರೆಯವರಿಗೆ ಅದು ಹರಡುವುದು ಕಡಿಮೆಯಾಗುತ್ತದೆ. ಅಲ್ಲದೆ ಈ ಲೈಂಗಿಕ ಕಾಯಿಲೆಗಳಿಂದ ಮಕ್ಕಳಲ್ಲಿ ಬರುವ ಗಂಭೀರ ಪರಿಣಾಮಗಳಾದ ಬಂಜಿತನ, ಗಭ್ರಕೋಶದ ಹೊರಗೆ ಗಭ್ರ ಧರಿಸುವುದು, ಜನನಾಂಗದ ಕ್ಷಾನ್ರ್, ಅಂಥಿಟ್ ತರಬ್ಲು ಕ್ಷಣಿನ ಕಾಯಿಲೆಗಳು, ನರ ಮತ್ತು ಮೆದುಳಿನ ತೀವ್ರ ರೀತಿಯ ಸೋಂಕು-ತ್ವಾ ಎಲ್ಲವುಗಳನ್ನು ತಡೆಗಟ್ಟಬಹುದು.

೧೬. ಹೆಚ್ಚಾಗಿ ತಾಯಿಯಿಂದ ಮಗುವಿಗೆ ಹೇಗೆ ಹರಡುತ್ತದೆ?

ತಾಯಿ ಗಭ್ರಣೆಯಾದಾಗ, ಹೆರಿಗೆಯ ಸಂದರ್ಭದಲ್ಲಿ ಹಾಗೂ ಮಗುವಿಗೆ ಎದುಹಾಲು ಕುಡಿಸುವಾಗ ಈ ಸಂದರ್ಭಗಳಲ್ಲಿ ಶೇಕಡಾ ೩೦ ಸಂದರ್ಭಗಳಲ್ಲಿ ತಾಯಿಯಿಂದ ಮಗುವಿಗೆ ಸೂಕ್ತ ಮುಂಜಾಗ್ರತ್ತಾ ಕ್ರಮಾಗಳನ್ನು ತೆಗೆದುಕೊಳ್ಳಿದ್ದರೆ ಹೆಚ್ಚಾಗಿ ಹರಡುತ್ತದೆ. ಗಭ್ರಣೆಯಾದಾಗ ರಕ್ತದ ಮೂಲಕ ಹರಡುತ್ತದೆ. ತಾಯಿ ಆಗ ತಾನೇ ಸೋಂಕಿಗೆ ಒಳಗಾಗಿದ್ದರೆ ಅಥವಾ ಆಕೆ ಏಡ್ಸ್ ಕಾಯಿಲೆಯು ಮುಂದುವರಿದ ಹಂಡಲ್ಲಿದ್ದರೆ-ತ್ವಾ ರೀತಿಯ ಸಾಧ್ಯತೆ ಜಾಸ್ತಿ. ಹೆರಿಗೆಯ ಸಂದರ್ಭದಲ್ಲಿ ಮಗು ತಾಯಿಯ ಸೋಂಕು ಹೀಡಿತ ರಕ್ತದ ಸೋಂಕಿಗೆ ಒಳಗಾಗುವುದರಿಂದ ಈ ಸಾಧ್ಯತೆ ಜಾಸ್ತಿ. ತಾಯಿ ಮಗುವಿಗೆ ಮೊಲೆಹಾಲು ಕುಡಿಸುವಾಗ ಮೊಲೆ ಹಾಲಿನಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಈ ವೈರಸ್ ಇರುವ ಬಗ್ಗೆ ಅಧ್ಯಯನಗಳಿಂದ ತಿಳಿದು ಬಂದಿದೆ. ಹಾಗಾಗಿ ಮಗು ತಾಯಿಯ ಎದೆ ಹಾಲು ಕುಡಿಯುವ ಮೂಲಕ ಈ ಸೋಂಕು ಬರಬಹುದು ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.

೧೭. ಮಕ್ಕಳಲ್ಲಿ ಏಡ್ಸ್ ಬರುವ ಸಂಭವ ಹೆಚ್ಚೇ?

ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ಕಾರೀಸಬಹುದು ಮತ್ತು ಅವರಿಗೆ ಪೊಣ ಪ್ರಮಾಣದ ಏಡ್ಸ್ ಕಾಯಿಲೆಯೂ ಬರಬಹುದು. ಜಗತ್ತಿನಾದ್ಯಂತ ೨೫ ಲಕ್ಷಕ್ಕಿಂತ ಹೆಚ್ಚು ಮಕ್ಕಳು ಹೆಚ್ಚಾಗಿ ಹೆಚ್ಚಿತರಾಗಿದ್ದಾರೆ. ಇದೇ

ಪ್ರಮಾಣದಲ್ಲಿ ಹೆಚ್ಚಾಗಬಿ ಸೋಂಕು ಮತ್ತು ಲ್ಲಿ ಮುಂದುವರಿದರೆ, ನವಜಾತ ಶಿಶುಗಳಲ್ಲಿ ಮತ್ತು ಮತ್ತು ಲ್ಲಿ ಈ ಕಾರಣದಿಂದ ಉಂಟಾಗುವ ಮರಣಗಳು ಹೆಚ್ಚಾಗುತ್ತವೆ.

೧೫. ಒಬ್ಬ ವ್ಯಕ್ತಿಯಲ್ಲಿ ಹೆಚ್ಚಾಗಬಿ ಸೋಂಕು ಇದೆ ಎಂದು ನಿರ್ಧರಿಸುವುದು ಹೇಗೆ?

ಹಾಗೆ ನಿರ್ಧರಿಸಲು ಅದಕ್ಕೆ ಸಂಬಂಧಪಟ್ಟ ರಕ್ತಪರೀಕ್ಷೆ ಮಾಡಿಯೇ ಅದರ ಫಲಿತಾಂಶದ ಮೇಲೆ ನಿರ್ಧರಿಸಬೇಕು.

೧೬. ಲಭ್ಯವಿರುವ ಹೆಚ್ಚಾಗಬಿ ಪರೀಕ್ಷೆಗಳು ಎಷ್ಟರೂ ಮತ್ತಿಗೆ ಖಚಿತವಾದ ಮಾಹಿತಿ ತಿಳಿಸಬಲ್ಲವು?

‘ಸಂಟಸ್‌ ಫಾರ್‌ ಡಿಸೀಸ್‌ ಕಂಟ್‌ಲ್ರೋಲ್‌ ಮತ್ತು ಟ್ರಿಪ್‌ನ್‌ನ ಪ್ರಕಾರ ಈಗ ಲಭ್ಯವಿರುವ ಹೆಚ್ಚಾಗಬಿ ಆಂಟಿಬಾಡಿ ಪರೀಕ್ಷೆ, ಸೋಂಕಿಗೆ ಒಳಗಾಗಿ ೧೨ ವಾರಗಳ ಒಳಗೆ ಮಾಡಿದಾಗ ೮೫-೯೫% ರಷ್ಟು ಖಚಿತವೂ, ಸೋಂಕಿನ ಈ ತಿಂಗಳ ನಂತರ ಮಾಡಿದಾಗ ೮೦-೯೦%ರಷ್ಟು ಖಚಿತವೂ ಆಗಿರುತ್ತದೆ. ಈ ಪರೀಕ್ಷೆ ಖಚಿತವಾಗಿ ಗೊತ್ತಾಗೆಬೇಕಾದರೆ, ದೇಹದ ಪ್ರತಿರೋಧ ವ್ಯವಸ್ಥೆ ವ್ಯೇರಸ್‌ಗೆ ಸಂಬಂಧಪಟ್ಟ ಆಂಟಿಬಾಡಿಯನ್ನು ಸರಿಯಾದ ಪ್ರಮಾಣದಲ್ಲಿ ಉತ್ಪನ್ನ ಮಾಡಬೇಕು.

೧೭. ಹೆಚ್ಚಾಗಬಿ ಖಚಿತಪಡಿಸುವ ಪರೀಕ್ಷೆಗಳಾವುವು?

ಇಂವೆಸ್‌ ಅಥವಾ ಇಬ್ಲಿ-ಎನ್‌ಪ್ರೋ -ಲಿಂಕ್‌ ಇಮ್ಯೂನೋಸಾರ್‌ಎಂಟ್‌ ಅಸ್‌ -ಇದು ಬಹಳ ಸಾಮಾನ್ಯವಾಗಿ ಎಲ್ಲಾರೇ ಕೈಗೊಳ್ಳುವ ಪರೀಕ್ಷೆ. ಇಬ್ಲಿ- -ಇಮ್ಯೂನೋಫ್ಲೂರೆಸೆಂಟ್‌ ಅಸ್‌ ಮತ್ತು ವೆನ್‌ನ್‌ ಬ್ಲಾಟ್‌ ಪರೀಕ್ಷೆಗಳು ಕಾಯಿಲೆಯನ್ನು ದೃಢಿಕರಿಸಲು ಮಾಡುವ ಪರೀಕ್ಷೆಗಳು. ಅಪರೂಪದಲ್ಲಿ ಮಾಡುವ ಆಂಟಿಜೆನ್‌ ಪರೀಕ್ಷೆ ಎಂದರೆ ಸಿ.ಸಿ.ಆರ್. ಪಾಲಿಮರೇಸಸ್‌ ಬ್ಯಾನ್‌ ರಿಯಾಕ್ಸ್‌ನ್‌ ಪರೀಕ್ಷೆ.

೧೮. ಈ ಪರೀಕ್ಷೆಗಳಲ್ಲಿ ‘ವಿಂಡೋ ಪೀರಿಯಡ್’ ಎಂದರೆನು?

ವ್ಯಕ್ತಿ ಸೋಂಕಿಗೆ ಒಳಗಾಗುವುದಕ್ಕೂ ಹಾಗೂ ಈ ಪರೀಕ್ಷೆಗಳು ಖಚಿತಪಡಿಸುವ ವರದಿ ತೋರಿಸುವ ಮಧ್ಯದ ಅವಧಿಯೇ ‘ವಿಂಡೋ ಪೀರಿಯಡ್’.

೨೧. ‘ವಿಂಚೋ ಪೀರಿಯಡ್’ನ ಮಹತ್ವವೇನು?

ಈ ಅವಧಿಯಲ್ಲಿ ಪರೀಕ್ಷೆ-Ve ತೋರಿಸುವುದರಿಂದ ಅಂತಹ ವ್ಯಕ್ತಿ ತಾನು ಹೆಚ್ಚಾಗಬಿ ಸೋಂಕಿಗೆ ತಾನು ಒಳಗಾಗಿಲ್ಲ ಎಂಬ ಬ್ರಹ್ಮೇಗೆ ಒಳಗಾಗಿ ನಿಶ್ಚಿಂತನಾಗಿರುವ ಸಾಧ್ಯತೆ ಇದೆ.

೨೨. ಹೆಚ್ಚಾಗಬಿ ಪೀಡಿತ ವ್ಯಕ್ತಿಯಲ್ಲಿ ಟಿ-ಜೀವಕೋಶದ ಕೊಂಟ್‌ಗಳು ಏನು ತೋರಿಸುತ್ತವೆ?

ಟಿ-ಜೀವಕೋಶಗಳು ಸೋಂಕಿಗೆ ದೇಹವು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಟಿ-ಜೀವಕೋಶದ ಕೊಂಟ್ ಕಡಿಮೆ ಇದೆ ಎಂದಾದರೆ ದೇಹದ ಪ್ರತಿರೋಧಶಕ್ತಿ ತೀವ್ರ ರೀತಿಯಲ್ಲಿ ಕುಂದಿದೆ ಎಂದಧ್ರ್ಯ.

೨೩. ದೇಹದ ಯಾವ್ಯಾವ ದ್ರವಗಳಲ್ಲಿ ಹೆಚ್ಚಿನ ಪ್ರಮಾಣದ ಹೆಚ್ಚಾಗಬಿ ಇರುತ್ತದೆ?

ಹೆಚ್ಚಿನ ಪ್ರಮಾಣದ ಹೆಚ್ಚಾಗಬಿಯು ರಕ್ತ, ವೀಯರ್, ಸ್ತ್ರೀ ಜನನಾಂಗದ ದ್ರವಗಳು ಹಾಗೂ ಎದೱಾಲಿನಲ್ಲಿ ಇರುತ್ತವೆ.

೨೪. ದೇಹದ ಯಾವ ದ್ರವಗಳಿಂದ ಹೆಚ್ಚಾಗಬಿ ಹರಡುವುದಿಲ್ಲ?

ಜೊಲ್ಲುರನ್, ಕಣ್ಣೀರು, ಬೆವರು, ವಾಂತಿ, ಮೂತ್ರ, ಮೂಗಿನಿಂದ ಬರುವ ದ್ರವ-ಸಿಂಬಳ ಹಾಗೂ ದೇಹದ ವಿವಿಧ ಭಾಗಗಳ ಕೇವು -ಇವುಗಳಿಂದ ಹೆಚ್ಚಾಗಬಿ ಹರಡುವುದಿಲ್ಲ.

೨೫. ರಕ್ತವನ್ನು ಒಬ್ಬರಿಂದ ಒಬ್ಬರಿಗೆ ಕೊಡುವಾಗ ಹೆಚ್ಚಾಗಬಿ ಬರುವ ಸಾಧ್ಯತೆ ಇದೆಯೇ?

ಖಿಂಡಿತಾ ಇದೆ. ಆದರೆ ರಕ್ತದ ಬ್ಯಾಂಕುಗಳಲ್ಲಿ ಸರಿಯಾಗಿ ಸ್ತ್ರೀನಿಂಗ್ ಪರೀಕ್ಷೆಗಳನ್ನು ಮಾಡಿ ಹೊಬ್ಬಿ ರಕ್ತಗಳಲ್ಲಿ ಈ ಸಾಧ್ಯತೆ ತುಂಬಾ ಕಡಿಮೆ.

೨೬. ಹೆಚ್ಚಾಗಬಿ ಬರದಂತೆ ತಡೆಯುವ ಒಳ್ಳಿಯ ಕಾಂಡಮ್ ಎಂದರೆ ಯಾವುದು?

ಲೇಟೆಕ್ಸ್ ಅಥವಾ ಪಾಲಿಯುರೇಥ್ರೇನ್ ವಸ್ತುವಿನಿಂದ ಮಾಡಲ್ಪಟ್ಟ ಕಾಂಡಮ್ ಹಾಗೂ ಲೂಬ್ರಿಕೆಂಟ್ ಉಪಯೋಗಿಸಿದರೆ ನೀರಿನ ಬೇಸಿನ ಲೂಬ್ರಿಕೆಂಟ್ ಉಪಯೋಗಿಸಬೇಕು.

೨೫. ಹೆಚ್‌ಹವಿ ಸೋಂಕು ಬರದಂತೆ ಕೈಗೊಳ್ಳುವ ಮನ್ನಷ್ಟರಿಂದ ಕ್ರಮಗಳು ಯಾವುವು?

ಹೆಚ್‌ಹವಿ ಸೋಂಕು ಬರದಂತೆ ಮಾಡುವ ಉತ್ತಮ ಕ್ರಮವೆಂದರೆ – ಹೊಸಬರೊಂದಿಗೆ, ವೇಶ್ಯೆಯರೊಂದಿಗೆ ಲೈಂಗಿಕ ಶ್ರಿಯೆಯನ್ನು ಕೈಗೊಳ್ಳಿರುವುದು, ಸೋಂಕೆಲ್ಲದ ಒಬ್ಬರೊಡನೆ ಮಾತ್ರ ಲೈಂಗಿಕ ಶ್ರಿಯೆಯನ್ನು ಕೈಗೊಳ್ಳುವುದು ಅಥವಾ ಸುರಕ್ಷಿತವಾದ ಲೈಂಗಿಕ ಶ್ರಿಯೆಯಲ್ಲಿ ತೊಡಗುವುದು. ಸುರಕ್ಷಿತ ಲೈಂಗಿಕ ಶ್ರಿಯೆ ಎಂದರೆ ಪ್ರತಿಯೊಂದು ಲೈಂಗಿಕ ಶ್ರಿಯೆಯ ಸಂದರ್ಭದಲ್ಲಿಯೂ ಸರಿಯಾದ ರೀತಿಯಲ್ಲಿ ಕಾಂಡೋಮ್ಯ ಉಪಯೋಗಿಸುವುದು.

೨೬. ಹೆಚ್‌ಹವಿ/ ಏಡ್‌ಗೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಚುಚ್ಚುಮದ್ದು ಇದೆಯೇ?

ಈಗ ಸದ್ಯಕ್ಕೆ ಈ ಬಗ್ಗೆ ಚುಚ್ಚುಮದ್ದು ಲಭ್ಯವಿಲ್ಲದ್ದರೂ, ಶೀಪ್ರವೇ ಲಭ್ಯವಾಗಬಹುದು ಎಂದು ವಿಜ್ಞಾನಿಗಳ ನಿರ್ದೇಖ ಮನುಷ್ಯರಿಗೆ ಕಾಯಿಲೆ ಅಥವಾ ಸೋಂಕು ಬರದಂತೆ ತಡೆಗಟ್ಟಲು ವಿಜ್ಞಾನಿಗಳು ಚುಚ್ಚುಮದ್ದುವಿನ ತೋಧದಲ್ಲಿದ್ದಾರೆ. ಹೆಚ್‌ಹವಿ ಸೋಂಕಿಗೆ ಇದುವರೆಗೆ ಒಳಗಾಗಿದ ವ್ಯಕ್ತಿಗಳಲ್ಲಿ ಹೆಚ್‌ಹವಿ ಬರದಂತೆ ತಡೆಯುವುದೇ ಈ ಚುಚ್ಚುಮದ್ದಿನ ವಿಶೇಷ. ಒಂದು ವೇಳೆ ಭವಿಷ್ಯದಲ್ಲಿ ಅಂತಹ ವ್ಯಕ್ತಿಗೆ ಸೋಂಕು ತಗುಲಿದರೆ ಆತನ ದೇಹದ ಪ್ರತಿರೋಧ ವ್ಯವಸ್ಥೆಯನ್ನು ಸೂಕ್ತವಾಗಿ ಸಿದ್ಧಪಡಿಸುವುದೇ ಈ ಚುಚ್ಚುಮದ್ದಿನ ಉದ್ದೇಶ. ಪ್ರಪಂಚದ ಹಲವಾರು ಕಡೆ ಬೇರೆ ಬೇರೆ ತಂತ್ರಜ್ಞನಿಗಳಿಂದ ಬೇರೆ ಬೇರೆ ರೀತಿಯ ಚುಚ್ಚುಮದ್ದು ತಯಾರಿಸುವ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ದಕ್ಷಿಣ-ಮೊಹನ ವಿಶಿಯಾದ ದೇಶಗಳಾದ ಭಾರತ ಮತ್ತು ಧ್ಯೇಲಾಂಡ್‌ಗಳಲ್ಲಿ ಮಾನವನ ಮೇಲೆ ಈ ರೀತಿಯ ಚುಚ್ಚುಮದ್ದಿನ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.

೨೭. ಹೆಚ್‌ಹವಿ/ಏಡ್ ಸಂಪರ್ಕವಾಗಿ ಗುಣವಾಗುವುದೇ?

ಈ ಕಾಯಿಲೆ ಸಂಪರ್ಕವಾಗಿ ಗುಣವಾಗುವ ಸಾಧ್ಯತೆ ಕಡಿಮೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ‘ಸುಧಾರಿತ ಚಿಕಿತ್ಸೆ’ಗಳು ಲಭ್ಯವಿವೆ. ಆರಂಭದಲ್ಲಿ ಏಡ್, ಒಂದೇ ವ್ಯೇರಸೊನಿಂದ ಬರುವುದಾದರೂ ಅದರ ನಂತರದ ಅಥವಾ ಮುಂದಿನ ಪರಿಣಾಮಗಳೆಂದರೆ – ದೇಹದ ವಿವಿಧ

ಭಾಗಗಳಲ್ಲಿ (ಉದಾ: ಶ್ವಾಸಕೋತ, ಚರ್ಮ) ಅದು ತೀವ್ರ ರೀತಿಯ ಸೋಂಕನ್ನು ಉಂಟುಮಾಡುತ್ತದೆ. (**Opportunistic Infections**) ಈಗ ಈ ರೀತಿಯ ಸೋಂಕುಗಳನ್ನು ಬರದಂತೆ ತಡೆಯಲು ಮತ್ತು ಗುಣಪಡಿಸಲು ಹಲವಾರು 'ಚಿಕಿತ್ಸೆ'ಗಳು ಲಭ್ಯವಿದೆ. ಆರೋಗ್ಯವಂತ ಅಥವಾ ಸದ್ಯಧ ವ್ಯಕ್ತಿಗಳಲ್ಲಿ ಈ ರೀತಿಯ ಸೋಂಕುಗಳು ಹೆಚ್ಚಿನ್ ಹಾನಿ ಉಂಟುಮಾಡುವುದಿಲ್ಲ ಮತ್ತು ಅವುಗಳನ್ನು ಚಿಕಿತ್ಸೆ ಮಾಡುವುದೂ ಸುಲಭ. ಹೆಚ್ಚೊಬವಿ/ ಏಡ್ಸ್/ ಪೀಡಿತರಲ್ಲಿ ದೇಹದ ಪ್ರತಿರೋಧಶಕ್ತಿ ತೀವ್ರ ರೀತಿಯಲ್ಲಿ ಕುಂತಿತಗೊಂಡಿರುವುದರಿಂದ ಅವರಿಗೆ ಈ 'ಅವಕಾಶವಾದಿ' ಸೋಂಕುಗಳು ಮಾರಕವಾಗಬಲ್ಲವು. ಹಾಗಾಗೆ ಏಡ್ಸ್/ ಹೆಚ್ಚೊಬವಿ ಪೀಡಿತರಲ್ಲಿ ಇಂತಹ ಸೋಂಕುಗಳು ಬರದಂತೆ ತಡೆಯುವುದು ಮತ್ತು ಅವುಗಳ ಚಿಕಿತ್ಸೆ ಲಾಭದಾಯಕವಾಗಬಲ್ಲವು.

೩೮. 'ಅಂಟಿ ರಿಟ್ರೋವೈರಲ್' ಜಿಷಧಿಗಳು ಎಂದರೇನು?

ಪ್ರಸ್ತುತ ಏಡ್ಸ್ ಕಾಯಿಲೆಗೆ ಉಪಯೋಗಿಸುತ್ತಿರುವ ಜಿಷಧಿಗಳಿಗೆ 'ಅಂಟಿರಿಟ್ರೋವೈರಲ್' ಜಿಷಧಿಗಳು ಎನ್ನುತ್ತಾರೆ. ಇವು ದೇಹದಲ್ಲಿ ಹೆಚ್ಚೊಬವಿ ವೈರಸ್‌ಗಳು ವ್ಯಾಧಿಯಾಗುವ ವೇಗವನ್ನು ತಡೆಗಟ್ಟುಕ್ಕೆಂದು. ಈ ಜಿಷಧಿಗಳು ಅವಕಾಶವಾದಿ ಸೋಂಕುಗಳನ್ನು ತಡೆಗಟ್ಟುವಲ್ಲಿ ಮತ್ತು ಚಿಕಿತ್ಸೆ ಮಾಡುವಲ್ಲಿ ಬಹಳಷ್ಟು ಸಫಲವಾಗಿರುವುದರಿಂದ, ಸುದೀರ್ಘ ಕಾಯಿಲೆಯಾದ ಏಡ್ಸನ್ನು ಸ್ಥಿರ ಮುಟ್ಟಿಗೆ ಹಿಡುಣಿಯಲ್ಲಿಟ್ಟಿರುತ್ತದೆ. ಹಾಗೆಂದು ಈ ಜಿಷಧಿಗಳನ್ನು ತೆಗೆದುಕೊಳ್ಳುವುದು ಸುಲಭವೆಂದು ಭಾವಿಸುವುದು ಸರಿಯಲ್ಲ. ಜಿಷಧ ತೆಗೆದುಕೊಳ್ಳುವ ಕ್ರಮವನ್ನು ಸರಿಯಾದ ತಳ್ಳು ವೈದ್ಯರ ಸಲಹೆಯ ಹೇಳಿಗೆ ತಿಸ್ತು ಮತ್ತು ಕ್ರಮಬದ್ಧವಾಗಿ ಪ್ರತಿನಿಧಿಸುತ್ತದೆ. ಜೀವನ ಪರ್ಯಾಯ ಜಿಷಧ ಸೇವನೆ ಅನಿವಾರ್ಯ ಉದಾ:ಗೆ ಇಂ 'ಡೋಸ್'ಗಳಲ್ಲಿ ಒಂದು 'ಡೋಸ್' ತೆಗೆದುಕೊಳ್ಳುವುದನ್ನು ತಪ್ಪಿಸಿದರೆ ವೈರಸ್‌ಗಳು ಜಿಷಧಗಳಿಗೆ ಸ್ವಂದಿಸುವುದಿಲ್ಲ. ಹಾಗಾಗೆ ಜಿಷಧಗಳು ತಮ್ಮ ಪರಿಣಾಮವು ಕಳೆದುಕೊಳ್ಳುತ್ತದೆ. ಹಾಗಾಗೆ ಕರಿಂತಿರುವ ಮತ್ತು ತಿಸ್ತುಬದ್ಧ ಚಿಕಿತ್ಸಾಕ್ರಮ ಪಾಲಿಸುವುದರಿಂದ ಏಡ್ಸ್‌ರೋಗಿಗಳು ಮೊದಲಿಗಿಂತ ಈಗ ದೀರ್ಘಕಾಲ ಬದುಕಬಲ್ಲರು ಹಾಗೂ ಸುಧಾರಿತ ಗುಣಮಟ್ಟದ ಜೀವನವನ್ನೂ ನಡೆಸಬಲ್ಲರು.

೩೨. ‘ಆಂಟಿರಿಟೋವೈರಲ್’ ಜಿಪ್‌ಧಿಗಳು ಯಾವಾಗ ಹೆಚ್ಚು ಪರಿಣಾಮಕಾರಿ ಎನಿಸುತ್ತವೆ?

ಮೂರು ಅಥವಾ ನಾಲ್ಕು ‘ಆಂಟಿರಿಟೋವೈರಲ್’ ಜಿಪ್‌ಧಿಗಳನ್ನು ಒಂದುಗೆ ಸಂಯೋಜಕ ಜಿಪ್‌ಧಿಗಳ ರೂಪದಲ್ಲಿ ಬಳಸಿದರೆ ಅವು ಹೆಚ್ಚು ಪರಿಣಾಮಕಾರಿ ಎನಿಸುತ್ತವೆ. ತಾಯಿಯಿಂದ ಮಗುವಿಗೆ ಹೆಚ್ಚು ವೈರಸ್ ಹರಡದಂತೆ ತಪ್ಪಿಸಲು ಮತ್ತು ಒಂದೇ ‘ಆಂಟಿರಿಟೋವೈರಲ್’ ಜಿಪ್‌ಧಿಯನ್ನು ಉಪಯೋಗಿಸಲಾಗುತ್ತದೆ.

೩೩. ಎಲ್ಲ ವೇಶ್ಯೆಯರಲ್ಲಿ ಹೆಚ್ಚು ವೈರಸ್ ಇರುತ್ತದೆಯೇ?

ಎಲ್ಲ ವೇಶ್ಯೆಯರಲ್ಲಿ ಹೆಚ್ಚು ವೈರಸ್ ಇದೆ ಎಂಬುದು ತಪ್ಪು ಕಲ್ಪನೆ. ಲೈಂಗಿಕವಾಗಿ ಕ್ರಿಯಾತ್ಮಕವಾಗಿರುವ ಸಮಾಜದ ಇತರರಲ್ಲಿರುವಂತೆಯೇ ವೇಶ್ಯೆಯರಲ್ಲಿಯೂ ಹೆಚ್ಚು ವೈರಸ್‌ನ ಪ್ರಮಾಣವಿದೆ. ವೇಶ್ಯೆಯಿಗೆ ಕಾಂಡವೂ ಉಪಯೋಗಿಸುವ ವಿಧಾನ ಮತ್ತು ತಂತ್ರ ಚೆನ್ನಾಗಿ ಗೊತ್ತಿರುವುದರಿಂದ ಅವರಲ್ಲಿ ನಾವು ನಿರೀಕ್ಷಿಸುವುದಕ್ಕಿಂತ ಕಡಿಮೆ ಜನರಲ್ಲಿ ಹೆಚ್ಚು ವೈರಸ್ ಇರುವ ಸಾಧ್ಯತೆ ಇದೆ.

೩೪. ಸೊಳ್ಳೆಗಳಿಂದ ಹೆಚ್ಚು ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದೇ?

ಬಿಂಡಿತಾ ಇಲ್ಲ. ಹೆಚ್ಚು ಸೊರಿಕಿತ ರಕ್ತವನ್ನು ಸೊಳ್ಳಿಯು ಸೇವಿಸಿದಾಗ ಅದರಲ್ಲಿರುವ ವೈರಸ್ ಸಾಯುತ್ತದೆ. (ಆದರೆ ಮಾತ್ರೇಯಾದಲ್ಲಿ ಹಾಗಾಗುವುದಿಲ್ಲ. ಅದರ ವೈರಾಗ್ಯ ಸೊಳ್ಳಿಯ ಜೀವಾಂಗವ್ಯಾಹರದಲ್ಲಿ ಜೀವಂತವಾಗಿರುತ್ತದೆ ಹಾಗೂ ಅದರ ಬಾಯಿಯೂ ಮೂಲಕ ಹೊರಬಂದು ಮನ್ಯ ಚುಚ್ಚಲ್ಪಡುತ್ತದೆ. ಹಾಗಾಗಿ ಕಾಯಿಲೆಯನ್ನು ಹಬ್ಬಿಸುತ್ತದೆ. ಹಾಗೆಯೇ ತಿಗಣೆ, ಹೆನ್ನು, ಕೂರೆಗಳಿಂದಲೂ ಈ ಸೊಂಕು ಹರಡುವುದಿಲ್ಲ.)

೩೫. ಈ ವೈರಸ್ ದೇಹದ ಹೊರಗೆ ಏಷ್ಟು ಸಮಯ ಜೀವಂತವಾಗಿರುತ್ತದೆ?

ಬಹುಶಃ ಹೆಚ್ಚು ಸಮಯ ಜೀವಂತವಾಗಿರುವುದಿಲ್ಲ. ನಿವಿರವಾಗಿ ಈ ಸಮಯವನ್ನು ಹೇಳುವುದು ಕಷ್ಟ, ನಿರ್ದಿಷ್ಟ ತಾಪಮಾನ, ನಿರ್ದಿಷ್ಟ ತೇವಾಂಶ ಮತ್ತು ಕ್ರೈಕೆ ವಾತಾವರಣದ ಪ್ರಯೋಗಾಲಯದಲ್ಲಿ ಹೆಚ್ಚು ವೈರಸನ್ನು ವಾರಗಟ್ಟಿಲೆ ಜೀವಂತವಾಗಿಡಲಾಗಿದೆ. ಆದರೆ ದೇಹದ ಹೊರಗೆ ಬಂದ ತಕ್ಷಣ ಅದು ಮಾರಣ ಹೊಂದುತ್ತದೆ. ಸಾವಾನ್ಯವಾಗಿ

ಹೇಳುವುದಾದರೆ, ದೇಹದ ದ್ರವದ ಅಂಶಗಳು ಒಣಗಿದ್ದರೆ, ವೈರಸ್ ಬೇಗ ನಿಷ್ಕೃಂತವಾಗುತ್ತದೆ. ದೇಹದ ದ್ರವದ ಅಂಶಗಳಲ್ಲಿ ತೇವಾಂಶ ಅಧಿಕವಾಗಿದ್ದರೆ ಸ್ವಲ್ಪ ಹೆಚ್ಚು ಸಮಯ ಅದು ಸ್ತ್ರೀಯವಾಗಿರುತ್ತವೆ.

- ಇಟ್ಟಿ. ಏಡ್ಸ್ ಪೀಡಿತ ರೋಗಿಗಳಿಗೆ ಪ್ರಥಮ ಚಿಕಿತ್ಸೆ ಮಾಡುವುದು ಅಪಾಯಕಾರಿಯೇ?

ಸರಿಯಾದ ಮುನ್ನಜ್ಞರಿಕಾ ಕ್ರಮಗಳನ್ನು ಕೈಗೊಂಡರೆ ಈ ಅಪಾಯ ಕಡಿಮೆ. ಜಗತ್ತಿನಾದ್ಯಂತ ಱಿಎ-ಱಿಲ ಮಿಲಿಯನ್ ಕಾರ್ಯಕರ್ತರು ಈ ರೀತಿಯ ಪ್ರಥಮ ಚಿಕಿತ್ಸೆಯಲ್ಲಿ ತೊಡಗಿದ್ದರೆ, ಈ ಕಾರ್ಯಾದಿಂದ ಏಡ್ಸ್ ವೈರಸ್ ಸೋಂಕಿಗೆ ಒಳಗಾಗುವುದು ನೂರಾರು ಇರಬಹುದು ಎಂಬುದು ಒಂದು ಅಂದಾಜು. ಪ್ರಥಮ ಚಿಕಿತ್ಸೆ ನೀಡುವಾಗ ಗ್ಲೋಬ್ (ಕೈಗವಸು) ಹಾಕಿಕೊಳ್ಳಿ, ನಿಮ್ಮ ಕೈಗಳಲ್ಲಿ ಗಾಯವಿದ್ದರೆ ಗಾಯಾಳುವನ್ನು ಮುಟ್ಟಬೇಡಿ.

- ಇಟ್ಟಿ. ಹೆಚ್‌ಪವಿ ವೈರಸ್ ಸೋಂಕು ಪೀಡಿತ ವೈಕ್ತಿಯ ಮತ್ತು ಮಗುವಿನ ಜೀವಿತಾವಧಿ ಎಷ್ಟು?

ಇದು ವೈಕ್ತಿಯಿಂದ ವೈಕ್ತಿಗೆ, ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಹಲವಾರು ಅಂಶಗಳು ಈ ಜೀವಿತಾವಧಿಯನ್ನು ನಿರ್ಧರಿಸುತ್ತವೆ. ಸೋಂಕು ಪೀಡಿತ ವೈಕ್ತಿ ಸರಿಯಾದ ಚಿಕಿತ್ಸೆ ತೆಗೆದುಕೊಂಡಿದ್ದಾನ್ಯಾಯೇ ಎಂಬ ಅಂಶ ಬಹಳ ಮುಖ್ಯವಾಗುತ್ತದೆ. ಏನೂ ರೋಗ ಲಕ್ಷಣ ತೋರಿಸಿಕೊಳ್ಳದ ಹೆಚ್‌ಪವಿ ಕಾಯಿಲೆ ಬಹಳಪ್ಪು ವರ್ಣ ಹಾಗೆಯೇ ದಬ್ಬಬಹುದು. ಈವರೆಗಿನ ಹಲವು ಅಂಕಿ-ಅಂಶಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಲಾಗಿ, ಮತ್ತು ಇ ವರ್ಣವೂ ವಯಸ್ಸು ವೈಕ್ತಿ ೧೨ ವರ್ಷಗಳೂ ಬದುಕಬಹುದು ಎಂಬುದು ಒಂದು ಅಂದಾಜು. ಆದರೆ ಇತ್ತೀಚಿನ ಆಧುನಿಕ ಚಿಕಿತ್ಸೆಗಳ ಈ ಕಾಲದಲ್ಲಿ ಈ ಸಂಬಂಧಗಳು ಜಾಸ್ತಿಯಾಗಿವೆ. [ಅಂದರೆ ಹೆಚ್ಚು ವರ್ಣ ಬದುಕುತ್ತಿದ್ದಾರೆ.] ಹಾಗಾಗಿ ಇಷ್ಟೇ ವರ್ಣ ಇಂತಹವರಿಗೆ ಆಯಸ್ಸು ಎಂದು ಹೇಳುವುದು ಕಷ್ಟ.

- ಇಟ್ಟಿ. ಹೆಚ್‌ಪವಿ ಕಾಯಿಲೆಯ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವುದು ಮತ್ತು ಅದರ ಬಗ್ಗೆ ಮಾತ್ರ ಆಷ್ಟು ಸಲಹೆ ಕೊಡುವುದು ಬಹಳ ಮುಖ್ಯವೇ?

ಹೆಚ್‌ಪವಿ ವೈರಸ್ ಬಾದಿತ ವೈಕ್ತಿಗಳಲ್ಲಿ ೯೦% ಜನರಿಗೆ ತಮಗೆ ಹೆಚ್‌ಪವಿ ಇದೆ ಎಂಬ ಬಗ್ಗೆ ಗೊತ್ತೇ ಇರುವುದಿಲ್ಲ. ಹಾಗಾಗಿ ಅಂತಹವರಲ್ಲಿ

ಸಾಮಾನ್ಯ ಅರೋಗ್ಯಕರ್ತವರಿಂದ ವೈರಸ್ ಬಗೆಗೆ ಸೂಕ್ತ ಪ್ರಯೋಗಾಲಯದ ಪರೀಕ್ಷೆ, ಕಾಯಿಲೆ ಇದ್ದದ್ದು ದೃಢಪಟ್ಟಾಗಿ ಅಗತ್ಯ ಆಪ್ತಸಲಹೆ [Counselling] ಬಹಳ ಮುಖ್ಯವಾಗುತ್ತದೆ. ಇದು ಸಾಮಾನ್ಯ ಅರೋಗ್ಯ ವ್ಯವಸ್ಥೆಯ ಬಹಳ ಪರಿಣಾಮಕಾರಿ ತಂತ್ರ ಎಂದು ಭಾವಿಸಲಾಗಿದೆ. ಇದರ ಪರಿಣಾಮ ಎಂದರೆ ಅಂತಹ ವ್ಯಕ್ತಿಗಳಲ್ಲಿ ಅಪಾಯಕಾರಿ ವರ್ತನೆಗಳು ಗಮನಾರ್ಹವಾಗಿ ಕಡಿಮೆಯಾಗುವುದೇ ಅಲ್ಲದೆ ಕಾಂಡವೂ ಉಪಯೋಗವೂ ಜಾಸ್ತಿಯಾಗುತ್ತದೆ.

೨೯. ಕಾಯಿಲೆಯ ಚಿಕಿತ್ಸೆಯ ದೃಷ್ಟಿಯಿಂದಲೂ ಆಪ್ತಸಲಹೆ ಬಹಳ ಮುಖ್ಯವೇ? ಆಂಟಿರಿಟ್ರೋವೈರಲ್ ಜಿಡಿಗಳನ್ನು ಈ ಕಾಯಿಲೆಗೆ ಕೊಡುವಾಗ ಆಪ್ತಸಲಹೆ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಈ ಆಂಟಿರಿಟ್ರೋವೈರಲ್ ಜಿಡಿಗಳನ್ನು ಮಂಬಾ ನಿಯಮಿತವಾಗಿ, ಕಾಲ ಕಾಲಕ್ಕೆ ಸೇವಿಸುವುದು ಬಹಳ ಮುಖ್ಯ ಕೆಲವು ಜಿಡಿಗಳನ್ನು ಆಹಾರದ ನಂತರ ಸೇವಿಸಬೇಕು. ಮತ್ತೆ ಕೆಲವು ಜಿಡಿ ಸೇವಿಸುವಾಗ ಜಾಸ್ತಿ ಪ್ರಮಾಣದ ನೀರು ಅಥವಾ ದ್ರವದ ಅಂಶಗಳನ್ನು ಕುಡಿಯಬೇಕು. ಈ ಎಲ್ಲಾ ಅಂಶಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ ಚಿಕಿತ್ಸೆಯನ್ನು ನಿರ್ದಿಷ್ಟವಾದ ಕ್ರಮದಲ್ಲಿ ಕೈಗೊಳ್ಳುವಲ್ಲಿ ಆಪ್ತಸಲಹೆದಾರನ ಪಾತ್ರ ತುಂಬ ಮಹತ್ವಹಿಸುತ್ತದೆ. ಹೆಚ್ಚನ ಎಲ್ಲ ವಿದ್ಯೆ ಜಿಡಿಗಳು ವಾಶ್ವ ಪರಿಣಾಮ (Side Effects)ಗಳನ್ನು ಹೊಂದಿದೆ. ಹಾಗೆ ಅಡ್ಡ ಪರಿಣಾಮಗಳು ಬಂದಾಗ ಯಾವ ಹಂತದಲ್ಲಿ ವೈದ್ಯರಲ್ಲಿ ಸಲಹೆ ಕೇಳಬೇಕು, ಚಿಕಿತ್ಸ ಮುಂದುವರಿಸಬೇಕೆ? ನಿಲ್ಲಿಸಬೇಕೆ? - ಈ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಪ್ತಸಲಹೆಗಾರ ಪ್ರಧಾನ ಪಾತ್ರ ನಿರ್ವಹಿಸುತ್ತಾನೆ.
೪೦. ಕಾಯಿಲೆ ಬರುವ ಸಾಧ್ಯತೆಗೆ ಒಳಗಾದ ನಂತರ ಹೆಚ್‌ಎವಿಯಲ್ಲಿ ರೋಗ ಬರದಂತೆ ರಕ್ಷಿಸುವ ಚಿಕಿತ್ಸೆ ಎಂದರೇನು?

What is Post-exposure prophylaxis for HIV?

ಯಾವುದೇ ಕಾಯಿಲೆ ಅಥವಾ ಈಗಾಗಲೇ ಇರುವ ಕಾಯಿಲೆಯ ರೋಗ ಲಕ್ಷಣಗಳು ಬರದಂತೆ ತಡೆಗಟ್ಟಲು ಕೈಗೊಳ್ಳುವ ಚಿಕಿತ್ಸೆಯನ್ನು ನಾವು ರೋಗ ಬರದಂತೆ ರಕ್ಷಿಸುವ ಚಿಕಿತ್ಸೆ [Prophylaxis] ಎನ್ನುತ್ತೇವೆ.

ಹೆಚೋಬವಿಯ ಸಂದರ್ಭದಲ್ಲಿ ಹೇಳುವುದಾದರೆ ಕೆಲವೇಮ್ಮೆ ವೈದ್ಯರು, ದಾದಿಯರು ಅಥವಾ ಆರೋಗ್ಯ ಕಾರ್ಯಕರ್ತರು ಅನಿರೀಕ್ಷಿತವಾಗಿ ಅಥವಾ ಅಕಸ್ಮಾತ್ತಾಗಿ ಹೆಚೋಬವಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಒಬ್ಬ ವೈದ್ಯ ಹೆಚೋಬವಿ ಸೋಂಕಿಗೆ ಒಳಗಾದ ವೈಕಿಗೆ ತಸ್ತಕ್ತಿಯ ಮಾಡುತ್ತಿದ್ದಾನೆ. ಆಗ ಆಕ್ಸಿಕ್ ವಾಗಿ ಆಶನ ಗೌರ್ವ ಹರಿದು ತೂತಾಗಿ ವೈದ್ಯನಿಗೆ ರೋಗಿಯ ರಕ್ತ ತಗಲುವ ಸಾಧ್ಯತೆ ಇದೆ. ಅದೇ ರೀತಿ ಒಬ್ಬ ವೈಕಿ ಅಪರಿಚಿತ ಬೇರೆ ವೈಕಿಯ ಜೊತೆ (ಬೇರೆ ಬೇರೆ ಕಾರಣ, ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ) ಲ್ಯಂಗಿಕ ಕ್ರಿಯೆಯಲ್ಲಿ ತೂಡಿಕೊಳ್ಳುತ್ತಾನೆ. ಈ ಮೇಲಿನ ಎರಡೂ ಸಂದರ್ಭಗಳಲ್ಲಿ ಸೋಂಕಿಗೆ ಒಳಗಾದ ವೈಕಿಗೆ ಅಥವಾ ವೈದ್ಯನಿಗೆ ಹೆಚೋಬವಿ ಸೋಂಕು ಬರುವ ಸಾಧ್ಯತೆ ಇದೆ. ಆ ಸಾಧ್ಯತೆಯನ್ನು ತೊಡೆಯಲು ಒಂದು ಕಡಿಮೆ ಅವಧಿಯ ರಿಟ್ರೋವೇರಲ್ ಚಿಕಿತ್ಸೆಯನ್ನು ರೋಗ ಬರದಂತೆ ರಕ್ತಸುವ ಚಿಕಿತ್ಸೆಯಾಗಿ ಉಪಯೋಗಿಸಬೇಕಾಗುತ್ತದೆ. ಈ ರೀತಿಯ ಸೋಂಕಿಗೆ ಒಳಗಾಗುವ ಭೀತಿ ಇರುವವರು ಅಂತಹ ಫಂಬನೆ ಅಥವಾ ಅವಫಾಡ ಫಂಬಿಸಿ ನಿರಿಂದ ನಿಃ ಗಂಬಿಯ ಒಳಗೆ ಈ ಚಿಕಿತ್ಸೆಯನ್ನು ಆರಂಭಿಸಬೇಕು. ಎಪ್ಪು ತೀವ್ರ ಪ್ರಮಾಣದ ಸೋಂಕಿಗೆ ಅಂತಹ ವೈಕಿ ಒಳಗಾಗುವ ಸಾಧ್ಯತೆ ಇದೆ ಎಂಬುದನ್ನು ಅವಲಂಬಿಸಿ ಚಿಕಿತ್ಸೆಯ ಪ್ರಮಾಣ ಅಥವಾ ಅವಧಿಯನ್ನು ನಿಗದಿಪಡಿಸಬೇಕಾಗುತ್ತದೆ.

೪೮. “ಹೆಚೋಬವಿ/ವಿದ್ವಾ ಕಾಯಿಲೆಯ ತಡೆಗಟ್ಟುವಿಕೆ, ರೋಗಿಯ ಬಗೆಗಿನ ಕಾಳಜಿ, ಸಹಾಯ, ಚಿಕಿತ್ಸೆಯ ಮುಂದುವರಿಕೆಯ ಯೋಜನೆ” ಎಂದರೇನು? ಎಲ್ಲರಿಗೂ ತಿಳಿದಿರುವಂತೆ ಹೆಚೋಬವಿ/ ವಿದ್ವಾ ಕಾಯಿಲೆ ಜೀವನವರ್ಯಂತ ಇರುವ ಸುದೀರ್ಘ ಕಾಯಿಲೆ. ಆ ದಿಸೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ “ಹೆಚೋಬವಿ/ವಿದ್ವಾ ಕಾಯಿಲೆಯ ತಡೆಗಟ್ಟುವಿಕೆ, ರೋಗಿಯ ಬಗೆಗಿನ ಕಾಳಜಿ, ಸಹಾಯ ಚಿಕಿತ್ಸೆಯ ಮುಂದುವರಿಕೆಯ ಯೋಜನೆ” ಎಂಬ ವಿಶೇಷ ಯೋಜನೆಯನ್ನು ರೂಪಿಸಿದೆ. ರೋಗಿ ಆಸ್ತ್ರೋಯಿಂದ ಮನೆಗೆ ಬಂದ ನಂತರ ಸುದೀರ್ಘ ಅವಧಿ ಆತ ಬದುಕಿದರೆ ಆತನಿಗೆ ಈ ರೀತಿಯ ಸತತ ಕಾಳಜಿ, ಸಹಾಯ ಹಾಗೂ ಚಿಕಿತ್ಸೆ ಅಗತ್ಯವಾಗಿ ಬೇಕು ಎಂದು ಹಲವಾರು ದೇಶಗಳಲ್ಲಿನ ಅನುಭವದಿಂದ ತಜ್ಞರು ಕಂಡುಕೊಂಡಿದ್ದಾರೆ.

ಇದರ ಅನ್ವಯ ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಸಹಾಯ ಸಿಗುವ ವ್ಯವಸ್ಥೆಯನ್ನು ಸಣ್ಣ ಸಣ್ಣ ಕೇಂದ್ರಗಳಲ್ಲಿಯೂ ದೊರೆಯುವಂತೆ ವಿಕೇಂದ್ರಿಕರಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆರಂಭಿಕ ಚಿಕಿತ್ಸೆ ಮನೆಯಲ್ಲಿಯೇ ಹೊಡುವುದು. ಮುಂದಿನ ಹಂತದ ಚಿಕಿತ್ಸೆಯಾದರೆ ಸೂಕ್ತ ತಜ್ಜ್ವರ್ಯಾಷ ಸಹಕಾರದೊಡನೆ ಚಿಕಿತ್ಸೆ ಹೊಡಿಸುವುದು. ತೀರಾ ಮುಂದುವರಿದ ಹಂತವಾದರೆ ಅಸ್ವತ್ತೆಗಳಲ್ಲಿಯೇ ವಿಶೇಷ ಚಿಕಿತ್ಸೆ ದೊರೆಯುವಂತೆ ಮಾಡುವುದು –ಹೀಗೆ ಹಂತ ಹಂತವಾಗಿ ಚಿಕಿತ್ಸೆ/ಸಹಾಯವನ್ನು ರೂಪಿಸಲಾಗಿದೆ.

ಎಡ್ ಕಾಯಿಲೆಯ ಮುಂದುವರಿದ ಹಂತದಲ್ಲಿ ಕಾಯಿಲೆಯ ತೀವ್ರತೆಯೇ ಅಲ್ಲದೆ ಏಷಿಧ ರೀತಿಯ ಸೋಂಕುಗಳು ರೋಗಿಯನ್ನು ಕಂಗಡಿಸುತ್ತವೆ. ಆಗ ಕಾಯಿಲೆಯ ಚಿಕಿತ್ಸೆಗೆ ಹೊಡುವ ಅಂಬಿರಿಟ್ಯೂವ್‌ರಲ್ ಚಿಕಿತ್ಸೆಯ ಜೊತೆಗೆ, ಸಂಬಂಧಪಟ್ಟ ಸೋಂಕನ್ನು ತೀವ್ರ ರೀತಿಯಲ್ಲಿ ಚಿಕಿತ್ಸೆ ಮಾಡಬೇಕಾಗುತ್ತದೆ. ಉದಾಹರಣೆಗೆ ಹೆಚ್ಚಿನ ಸಂದರ್ಭಗಳಲ್ಲಿ ಎಡ್ ರೋಗಿಗೆ ಮುಂದುವರಿದ ಹಂತದಲ್ಲಿ ತೀವ್ರ ರೀತಿಯ ಕ್ಷಯರೋಗ ಕಾಣಿಸಿಕೊಳ್ಳುತ್ತದೆ. ಅದರ ಸರಿಯಾದ ಚಿಕಿತ್ಸೆ ಎಡ್ ಕಾಯಿಲೆಯ ಚಿಕಿತ್ಸೆಯ ಜೊತೆ ಜೊತೆಗೇ ನಡೆಯಬೇಕು. ಎಡ್ ಕಾಯಿಲೆ ಅರಂಭದ ಹಂತದಲ್ಲಿದ್ದರೆ ಈ ರೀತಿಯ ಸಮಯಾವಕಾಶ ಸೋಂಕುಗಳು (**Opportunistic Infections**) ಬರದಂತೆ ತಡೆಗಟ್ಟಲು ಸೂಕ್ತ ಮನೆಚ್ಚರಿಕಾ ಕ್ರಮ ಕ್ರೌಣಿಕಲ್ಲು ಸಹಾಯ ಮಾಡಬೇಕು. ಜೊತೆಗೆ ದೀರ್ಘ ಅವಧಿಯ ಕಾಯಿಲೆ ಇದಾದ್ದರಿಂದ ಅದು ಉಂಟುಮಾಡುವ ಮಾನಸಿಕ, ಸಾಮಾಜಿಕ ಅಸ್ವಸ್ಥತೆ ನೀಗಿಸಲು ಶ್ರಮಸಬೇಕು. ಅದಕ್ಕಾಗಿಯೇ ಸೂಕ್ತ ತಜ್ಜರಿಂದ ಆಪ್ತಸಲಹ (Counselling) ಸಿಗುವಂತೆ ನೋಡಿಕೊಳ್ಳಬೇಕು. ಆಧಿಕ ಮತ್ತು ನೌಕರಿ ಸಮಸ್ಯೆ ಪರಿಹರಿಸುವುದು. ಸೂಕ್ತ ವಾತಾವರಣದಲ್ಲಿ ಎಡ್ ಹೀಡಿತ ವ್ಯಕ್ತಿ ಇರುವಂತೆ ನೋಡಿಕೊಳ್ಳುವುದು. ಕಾನೂನಿನ ತೊಡಕುಗಳು ಎದುರಾದರೆ ಅದಕ್ಕೆ ಸಹಾಯ, ಎಡ್ ಹೀಡಿತ ಅನಾಥ ಮಕ್ಕಳಿಗೆ ಸೂಕ್ತ ಸಹಾಯ –ಈ ಎಲ್ಲವೂ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯ ಮಾದರಿಯಲ್ಲಿರುವಂತೆ ರೂಪಿಸಲಾಗಿದೆ.

೪೨. ಹೆಚ್‌ಪಿ/ ಎಡ್-ನಲ್ಲಿ ರೋಗಿ ಕೇಂದ್ರಿಕೃತ ಚಿಕಿತ್ಸೆ ವ್ಯವಸ್ಥೆ ಎಂದರೇನು?

ಏಡ್‌ ಕಾಯಿಲೆ ವ್ಯಕ್ತಿಯಲ್ಲಿ ಬಹಳ ದಿನಗಳಿರುವುದರಿಂದ ದೀಪ್ರಕಾಲೀನ ಕಾಯಿಲೆಗಳಾದ ಏರು ರಕ್ತದೊತ್ತದ ಮತ್ತು ಸಿಹಿಮೂತ್ರ ರೋಗಗಳಂತೆ, ಇದನ್ನು ರೋಗಿಯೇ ತನ್ನ ಮುಕ್ತಾಶಿ ತಾನೇ ಮಾಡಿಕೊಳ್ಳಲು ಕಲಿಸಬೇಕಾಗುತ್ತದೆ. ತನ್ನ ಸಣ್ಣ ಪುಟ್ಟ ಇತರ ಅರೋಗ್ಯ ಸಮಸ್ಯೆಗಳಿಗೆ ತನ್ನ ಸಮೀಪದಲ್ಲಿರುವ ಆರೋಗ್ಯ ವ್ಯವಸ್ಥೆಯ ಅನುಕೂಲಗಳನ್ನು ಹೇಗೆ ಸೂಕ್ತವಾಗಿ ಬಳಸಿಕೊಳ್ಳಬೇಕೆಂದು ಆತನಿಗೆ ಹೇಳಿಕೊಡಲಾಗುತ್ತದೆ. ಉದಾಹರಿತ ಏಡ್‌ ಪೀಡಿತ ವ್ಯಕ್ತಿ ಅಕಸ್ಮಾತ್ ಬೇಧಿಯಂತಹ ರೋಗ ಲಕ್ಷಣಕ್ಕೆ ಒಳಗಾದಾಗ ಬೇಧಿಯಾಂದಿಗೆ ರಕ್ತಪೂರ್ಣ ಹೋಗುತ್ತಿದೆಯೇ ಅಲ್ಲದೆ ಜೊತೆಗೆ ಜ್ಞರಪೂರ್ಣ ಬರುತ್ತಿದೆಯೇ - ಈ ಎಲ್ಲ ಲಕ್ಷಣಗಳಿಗನುಗಳವಾಗಿ ಯಾವ್ಯಾವ ಹೋತ್ತಿಗೆ ಎಂತೆಂತಹ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕೆಂದು ಆತನಿಗೆ ಸೂಕ್ತವಾಗಿ ತರಬೇತಿ ಕೊಡಲಾಗುತ್ತದೆ.

೪೩. ನಾಗರಿಕ ವ್ಯವಸ್ಥೆ ಮತ್ತು ಸಮಾಜವು ಹೆಚ್ಚೊಬವಿ/ ಏಡ್‌ ಕಾಯಿಲೆಯ ನಿಯಂತ್ರಣಾದಲ್ಲಿ ಯಾವ ರೀತಿಯ ಪಾತ್ರ ವಹಿಸುತ್ತದೆ?

ಹೆಚ್ಚೊಬವಿ ತಡೆಗಟ್ಟುವಲ್ಲಿ ನಾಗರಿಕ ವ್ಯವಸ್ಥೆ ಮತ್ತು ಸಮಾಜ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ. ಹೆಚ್ಚೊಬವಿ ಪೀಡಿತ ವ್ಯಕ್ತಿಗಳಿಗೆ ಆರೋಗ್ಯ ಮತ್ತು ವಿವಿಧ ಸೇವೆಗಳು ತಲುಪುವಲ್ಲಿ ಮತ್ತು ರೋಗಿಗಳಿಗೆ ಅಗತ್ಯ ಆಶ್ರಯ ಕೊಡುವಲ್ಲಿ ಈ ನಾಗರಿಕ ವ್ಯವಸ್ಥೆ ತುಂಬಾ ಮುಖ್ಯವಾಗಿ ನಿರ್ದಿಷ್ಟವಾಗಿ ವರ್ಣಿಸಲಾಗಿರುತ್ತದೆ. ಹೆಚ್ಚೊಬವಿ/ಏಡ್‌ ಕಾಯಿಲೆಯಲ್ಲಿ ಬರಿ ಆರೋಗ್ಯ/ ವ್ಯಾಪ್ತಿಯ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳೇ ಅಲ್ಲದೇ ವಾನಸೀಕ, ಸಾಮಾಜಿಕ ವಿಷಯಗಳೂ ಇರುವುದರಿಂದ ಸುತ್ತಲಿನ ಸಮಾಜ ಮತ್ತು ನಾಗರಿಕ ವ್ಯವಸ್ಥೆ ತುಂಬಾ ಮುಖ್ಯವಾಗಿ ನಿರ್ದಿಷ್ಟವಾಗಿ ವರ್ಣಿಸಲಾಗಿ ವರ್ಣಿಸಲಾಗಿ ವಿವಿಧ ನಾಗರಿಕ ಸೇವಾ ಸಂಸ್ಥೆಗಳು ಇಂತಹ ವ್ಯಕ್ತಿಗಳಿಗೆ ಶಿಕ್ಷಣ ಮನೆಯಲ್ಲಿಯೇ ಚಿಕಿತ್ಸೆ ದೊರೆಯುವಂತೆ ಮಾಡುವುದು. ಅವರಿಗೆ ಆದಾಯ ಬರುವಂತಹ ಮಾರ್ಗ ಮುದುಕಿಕೊಡುವುದು, ಚಿಕಿತ್ಸಾ ಕ್ರಮ ಸರಿಯಾಗಿ ನರವೇರಿಸುವುದು - ಹೀಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಬಹುದು.

೪೪. ಸಾರ್ಕಾರೇತರ ಸಂಸ್ಥೆಗಳು (NGOs) ಹೆಚ್ಚೊಬವಿ/ ಏಡ್‌ ತಡೆಗಟ್ಟುವಲ್ಲಿ ಯಾವ ರೀತಿಯ ಪಾತ್ರ ನಿರ್ವಹಿಸುತ್ತವೆ?

ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ಅವು ಕೆಲಸ ಮಾಡುವ ಪ್ರದೇಶಗಳ ಜನರ ಜೊತೆ ತುಂಬಾ ಮಧುರ ಸಂಬಂಧ ಹೊಂದಿರುತ್ತವೆ. ಅಲ್ಲದೆ ಸರ್ಕಾರ ಸಂಸ್ಥೆಗಳಿಗೆ ಇರುವಂತಹ ವಿವಿಧ ಮಿತಿ ಅಥವಾ ನಿರ್ಬಂಧಗಳು ಸರ್ಕಾರೇತರ ಸಂಸ್ಥೆಗಳಿಗೆ ಇಲ್ಲ. ಹಾಗಾಗಿ ಪರಿಸ್ಥಿತಿಗೆ ತಕ್ಕಂತೆ ತಮ್ಮ ಕಾರ್ಯಕ್ರಮ ಅಥವಾ ಕೆಲಸಮಾಡುವ ಶೈಲಿಯನ್ನು ಆಗಾಗ ಬದಲಿಸಿ-ಕೊಂಡು, ಭಿನ್ನ ರೀತಿಯಲ್ಲಿ ಇವು ಹೆಚೋಬಿವಿ ಹೀಡಿತ ವ್ಯಕ್ತಿಗಳಿಗೆ ಸೇವೆ ಸಲ್ಲಿಸಬಲ್ಲವು.

೪೩. ಹೆಚೋಬಿವಿ/ ವಿಧ್ಯಾ ಹೀಡಿತ ವ್ಯಕ್ತಿಗಳು ಆ ಕಾಯಿಲೆಯ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಯಾವ ರೀತಿಯ ಪಾತ್ರ ನಿರ್ವಹಿಸುತ್ತಾರೆ?

ಹೆಚೋಬಿವಿ ಹೀಡಿತ ವ್ಯಕ್ತಿಗಳು ತಮ್ಮಲ್ಲಿ ವೇರಸ್ ಅಥವಾ ಕಾಯಿಲೆ ಇದ್ದರೂ ಧನಾತ್ಮಕ ರೀತಿಯಲ್ಲಿ ಪರಿಸ್ಥಿತಿಯನ್ನು ಬದಲಿಸಿ ಕಾಯಿಲೆಯ ಹೆಸರಿಗೆ ತಳಕುಹಾಕಿರುವ ಪೂರ್ವಾಗ್ರಹ, ಕಾಯಿಲೆಯ ಕಾರಣಕ್ಕಾಗಿ ಇತರ ಜನರಿಂದ ಬೇರೆದುವಿಕೆ, ಕಾಯಿಲೆಗೆ ಅಂಟಿರುವ ಕಳಂಕ, ಕಾಯಿಲೆ ಹೀಡಿತ ವ್ಯಕ್ತಿಗಳಿಗೆ ಸಮಾಜ ಪಕ್ಷಪಾತ ಮಾಡುವುದು -ಈ ಎಲ್ಲ ಅಂಶಗಳನ್ನು ತೊಡೆದುಹಾಕುವಲ್ಲಿ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಅಂತಹ ವ್ಯಕ್ತಿಗಳಿಗೆ ಸಮಾಜ ಎಲ್ಲ ರೀತಿಯ ಸಹಾಯ, ಸಹಕಾರ ಕೊಡಬೇಕಾದ ಅಗತ್ಯವಿದೆ.

೪೪. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಹೆಚೋಬಿವಿ ಸೋಂಕು ತಗುಲಿದರೆ ಆತ ಕೆಲಸ ಮುಂದುವರಿಸಬೇಕೇ? ಬೇಡವೇ?

ಹೆಚೋಬಿವಿ ಸೋಂಕು ಹೀಡಿತ ವ್ಯಕ್ತಿ ಆರೋಗ್ಯವಂತನಾಗಿದ್ದರೆ, ಆತನನ್ನು ಇತರ ಸೋಂಕುರಹಿತ ಕೆಲಸಗಾರರಂತೆಯೇ ಗ್ರಹಿಸಿ, ಆತ ಕೆಲಸ ಮುಂದುವರಿಸಬೇಕು. ನೌಕರಿಯಿಂದ ಆತನನ್ನು ತೆಗೆಯಲು ಹೆಚೋಬಿವಿ ಸೋಂಕು ಖಂಡಿತಾ ಕಾರಣವಲ್ಲ.

೪೫. ಹೆಚೋಬಿವಿ ಸೋಂಕು ಹೀಡಿತ ವ್ಯಕ್ತಿ ಉದ್ಯೋಗದಲ್ಲಿರುವಾಗ ಅಲ್ಲಿ ಕೆಲಸ ಮಾಡುವುದು ಸುರಕ್ಷಿತವೇ?

ಒಂದೇ ಅಧಿಕ್ಷೋನಲ್ಲಿ ಅಥವಾ ಅದೇ ಉದ್ಯೋಗ ಸ್ಥಳದಲ್ಲಿ ಕೆಲಸ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗಲುವುದಿಲ್ಲ. ರಕ್ತ ಅಥವಾ ಲೈಂಗಿಕ ದ್ರವಗಳ ಮುಖಾಂತರ ಸೋಂಕು ಹರಡುವುದರಿಂದ ಅಧಿಕ್ಷೋನಲ್ಲಿ ಕೆಲಸ ಮಾಡುವ ಇತರ ವ್ಯಕ್ತಿಗಳಿಗೆ ಇದರಿಂದ ಅಪಾಯವಿಲ್ಲ.

೪೫. ಹಾಗಾದರೆ ಅಂತಹ ವಾತಾವರಣದಲ್ಲಿ ಕೆಲಸ ಮಾಡುವಾಗ ತೆಗೆದುಚೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು?

ಸಾಮಾನ್ಯವಾಗಿ ಅಂತಹ ವಾತಾವರಣದಲ್ಲಿ ಬೇರೆಯವರಿಗೆ ಸೋಂಕು ತಗಲುವ ಯಾವುದೇ ಅಪಾಯವಿರುವುದಿಲ್ಲ. ಸೋಂಕುಪೀಡಿತ ವ್ಯಕ್ತಿ ಬಳಸಿದ ಟೆಲಿಫೋನನ್ನೊ್ನೇ ಇತರರು ಬಳಸಬಹುದು. ತುಂಬಾ ಜನರಿಯವ ಘ್ರಾಕ್ಷರಿಗಳಲ್ಲಿಯೂ ಒಬ್ಬರ ಪಕ್ಕದಲ್ಲೇ ಮತ್ತೊಬ್ಬರು ಇಕ್ಕಟ್ಟಾದ ಸ್ಥಳದಲ್ಲಿ ಕೆಲಸ ಮಾಡಿದರೂ ಸೋಂಕು ಹರಡುವ ಸಾಧ್ಯತೆ ಇಲ್ಲ. ಸೋಂಕು ಪೀಡಿತ ವ್ಯಕ್ತಿಯ ಬಳ್ಳಿಯ ಕೊಳೆ ಅಥವಾ ಬೆವರು-ಇವುಗಳಿಂದಲೂ ಸೋಂಕು ಇತರರಿಗೆ ತಗಲುವುದಿಲ್ಲ.

೪೬. ಅಸ್ತ್ರೇ, ಸ್ಟಿನಿಕ್ ಮತ್ತು ವಿವಿಧ ಆರೋಗ್ಯ ಸಂಬಂಧಿ ಸಂಸ್ಥೆ ಹಾಗೂ ವ್ಯವಸ್ಥೆಗಳಲ್ಲಿ ಹೆಚ್‌ಎವಿ ವೈರಸ್ ಹರಡುವುದನ್ನು ತಡೆಗಟ್ಟಿಪ್ಪಾಡು ಹೇಗೆ?

ಆರೋಗ್ಯ ಸಂಬಂಧಿ ವ್ಯವಸ್ಥೆಗಳಲ್ಲಿ ಹೆಚ್‌ಎವಿ ಹರಡುವ ಮುಖ್ಯ ವಿಧಾನಗಳು ಹೀಗಿವೆ:

ರೋಗಿಗಳಿಗೆ : ಸರಿಯಾದ ವಿಧಾನಗಳಿಂದ ನಿಸ್ತಿಯಗೊಳಿಸದೆ ಶಸ್ತ್ರೀಯಾ ಉಪಕರಣಗಳನ್ನು ಮತ್ತೆ ಮತ್ತೆ ಉಪಯೋಗಿಸುವುದರಿಂದ, ಹೆಚ್‌ಎವಿ ವೈರಸ್ ಬಗ್ಗೆ ಸೂಕ್ತವಾಗಿ ಸರಿಯಾದ ಪರಿಕ್ಷೆ ಮಾಡದೆ ರೋಗಿಗೆ ರಕ್ತ ಕೊಡುವುದು, ಹಲವು ಶಸ್ತ್ರೀಯಿಗಳ ವಿವಿಧ ಹಂತಗಳಲ್ಲಿ ಹೆಚ್‌ಎವಿ ಹೀಡಿತ ಆರೋಗ್ಯ ಕಾರ್ಯಕರ್ತನ ರಕ್ತ ಅಥವಾ ದೇಹದ ಯಾವುದೇ ದ್ರವ್ಯ ರೋಗಿಯ ದೈಹಿಕ ಸಂಪರ್ಕಕ್ಕೆ ಬಂದಾಗ ರೋಗಿಗಳಿಗೆ ಹೆಚ್‌ಎವಿ ವೈರಸ್ ಹರಡುವ ಸಾಧ್ಯತೆ ಇದೆ.

ಆರೋಗ್ಯ ಕಾರ್ಯಕರ್ತರಿಗೆ : ಹೆಚ್‌ಎವಿ ಹೀಡಿತ ವ್ಯಕ್ತಿಯ ರಕ್ತ ಅಥವಾ ಇತರ ದೈಹಿಕ ದ್ರವ ಆಕ್ಸಿಕವಾಗಿ ಆರೋಗ್ಯ ಕಾರ್ಯಕರ್ತರ ಚಮುಕ್ಕೆ ತಗಲುವ ಸಂಭವವಿರುತ್ತದೆ. ಆಕ್ಸಿಕವಾದ ಗಾಯವಾದಾಗ (ಸೂಜಿ ಅಥವಾ ಚೂಪಾದ ಶಸ್ತ್ರೀಯಾ ಉಪಕರಣ ತಗುಲಿದಾಗ), ಆರೋಗ್ಯ ಕಾರ್ಯಕರ್ತರಿಗೆ ಮೊದಲೇ ಗಾಯವಿದ್ದು ಅಂತಹ ಜಾಗ ಹೆಚ್‌ಎವಿ ಹೀಡಿತ ವ್ಯಕ್ತಿಯ ರಕ್ತ ಅಥವಾ ದೈಹಿಕ ದ್ರವ ಆಕ್ಸಿಕವಾಗಿ ಮುಖ ಅಥವಾ ಕಣ್ಣಿಗೆ ಸೋಂಕಿದಾಗ ಸೂಕ್ತ ಮುನ್ನೊಜ್ಞರಿಕಾ ಕ್ರಮಗಳನ್ನು ಕರ್ತಿಣವಾಗಿ

ಪಾಲಿಸುವುದರಿಂದ ಮೇಲಿನ ಎಲ್ಲ ಆಕ್ಷಿಕಗಳನ್ನು ಸಾಧ್ಯವಾದಪ್ಪು ತಡೆಗಟ್ಟಬಹುದು. ಉದಾ: ಶಸ್ತ್ರೀಯೆ ಅಥವಾ ಉಪಕರಣಗಳನ್ನು ಯಾಟ್ಯವಾಗ ಕೃಗಳಿಗೆ ಒಂದರ ಮೇಲೆ ಮತ್ತೊಂದು ಹೀಗೆ ಅಗ್ಲಿಸಾಗಳನ್ನು ಕಡ್ಡಾಯವಾಗಿ ಬಳಸುವುದು, ಸಾಧ್ಯವಾದಪ್ಪು ಸೋಂಕು ನಿಷ್ಕಿಯಾ ಕ್ರಮಗಳನ್ನು ಕಟ್ಟಿಸಿಟ್ಟಾಗಿ ಪಾಲಿಸುವುದು ಇತ್ಯಾದಿ.

೫೦. ಕೆಲವರು ಹೆಚ್ಚಾಗಿ ನೆಗೆಟಿವ್ ಎಂದು ಬಂದರೂ ಮತ್ತೆ ಮತ್ತೆ ಪರೀಕ್ಷೆ ಮಾಡಿಸುತ್ತಾರೆ. ಅವರ ಭಯ ಹೋಗುವುದೇ ಇಲ್ಲ. ಹಾಗೆ ಕೆಲವರು ಮೊದಲ ಸಲ ಪರೀಕ್ಷೆ ಮಾಡಲು ನಿರಾಕರಿಸುತ್ತಾರೆ ಏಕೆ?

ಹೆಚ್ಚಾಗಿ/ ಎಡ್ ಬಗ್ಗೆ ಸಾಮಾಜಿಕ ಕಳಂಕ ಮತ್ತು ಅದು ಕೆಟ್ಟಿ ಕಾಯಿಲೆ, ಚಿಕಿತ್ಸೆ ಇಲ್ಲದ ಕಾಯಿಲೆ, ಬಂಧು-ಮಿಶನರಿಂದ ತಿರಸ್ಯಾರಕೆ ಒಳಪಡಿಸುವ ಕಾಯಿಲೆ ಎಂದು ವ್ಯಕ್ತಿ ಭಾವಿಸುವುದರಿಂದ ಭಯಪಡಲು ಶುರು ಮಾಡುತ್ತಾನೆ. ನನಗೆ ಹೆಚ್ಚಾಗಿ ಸೋಂಕು ಇರಬೇಕೆಂಬ ಗೀಳು ರೋಗಕ್ಕೆ ಒಳಗಾಗುತ್ತಾನೆ. ಭಯ/ತಪ್ಪಿತಸ್ಥ ಭಾವನೆ/ ಕೀಳರಿಮೆಯಿಂದ ಬಳಲುತ್ತಾನೆ. ಆತನಿಗೆ ವ್ಯಾದ್ಯರು/ ಇತರರು ಸಾಂಕ್ಷಣ ಹೇಳಬೇಕು ಅನಗತ್ಯ ಭಯವನ್ನು ದೂರವಾಡಬೇಕು. ಅಗತ್ಯ ಬಿದ್ದರೆ ಮನೋವೈದ್ಯರ ನೇರವನ್ನು ಕೊಡಿಸಬೇಕು.

ಭಾಗ-೨

ವಿಡ್ಯಾ: ಪ್ರೇಚನತ ಸಮಸ್ಯೆಗಳು

ವಿದ್ವಾಗೆ ಚಿಕಿತ್ಸೆ: ನಕಲಿ ಔಪಧಿಗಳ ಹಾವಳಿ

ವಿದ್ವಾ ಸಂಪೂರ್ಣ ಗುಣವಾಗುವ ಕಾಯಿಲೆಯಲ್ಲ. ಆಂಟಿರಿಟ್ರೋವೈರಲ್ ಔಪಧಿಗಳು ಹೆಚ್ಚೆಂಬ ವೈರಸ್‌ಗಳ ಪ್ರಥಾವ ಕುಗ್ಗಿಸಿ ಕಾಯಿಲೆಯು ಉಲ್ಲಭೇಸುವುದನ್ನು ಮುಂದುಡುತ್ತವೆ. ಅಂದರೆ ಮರಣ ಬೇಗ ಬರದಿರುವಂತೆ ನೊಂಡಿಕೊಳ್ಳುತ್ತದೆ. ವೈರಸ್‌ಗಳನ್ನು ಸಂಪೂರ್ಣವಾಗಿ ಇವು ನಾಶಮಾಡಲಾರವು. ವಿದ್ವಾನ್ನು ತಾವು ಸಂಪೂರ್ಣವಾಗಿ ಗುಣವಡಿಸುತ್ತೇವೆಂದು ಜಗತ್ತಿನಾದ್ಯಂತ ಹಲವಾರು ‘ಮೊಟ್ಟೆ ವೈರಸ್‌ರು’ ಹುಟ್ಟಿಕೊಂಡಿದ್ದಾರೆ. ಜನರನ್ನು ಶೋಷಣೆ ಮಾಡುತ್ತಿದ್ದಾರೆ.

ವಿದ್ವಾವೀಡಿತ ವ್ಯಕ್ತಿ ಏಕೆ ಇಂತಹ ‘ಮೊಟ್ಟೆ ಚಿಕಿತ್ಸೆ’ಯನ್ನು ನಂಬುತ್ತಾನೆ ಎಂದು ವಿಶ್ಲೇಷಿಸೋಣ. ಪ್ರವಂಚದ ಹಲವಾರು ಭಾಗಗಳಲ್ಲಿ ಈ ಆಂಟಿರಿಟ್ರೋವೈರಲ್ ಔಪಧಿಗಳು ಸರಿಯಾಗಿ ದೊರೆಯುವುದಿಲ್ಲ. ದೊರೆತರೂ ಅವುಗಳು ತುಂಬಾ ದುಬಾರಿ. ಹಾಗಾಗಿ ಮರಣಾಂತಿಕ ಕಾಯಿಲೆ ಬಂದಿದೆ ಎಂದು ಗೊತ್ತಾದ ಕೂಡಲೇ ತಮಗೆ ಲಭ್ಯವಿರುವ ಚಿಕಿತ್ಸೆಯನ್ನು ಮಾಡಲು ಜನ ಹಾತೊರೆಯುತ್ತಿರುತ್ತಾರೆ. ಆಂಟಿರಿಟ್ರೋವೈರಲ್ ಔಪಧಿಗಳು ಲಭ್ಯವಿದ್ದಾಗ ಸಹಿತ, ಅದರಿಂದ ಚಿಕಿತ್ಸೆ ಸುಲಭವಲ್ಲ. ಪ್ರತಿದಿನ ವ್ಯಕ್ತಿಯ ಜೀವ ಇರುವವರೆಗೆ ಜೀವಧಿ ತೆಗೆದುಕೊಳ್ಳಬೇಕು. ಹೀಗೆ ತೆಗೆದುಕೊಳ್ಳುವಾಗ ಹಲವು ಪಾಶ್ಚ ಪರಿಣಾಮಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಮೊಟ್ಟೆ ಔಪಧಿಗಳು ಒಂದೇ ಬಾರಿ ಎಲ್ಲವನ್ನೂ ಸರಿಮಾಡುತ್ತವೆ ಎಂಬ ಮುಸಿ ಭರವಸೆಯಲ್ಲಿ ಜನರು ಈ ರೀತಿಯ ಔಪಧಿಗಳಿಗೆ ಮುಗಿಬೀಳುತ್ತಾರೆ.

ತೃತೀಯ ಜಗತ್ತಿನ ದೇಶಗಳಲ್ಲಿ ಅಲೋಪತಿ ಅಥವಾ ಆಧುನಿಕ ಜೀವಧಾರ್ಗ ಬಗೆಗೆ ಒಂದು ರೀತಿಯ ಅವನಂಬಾಗೆ ಇದೆ. ಅಂತರಜಾಲದಲ್ಲಿ ಇದಕ್ಕೆ ಮೊರಕವಾಗಿ ಹಲವು ಸುದ್ದಿಗಳು ಇವರಿಗೆ ದೊರೆಕುತ್ತವೆ.

ಶೊಟ್ಟಿ ಏಡ್ಸ್ ಚಿಕಿತ್ಸೆಯ ಅಪಾಯಗಳು

ಏಡ್ಸ್ ಕಾಯಿಲೆ ಬೆಳಕಿಗೆ ಬಂದ ಇಲಂರಿಂದಲೂ ಹಲವು ರೀತಿಯ ಶೊಟ್ಟಿ/ ನಕಲಿ ಚಿಕಿತ್ಸೆಗಳು ಜಗತ್ತಿನ ಹಲವೆಡೆ ಇವೆ. ಇವು ಕಾಯಿಲೆ ಗುಣಪಡಿಸುವ ಬದಲು ಕಾಯಿಲೆ ಹೆಚ್ಚಾಗಲು ಸಹಾಯ ಮಾಡಿದೆ. ಮೊದಲನೆಯದಾಗಿ ಇವು ಶುದ್ಧ ಮೋಸ. ಇವುಗಳ ಮೇಲೆ ಬಹಳಪ್ಪು ಹಣ ವ್ಯಯ ಮಾಡಿದ ವ್ಯಕ್ತಿಯಲ್ಲಿ ನಿಜವಾದ ಜಿಷಧಿಗಳು ಹಾಗೂ ಅಗಶ್ಯ ಆಹಾರಗಳಿಗೆ ಖಚು ಮಾಡಲು ಹಣವೇ ಇರುವುದಿಲ್ಲ. ಈ ತರಹ ಜಿಷಧ ಕೊಡುವವರು -ಈ ಜಿಷಧ ತೆಗೆದುಕೊಳ್ಳುವವರು ಬೇರೆಯ ಎಲ್ಲಾ ಜಿಷಧಗಳ ಸೇವನೆ ನಿಲ್ಲಿಸಬೇಕು -ಎಂದು ಹೇಳುತ್ತಾರೆ. ಬಹಳ ದಿವಸಗಳ ಸೇವನೆಯ ನಂತರ ಆ ಶೊಟ್ಟಿ ಜಿಷಧಗಳಿಂದ ಗುಣವಿಲ್ಲ ಎಂಬುದು ಗೊತ್ತಾಗಿ ನಿಜವಾದ ಜಿಷಧಗಳನ್ನು ತೆಗೆದುಕೊಳ್ಳಲು ವ್ಯಕ್ತಿ ಹಿಂದೆಯುಂದೆ ನೋಡುತ್ತಾನೆ. ಅಷ್ಟರಲ್ಲಿ ಕಾಯಿಲೆ ಉಲ್ಪಣಿಸಿ ತುಂಬಾ ಮುಂದುವರೆದಿರುತ್ತದೆ. ಹಣವೂ ಇರುವುದಿಲ್ಲ.

ಕೆಲವೊಮ್ಮೆ ಈ ಶೊಟ್ಟಿ ಚಿಕಿತ್ಸೆಗಳು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಜಿಷಧಿಗಳಲ್ಲಿ ಏನಿವೆ ಎಂಬ ಅಂಶವನ್ನೇ ಚಿಕಿತ್ಸೆಕ್ರೂ ಮೊರಗೆಡುವುದಿಲ್ಲ. ಕೆಲವು ಶೊಟ್ಟಿ ಜಿಷಧಿಗಳಲ್ಲಿ ಕ್ಯಾರಿಕಾ ಲವಣಾಂಶಗಳಿರುತ್ತವೆ. ಕೀಟನಾಶಕಗಳಿರುತ್ತವೆ ಹಾಗೂ ಇನ್ನೂ ಹಲವಾರು ವಿಷವಸ್ತುಗಳಿರುತ್ತವೆ.

ಹೆಚ್‌ಬಿ ವೈರಸ್‌ಗಳ ತಡೆಗಟ್ಟಿವಿಕೆಯನ್ನೂ ಈ ಶೊಟ್ಟಿ ಚಿಕಿತ್ಸೆಗಳು ಹಾಳುಗೆಡಪುತ್ತವೆ. ಆ ಶೊಟ್ಟಿ ಚಿಕಿತ್ಸೆ ತೆಗೆದುಕೊಂಡ ವ್ಯಕ್ತಿಗಳು ಹೇಗೂ ತಾವು ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇವೆಂದು, ಏಡ್ಸ್ ಬಗೆಗಿನ ಮುನ್ನಜ್ಞರಿಕಾ ಕ್ರಮಗಳನ್ನು ಧಿಕ್ಕರಿಸುತ್ತಾರೆ. ವೈರಸ್‌ಗಳೂ ಇನ್ನೂ ಜಾಸ್ತಿ ಹರಡುತ್ತವೆ.

ಏಡ್ಸ್ ಚಿಕಿತ್ಸೆ ಕಷ್ಟ ಏಕೆ?

ಏಡ್ಸ್ ಕಾಯಿಲೆ ಉಂಟುಮಾಡುವ ಹೆಚ್‌ಬಿ ವೈರಸ್‌ನ್ನು ದೇಹದಿಂದ ಅಮೂಲಾಗ್ರಂಥಾಗಿ ಮೊರಗೆಡುವಿದಾಗ ಸಂಮೂಳ ಚಿಕಿತ್ಸೆ ಎಂದು ಭಾವಿಸುತ್ತೇವೆ. ಆದರೆ ಈ ಏಡ್ಸ್ ವೈರಸ್‌ಗಳು ಮಾನವ ಜೀವಕೋಶಗಳಲ್ಲಿ ಅದರಲ್ಲಿಯೂ CD_4 ಜೀವಕೋಶಗಳಲ್ಲಿ ತಮ್ಮ ವರ್ಣತಂತ್ರವಿನ ಕೋಡನ್ನು ತಾರಿಸಿ ಅಧಿಕ ಸಂಖ್ಯೆಯಲ್ಲಿ ಬೆಳಿಯುತ್ತಿರುತ್ತವೆ. ಕಾಯಿಲೆಗೆ ಒಳಗಾದ ಜೀವಕೋಶಗಳು ಹಲವಾರು ಹೆಚ್‌ಬಿ ತುಳುಕುಗಳನ್ನು ಉತ್ಪಾದಿಸಿ, ತಾವು ತಕ್ಕಣ ಸಾಯುತ್ತವೆ. ಅಂಚೆರಿಂಗ್‌ವೈರಲ್

ಜಿಪ್‌ಡಿಗಳು ಈ ಹಂತದಲ್ಲಿ ಹೀಗೆ ಜಾಸ್ತಿಯಾಗುವ ವೈರಸ್ ಪ್ರಮಾಣವನ್ನು ತಡೆಯುತ್ತವೆ. ಹಾಗಾಗಿ ಅವು ಪರಿಣಾಮಕಾರಿ. ಹಾಗಾಗಿ ಚಿಕಿತ್ಸೆ ಕ್ಯೊಳ್ಳುತ್ತಿರುವಾಗ ರಕ್ತದಲ್ಲಿ ಹೆಚ್‌ಪವಿಯ ಅಂಶ ಗಮನಾರ್ಥವಾಗಿ ಕುಂಟಿತಗೊಳ್ಳುತ್ತದೆ.

ಹಾಗೆಂದು ಎಲ್ಲ ಜೀವಕೋಶಗಳೂ ಇದೇ ರೀತಿ ವರ್ತಿಸುವುದಿಲ್ಲ. ಉದಾಹರಿಸಿ ವಿಶ್ವಾಸಿ ತೆಗೆದುಕೊಳ್ಳುತ್ತಿರುವ CD₄ ಜೀವಕೋಶಗಳು ಭಿನ್ನ ರೀತಿಯಲ್ಲಿ ವರ್ತಿಸುತ್ತವೆ. ಇವು ಹೊಸ ವೈರಸ್‌ಗಳ ಪ್ರತಿಭಾಯಿಯನ್ನು ಉತ್ಪಾದಿಸುವ ಬದಲು ಹಲವಾರು ವರ್ಷಗಳವರೆಗೆ ಸೋವಾರಿಯಾಗಿದ್ದು ಬಿಡುತ್ತದೆ. ಈಗ ಬಳಕೆಯಲ್ಲಿರುವ ಚಿಕಿತ್ಸೆ ಈ ಜೀವಕೋಶಗಳಿಂದ ಹೆಚ್‌ಪವಿಯ ವಂಶವಾಹಿ ವಸ್ತುವನ್ನು ತೆಗೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಹಲವಾರು ವರ್ಷಗಳು ನೀಯಮಿತವಾಗಿ ಆಂಟಿರಿಟ್‌ಲೋವೈರಲ್ ಜಿಪ್‌ಡಿಗಳನ್ನು ತೆಗೆದುಕೊಳ್ಳುತ್ತಿದ್ದರೂ ದೇಹದ ಯಾವುದೋ ಭಾಗದಲ್ಲಿ ಹೆಚ್‌ಪವಿ ವೈರಸ್ ಅಡಗಿ ಕೂತಿರುತ್ತದೆ. ಚಿಕಿತ್ಸೆಯನ್ನು ನಿಲ್ಲಿಸಿದಾಗ ಅಡಗಿದ ಶಾಣದಿಂದ ಹೊರಬಂದು ವೈರಸ್‌ಗಳು ಮನಃ ತೀವ್ರರೀತಿಯ ಸೋಂಕನ್ನು ಉಂಟಿಸುತ್ತವೆ. ಎಲ್ಲ ಸೋಂಕುವೀಡಿತ ಜೀವಕೋಶಗಳನ್ನು ನಿರ್ಮಾಳಿಸ ಮಾಡುವುದೇ ಸರಿಯಾದ ಚಿಕಿತ್ಸೆ.

ವಿದ್ವಾ ಚಿಕಿತ್ಸೆಯಲ್ಲಿ ಹೊಸ ಸಂಶೋಧನೆಗಳು

ಆಂಟಿರಿಟ್‌ಲೋವೈರಲ್ ಜಿಪ್‌ಡಿಗಳನ್ನು ಉಪಯೋಗಿಸುವುದರ ಜೊತೆಗೆ ಅಡಗು ತಾಣಗಳಿಂದ ಹೆಚ್‌ಪವಿ ವೈರಸ್‌ಗಳನ್ನು ಹೊರಹಾಕುವ ಜಿಪ್‌ಡಿಗಳು ಕಾಯಿಲೆ ಗುಣಪಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ಹಲವಾರು ಸಂಶೋಧಕರ ಅಭಿಪ್ರಾಯ. ವಿಶ್ವಾಸಿ ತೆಗೆದುಕೊಳ್ಳುತ್ತಿರುವ CD₄ ಜೀವಕೋಶ-ಗಳನ್ನು ಚೇತರಿಸಿಕೊಳ್ಳುವಂತೆ ಮಾಡುವುದು, ಹಾಗಾದಾಗ ಅವು ಹೊಸ ಹೆಚ್‌ಪವಿ ತುಳುಕುಗಳನ್ನು ಉತ್ಪಾದಿಸುತ್ತವೆ. ಚೇತರಿಸಿಕೊಂಡ ಜೀವಕೋಶಗಳು ತಕ್ಷಣ ಸಾಯಬೇಕು ಅಥವಾ ದೇಹದ ಪ್ರತಿರೋಧಶಕ್ತಿಯಿಂದ ನಾಶಮಾಡಲ್ಪಡ-ಬೇಕು. ಹೊರಬಂದು ಹೆಚ್‌ಪವಿ ವೈರಸನ್ನು ಆಂಟಿರಿಟ್‌ಲೋವೈರಲ್ ಜಿಪ್‌ಡಿಗಳು ನಾಶಪಡಿಸಬೇಕು.

ಈ ಶಾಂತಿಕರೆಯನ್ನು ಉಪಯೋಗಿಸಲು ಆರಂಭದಲ್ಲಿ ಇಂಟರ್‌ಲ್ಯಾಕ್‌ನಾ-೨ ಎಂಬ ರಸಾಯನಿಕವನ್ನು ಬಳಸಲಾಯಿತು. ದೇಹಕ್ಕೆ ಹೆಚ್‌ಪಾಗಿ CD₄ ಜೀವಕೋಶಗಳನ್ನು ಉತ್ಪಾದಿಸುವಂತೆ ಈ ರಸಾಯನಿಕ ಆದೇಶ ಕೊಡುತ್ತದೆ ಹಾಗೂ ವಿಶ್ವಾಸಿ ತೆಗೆದುಕೊಳ್ಳುತ್ತಿರುವ ಜೀವಕೋಶಗಳು ಕೆಲಸಮಾಡುವಂತೆ

ಮಾಡುತ್ತದೆ. ಇಂಟರ್ಲೋಕ್‌ನೋ-೨ ಮತ್ತು ಅಂಟರಿಟ್‌ಲೈವ್‌ರಲ್ ಜೊಡಿಗಳು ಎರಡನ್ನೂ ಒಟ್ಟಾಗಿ ಕೊಟ್ಟಾಗ ಸೋಂಕುಪೀಡಿತ **CD₄** ಜೀವಕೋಶಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿತ್ತು. ಆದರೆ ಹೆಚ್‌ಪಿವಿ ವೈರಸನ್ನು ಅಮೂಲಾಗ್ರಾವಾಗಿ ನಾಶಗೊಳಿಸಲು ಈ ಇಂಟರ್ಲೋಕ್‌ನೋ-೨ರಿಂದ ಸಾಧ್ಯವಾಗಲಿಲ್ಲ. ರೋಗಿ ಅಂಟರಿಟ್‌ಲೈವ್‌ರಲ್ ಜೊಡಿಯನ್ನು ತೆಗೆದುಕೊಳ್ಳುವುದನ್ನು ನಿಶ್ಚಯಿಸಿದ ತತ್ವಜ್ಞವೇ ವೈರಸಾಗಳು ಮನ: ಕಾಣಿಸಿಕೊಳ್ಳಲಾರಂಭಿಸಿದವು.

CD₄ ಜೀವಕೋಶಗಳನ್ನು ತುಂಬಾ ಹೆಚ್‌ಪಾಗಿ ಉತ್ಪಾದಿಸುವುದರಲ್ಲಿಯೂ ಒಂದು ತೊಂದರೆಯಿದೆ. ಅಂಟರಿಟ್‌ಲೈವ್‌ರಲ್ ಜೊಡಿ ಕೊಡುತ್ತಿದ್ದಾಗೂ, ಈ ರೀತಿಯ ಕೆಲವು ಜೀವಕೋಶಗಳು ಮತ್ತೆ ವ್ಯಾಧಿಸಲು ಆರಂಭಿಸುವ ಸಾಧ್ಯತೆ ಇದೆ. ಪರಿಣಾಮ ಎಂದರೆ ಸೋಂಕು ಮತ್ತೂ ಹೆಚ್‌ಪಾಗುತ್ತದೆ. ಹಾಗಾಗಿ ಈಗ ವಿಜ್ಞಾನಿಗಳು ಎಲ್ಲಾ **CD₄** ಜೀವಕೋಶಗಳನ್ನು ಜೀವರಿಸಿಕೊಳ್ಳುವುದಕ್ಕಿಂತ ಹೆಚ್‌ಪಿವಿ ಸೋಂಕು ಈಡಿತ ಜೀವಕೋಶಗಳನ್ನು ಮಾತ್ರ ಜೀವರಿಸಿಕೊಳ್ಳುವಂತೆ ಮಾಡಿದರೆ ಹೇಗೆ? ಎಂಬ ಪರ್ಯಾಯದ ಬಗೆಗೆ ಚಿಂತಿಸುತ್ತಿದ್ದಾರೆ.

ಆ ದಿಸೆಂಬಲ್ಲಿ ೨೦೦೫ರಲ್ಲಿ ಡೇವಿಡ್ ವಾಗೋರ್‌ಲಿಸ್ ಮತ್ತು ಸಂಗಡಿಗೆ ವಾಲ್ತ್ರೋವಿಕ್ ಆಫ್‌ ಈ ದಿಸೆಂಬಲ್ಲಿ ಉಪಯೋಗವಾಗಿ ಮಾಡಿದೆ ಕಂಡುಕೊಂಡರು. ಅಂಟರಿಟ್‌ಲೈವ್‌ರಲ್ ಜೊಡಿ ಜೊಡಿ ಜೊಡಿ ಸಂಖ್ಯೆ ಕಡಿಮೆಯಾಗಿತ್ತು. ಆದರೆ ನಂತರದ ಸಂಶೋಧನೆಗಳು ವಾಲ್ತ್ರೋವಿಕ್ ಆಫ್‌ ಉಪಯುಕ್ತತಯನ್ನು ದೃಢಿಕರಿಸಲಿಲ್ಲ. ವೈರಸ್ **CD₄** ಜೀವಕೋಶಗಳಲ್ಲದೆ ಬೇರೆಯ ಅಡಗು-ತಾಣಗಳನ್ನು ಹೊಂದಿವೆ. ಹಾಗಾಗಿ ಹೆಚ್‌ಪಿವಿಯ ಬಗೆಗೆ ನವಗೆ ತಿಳಿಯಬೇಕಾದದ್ದು ಬೇಕಾದಸ್ವಿದೆ ಎಂದು ತಜ್ಞರ ಅಭಿಪ್ರಾಯ.

ಮೂಲೀಯ ಅಸ್ಥಿಮಣ್ಣಿ ಕಸಿ ಮತ್ತು ವಂಶವಾಹಿ ಚಿಕಿತ್ಸೆ

ನವೆಂಬರ್ ೨೦೦೮ರಲ್ಲಿ ಜರ್ಮನ್‌ ವೈದ್ಯರಿಬದ್ರು ಅಸ್ಥಿಮಣ್ಣಿ ಕಸಿ ಚಿಕಿತ್ಸೆ ಉಪಯೋಗಿಸಿ ಹೆಚ್‌ಪಿವಿ ಸೋಂಕನ್ನು ಅಮೂಲಾಗ್ರಾವಾಗಿ ವೃಕ್ಷಿಯೊಬ್ಬನಲ್ಲಿ ನಿರೂಲನವಾಡಿದ್ದೇವೆ ಎಂದು ಘೋಷಿಸಿ ದೊಡ್ಡ ಸುದ್ದಿ ವಾಧಿಸಿದರು. ಲ್ಯಾಕ್ಟಿಮಿಯಾ ಕಾಯಿಲೆಗೆ ಚಿಕಿತ್ಸೆ ಕೊಟ್ಟಿರುತ್ತೇ ಈ ಚಿಕಿತ್ಸೆಯಿಲ್ಲ. ದೆಲ್ಲ್‌ ಶಿಲ್‌ ಎಂಬ ವಂಶವಾಹಿ ಮುಕ್ಕಿಷೆನ್‌ ಇರುವ ವೃಕ್ಷಿಯಿಂದ ಅಸ್ಥಿಮಣ್ಣಿ ತೆಗೆದು ಹೆಚ್‌ಪಿವಿ ಸೋಂಕುಪೀಡಿತ ವೃಕ್ಷಿಗೆ ಕಸಿ ಮಾಡಲಾಯಿತು. ಚಿಕಿತ್ಸೆಯ ೨೦ ತಿಂಗಳ

ನಂತರ ಇಂತಹ ವ್ಯಕ್ತಿಯ ಅಸ್ಥಿಮಜ್ಜೆ, ರಕ್ತ ಹಾಗೂ ದೇಹದ ಇತರೆಡೆ ಸೋಂಕು ಸಂಪೂರ್ಣವಾಗಿ ನಿರ್ನಾಲನವಾಗಿತ್ತು. ಈ ಚಿಕಿತ್ಸೆಯಿಂದ ಗುಣ ಸಾಧ್ಯ ಎಂಬುದು ಇನ್ನೊಮ್ಮೆ ಹೆಚ್ಚಿನ ಸಂಶೋಧನೆಗಳಿಂದ ಧ್ಯಾದಪದಬೇಕು ಎಂದು ತಜ್ಞ ವ್ಯೇದ್ಯರ ಅಭಿಪ್ರಾಯ.

ಈ ಅಸ್ಥಿಮಜ್ಜೆ ಕಸಿ ವಿಧಾನ ಬಹಳ ಅಪಾಯಕಾರಿ ಹಾಗೂ ತುಂಬಾ ದುಬಾರಿ. ಹಾಗಾಗಿ ಎಲ್ಲರಲ್ಲಿಯೂ ಇದನ್ನು ಉಪಯೋಗಿಸಲು ಸಾಧ್ಯವಿಲ್ಲ. ಜಿಪಥ ಚಿಕಿತ್ಸೆ ಅಥವಾ ಕಸಿ ಚಿಕಿತ್ಸೆಯಿಂದಲೇ ಹಲವು ರೋಗಿಗಳು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇದು ಕೊನೆಯ ಅಸ್ತ.

ಆದರೆ ಈ ಚಿಕಿತ್ಸೆ ವಂತವಾಹಿ ಚಿಕಿತ್ಸೆಯ ಸಾಧ್ಯತೆಯ ಬಗೆಗೆ ಆಶಾಭಾವನೆ ತೋರಿಸುತ್ತಿದೆ. ಈ ದಿಸೆಯಲ್ಲಿ ಹಲವಾರು ಸಂಶೋಧನೆಗಳು ಜಗತ್ತಿನಾದ್ಯಂತ ಜರುಗುತ್ತಿವೆ. ಪರಿಣಾಮ ದೊರಕಲು ಹಲವು ವರ್ಷಗಳೇ ಬೇಕಾಗಬಹುದು.

ಭವಿಷ್ಯದ ಸಾಧ್ಯತೆಗಳು

ಜಗತ್ತಿನ ಮುಖ್ಯ ಸಂಶೋಧನಾ ಕೇಂದ್ರಗಳು ಹೆಚ್ಚಾಗಿ ವ್ಯೇರಸೊನ ನಡವಳಿಕೆ, ಸಿಡಿಲ್ ಜೀವಕೋಶಗಳು ಏನು ಮಾಡುತ್ತವೆ, ವ್ಯೇರಸೊನ ಅಡಗು ತಾಣಗಳಾಪುವು - ಈ ದಿಸೆಯಲ್ಲಿ ಸಂಶೋಧನೆಯನ್ನು ಜರುಗಿಸುತ್ತಿವೆ. ಆದರೆ ಇದಕ್ಕೆ ಎಪ್ಪು ಅಗತ್ಯವೋ ಅಪ್ಪು ಆರ್ಥಿಕ ನೇರವು ದೊರಕುತ್ತಿಲ್ಲ. ಕೆಲವು ಸಂಶೋಧಕರ ಪ್ರಕಾರ - ಈ ರೀತಿ ಚಿಕಿತ್ಸೆ ಮಾಡುಕುವುದೇ ದಂಡ. ಏಕೆಂದರೆ ಆ ಸಾಧ್ಯತೆ ತುಂಬಾ ಕಡಿಮೆ. ಆದರೆ ಹಾಗೆಂದು ನಿರಾಶಾದಾಯಕರಾಗಿರಲು ಸಾಧ್ಯವಿಲ್ಲ. ಚಿಕಿತ್ಸೆ ಮಾಡುಕುತ್ತಲೇ ಇರಬೇಕು ಎಂದು ಬಹಳಪ್ಪು ತಜ್ಞರ ಅಭಿಪ್ರಾಯ.

ವಿದ್ವಾನ್ ಬಗೆಗಿನ ಶೋಷಣೆ ಚಿಕಿತ್ಸೆ ಕಂಡುಹಿಡಿಯುವುದು ಹೇಗೆ?

ಈಗಾಗಲೇ ತಿಳಿಸಿದ ಹಾಗೆ ನಿರ್ದಿಷ್ಟ ಮತ್ತು ವಿಚಿತ್ರವಾದ ಚಿಕಿತ್ಸೆ ವಿದ್ವಾನ್ ಕಾಯಿಲೆಗಿಲ್ಲ. ತಾವು ಈ ಕಾಯಿಲೆಗೆ ಚಿಕಿತ್ಸೆ ಮಾಡುತ್ತೇವೆಂದು ಹೇಳುವವರ ಬಗೆಗೆ ಸ್ವಲ್ಪ ವಿವರವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ.

► ಹಾಗೆ ಚಿಕಿತ್ಸೆ ಕೊಡುತ್ತಿರುವವರು ನಿಜವಾಗಿಯೂ ವ್ಯೇದ್ಯರೇ?

► ಯಾವ ರೀತಿಯ ವ್ಯೇದ್ಯರು? ಅವರ ಡಿಗ್ರಿ ಏನು?

- ▶▶ ಅವರ ಚಿಕಿತ್ಸೆಯನ್ನು ಹೇಗೆ ಜನಪ್ರಿಯಗೊಳಿಸುತ್ತಿದ್ದಾರೆ – ಈ ಬಗ್ಗೆ ಗಮನಿಸಿ.
- ▶▶ ಪವಾಡ ಸದ್ಯತ ಅಪರೂಪದ ಚಿಕಿತ್ಸೆ – ಈ ರೀತಿಯ ಶಬ್ದಗಳ ಪ್ರಯೋಗ ಆದರೆ ಆ ಚಿಕಿತ್ಸೆಯ ಬಗ್ಗೆ ಸಂದೇಹ ಮಟ್ಟಪ್ಪದು ಸಹಜ.
- ▶▶ ಎಲ್ಲ ರೋಗಿಗಳಿಗೆ ತೇಕದಾ ೧೦೧ರಷ್ಟು ಪರಿಣಾಮಕಾರಿ ಯಾವ ಜಿಡಿಪ್ಪಾ ಇರಲು ಸಾಧ್ಯವಿಲ್ಲ. ಒಂದೇ ಜಿಡಿಪ್ಪ ಭಿನ್ನ ರೀತಿಯ ಕಾಯಿಲೆಗಳಾದ ಕಾನ್ಸಾರ್, ಅಸ್ತ್ರಮಾ, ಏಡ್ಸ್, ಡಯಾಬಿಟ್ಸ್ – ಹೀಗೆ ಎಲ್ಲ ಕಾಯಿಲೆಗಳನ್ನೂ ಗುಣಪಡಿಸುತ್ತದೆ ಎಂದರೆ ಸಂದೇಹ ಬರುವುದು ಸ್ವಾಭಾವಿಕ. ನಿಜವಾದ ವೈಜ್ಞಾನಿಕ ಚಿಕಿತ್ಸೆ ಹೀಗೆ ಒಂದೇ ಇರಲು ಸಾಧ್ಯವಿಲ್ಲ.
- ▶▶ ಅವರ ಜಿಡಿಪ್ಪದ ಒಳಗಿರುವ ವಸ್ತುವಿನ ಬಗ್ಗೆ ವಿಚಾರಿಸಿ – ಹೆಚ್ಚಿನ ಖೋಟ್ಟಿ ಚಿಕಿತ್ಸೆಕರು ಈ ಬಗ್ಗೆ ತೀಳಸುವುದೇ ಇಲ್ಲ. ಹಾಗಿದ್ದರೆ ಇವರ ಚಿಕಿತ್ಸೆ ವೈಜ್ಞಾನಿಕ ಅಳತೆಗೊಳಿಗೆ ಸಿಗುವುದಿಲ್ಲ ಎಂದಾದರೆ ಅದನ್ನು ಸಮರ್ಪಕವಿರಬಹುದು ಎಂಬುದನ್ನು ವಿಚಾರ ಮಾಡಿ.
- ▶▶ ಈ ತರಹದ ಹೆಚ್ಚಿನ ಚಿಕಿತ್ಸೆಕರು ಇದು ‘ನೈಸಿರ್ಕೆ’, ಇದು ‘ಸಸ್ಯಜನ್ಯ’ ಹಾಗಾಗಿ ಇದು ಸುರಕ್ಷಿತ ಎನ್ನುತ್ತಾರೆ. ಕ್ಯಾಸ್ಪರ್ ಬೀನ್‌ನಿಂದ ತೆಗೆದ ಸಸ್ಯಜನ್ಯ ಜಿಡಿಪ್ಪ ಹೆಮಲಾಕ್ ಮತ್ತು ರೆಸಿನ್‌ಗಳು ನೈಸಿರ್ಕೆ ಜಿಡಿಪ್ಪಿ ಹೇಡು. ಆದರೆ ತುಂಬಾ ವಿಷಕಾರಿ. ಹಾಗಾಗಿ ಅಮೇರಿಕದ ಆಹಾರ ಮತ್ತು ಜಿಡಿಪ್ಪ ಸಂಸ್ಕೃತಿಗೆ ಹೇಳುತ್ತದೆ – ಜಿಡಿಪ್ಪದ ರೀತಿ ಕೆಲಸಮಾಡುವ ಯಾವುದೇ ವಸ್ತು – ನೈಸಿರ್ಕೆಕವಿರಲಿ ಅಥವಾ ಕೃತ್ಯಕವಿರಲಿ – ಚಿಕಿತ್ಸೆಯಲ್ಲಿ ಘಲಕಾರಿಯಾಗುವುದಾದರೆ ಅದು ಪಾಶ್ಚ್ಯ ಪರಿಣಾಮವನ್ನೂ ಉಂಟುಮಾಡಬಲ್ಲದು.

ಅವರ ಚಿಕಿತ್ಸೆಗೆ ಏನು ಸಾಕ್ಷಿ ಕೊಡುತ್ತಾರೆ?

ಯಾವುದೇ ಒಂದು ಹೊಸ ಜಿಡಿಪ್ಪ ಅಥವಾ ಚಿಕಿತ್ಸೆ ವೈದ್ಯಕೀಯ ಸಂಸ್ಕೃತಿಂದ ಮಾನ್ಯವಾಗಬೇಕಾದರೆ ಪ್ರಯೋಗಾಲಯಗಳಲ್ಲಿ ವಿವಿಧ ರೀತಿಯ ಪರೀಕ್ಷೆಗಳಿಗೆ ಒಳಪಡಬೇಕು. ಪ್ರಯೋಗಾಲಯಗಳಲ್ಲಿ ಹೆಚ್ಚಾಗಬಿ ವೈರಸ್‌ನ್ನು ನಾಶಪಡಿಸುವ ಹಲವಾರು ವಸ್ತುಗಳಿವೆ. ಆದರೆ ಜನರಲ್ಲಿ ಅಥವಾ ರೋಗಿಗಳಲ್ಲಿ ಅವುಗಳನ್ನುಪಯೋಗಿಸಿದಾಗ, ಕೆಲವೊಮ್ಮೆ ಅವು ಅಪಾಯಿಕಾರಿ. ಕೆಲವೊಮ್ಮೆ ಅವು ಪರಿಣಾಮಕಾರಿಯೇ ಅಲ್ಲ. ಹಾಗಾಗಿ ಸರಿಯಾಗಿ ಪರೀಕ್ಷೆಗೆ ಒಳಪಟ್ಟಿ ಜಿಡಿಪ್ಪಗಳನ್ನು ಮಾತ್ರ ರೋಗಿಗಳಲ್ಲಿ ಉಪಯೋಗಿಸಬೇಕು.

ಖೊಟ್ಟಿ ಚಿಕಿತ್ಸಕರು ತಮ್ಮ ಜೀವಧಾರಗಳು ಮಾನವರ ಮೇಲೆ ಪ್ರಯೋಗವಾದ ಬಗೆಗೆ, ಅವುಗಳ ಘಲಿತಾಂತರ ಬಗೆಗೆ ಏನೂ ದಾಖಿಲೆ ಬದಗಿಸಲಾರು. ಅದರ ಬದಲು ಬೇರೆಯವರಿಗೆ ಈ ಜೀವಧ ಅಥವಾ ಚಿಕಿತ್ಸೆಯಿಂದ ತುಂಬಾ ಗುಣ ಕಂಡಿದೆ. ಹಾಗಾಗಿ ಎಲ್ಲರಲ್ಲಿ ಹೀಗೆಯೇ ಆಗುತ್ತದೆ ಎಂದು 'ಬುರುಡೆ' ಬಿಡುತ್ತಾರೆ. ಇದು ತೀರಾ ಅಸಮರ್ಪಕ ದಾಖಿಲೆ. ಇದನ್ನು ನಂಬಬಾರದು.

ಬೇರೆಯವರಿಗೆ ಲಂಜ ಕೊಟ್ಟಿ ಅವರಲ್ಲಿ ಕಾಯಿಲೆ ಗುಣವಾಗಿದೆ ಎಂದು ದಾಖಿಲೆ ಸೃಷ್ಟಿಮಾಡುವವರು ಬಹಳಪ್ಪು ಜನರಿದ್ದಾರೆ. ನಿಜವಾಗಿಯೂ ಕೆಲವರಲ್ಲಿ ಚಿಕಿತ್ಸೆಯು ಕೆಲಸ ಮಾಡಿದ್ದರೂ, ಅದೇ ಸರಿಯಾದ ಚಿಕಿತ್ಸೆಯಿಂದೇನೂ ಅಲ್ಲ. ಆ ಜೀವಧ ಅಥವಾ ಚಿಕಿತ್ಸೆಯ ಎಷ್ಟೋ ಮುಣಾತ್ಮಕ ಅಂಶಗಳನ್ನು ಅವರು ತಿಳಿಸದೆ ಬಿಟ್ಟಿರುವ ಸಾಧ್ಯತೆ ಇದೆ.

ಹೆಚೆಂಬಿ ವೈರಸ್ ಒಬ್ಬ ವೈಕಿಯಲ್ಲಿ ಇಲ್ಲ, ಸಂಪೂರ್ಣವಾಗಿ ಗುಣವಾಗಿದೆ ಎಂದು ದೃಢಿಕರಿಸುವವರು ಅಷ್ಟು ಸುಲಭವಲ್ಲ. ರೋಗದ ಲಕ್ಷಣಗಳಲ್ಲಿ ಆದ ಬದಲಾವಣೆ, ತೂಕ ಜಾಸ್ತಿಯಾಗುವವರು, ವೈರಸ್‌ನ ಪ್ರಮಾಣ ಕಡಿಮೆಯಾಗುವವರು -ಇವೆಲ್ಲವೂ ಕೂಡ ಸರಿಯಾದ ಮಾಪನವಲ್ಲ. ರಕ್ತಪರೀಕ್ಷೆಯಲ್ಲಿ ಹೆಚೆಂಬಿ ವೈರಸ್ ಹುಡುಕಲು ಸಾಧ್ಯವಿಲ್ಲದಿದ್ದರೂ ಅದಿಲ್ಲ ಎಂದೇನೂ ಅಲ್ಲ. ಸರಿಯಾದ ವಿವರವಾದ ಪರೀಕ್ಷೆಯ ಅಗತ್ಯವಿದೆ.

ಸುಳ್ಳು ಚಿಕಿತ್ಸೆಯ ಉದಾಹರಣೆಗಳು

ಪಶ್ಚಿಮ ಆಷ್ಟಿಕಾದಲ್ಲಿ ಗಾಂಬಿಯಾ ಎಂಬ ಸಣ್ಣ ದೇಶವಿದೆ. ಅಲ್ಲಿನ ಅಧ್ಯಕ್ಷ ಜಾಮೆ ಎಂಬುವವರು ೨೦೦೨ ಜನವರಿಯಲ್ಲಿ ಒಂದು ಪ್ರಕಟಣೆ ಹೊರಡಿಸಿದರು. 'ವಿಧ್ಯಾ ರೋಗಿಗಳನ್ನು ಒಂದೇ ದಿನದ ಚಿಕಿತ್ಸೆಯಲ್ಲಿ ನಾನು ಗುಣಪಡಿಸಬ್ಲ್ಯಾ. ಇದಿವಸಗಳ ನಂತರ ಆ ಬಗೆಗೆ ಪರೀಕ್ಷೆಸಬೇಕು' ಎಂದು.

ಈ ವಾರದ ನಂತರ ಅಧ್ಯಕ್ಷರ ಕಥೆರಿಯಿಂದ ಮೊದಲ ಬ್ಯಾಂಕ್ ರೋಗಿಗಳ ರಕ್ತದ ವರದಿ ಪ್ರಕಟವಾಯಿತು. 'ಅವರಿಗಲ್ಲ ಕಾಯಿಲೆ ಗುಣವಾಗಿದೆ. ವೈರಸ್ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ' ಎಂದು. ಆದರೆ ಬೇರೆಯ ಸ್ವತಂತ್ರ ಪರೀಕ್ಷೆಗಳನ್ನು ಮಾಡಿದಾಗ ಅವೆಲ್ಲ ಸುಳ್ಳು ಎಂದು ದೃಢಿಕರಣಗೊಂಡವು. ಹಾಗಾಗಿ ಈ ಅಧ್ಯಕ್ಷರ ಗಿಡಮೂಲಿಕಾ ಚಿಕಿತ್ಸೆ ಸುಳ್ಳು ಚಿಕಿತ್ಸೆಯಲ್ಲದ ಬೇರೆನೂ ಅಲ್ಲ ಎಂದು ತಜ್ಞ ವೈದ್ಯರ ಅನಿಸಿಕೆ.

ಇತರ ಸಸ್ಯಜನ್ಯ ಜಿಷ್ಟಿಗಳು

ವಿದ್ವಾ ಚಿಕಿತ್ಸೆಯ ಹೆಚ್ಚಿನ ಪ್ರಬೇಧಗಳು ಸಸ್ಯಜನ್ಯ ಜಿಷ್ಟಿಗಳೇ ಆಗಿವೆ. ಈ ಕೆಳಗಿನ ಕೆಲವು ಉದಾಹರಣೆಗಳನ್ನು ಗಮನಿಸಿ:

- ದಕ್ಷಿಣ ಆಷ್ಟ್ರಿಕಾದ ಕಂಫರ್ಟರ್ಸ್ ಹೀಲಿಂಗ್ ಗಿಫ್ಟ್ ಎಂಬ ಕಂಪನಿ ಸೊನ್ಬಾಮ್ ಎಂಬ ಗಿಡದ ಜಿಷ್ಟಿ ಉತ್ಪಾದಿಸುತ್ತದೆ. ಇದು ಏಡ್ ವಿರುದ್ಧದ ಚಿಕಿತ್ಸೆ ಎಂದು ಹೇಳುತ್ತಾರೆ. ಆದರೆ ಆ ಕಂಪನಿಯ ಕೆಲವು ಅಧಿಕಾರಿಗಳು ಇದು ಸರಿಯಾಗಿ ಪರಿಶ್ಲೇಷಿಸುತ್ತಾರೆ. ಆದರೆ ಏಡ್ ಗೆ ಪರಿಣಾಮಕಾರಿ ಜಿಷ್ಟಿ ಎಂದು ದೃಢಪಡುವವರೆಗೆ 'ಆಹಾರ ಪದಾರ್ಥ' ಎಂದು ತಾವು ಮಾರುತ್ತೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಇದು ಏಡ್ ಗೆ ಪರಿಣಾಮಕಾರಿ ಎಂದು ಪರಿಶ್ಲೇಷಣೀಯ ದೃಢಪಟ್ಟಿಲ್ಲ.
- ಡಾ. ಸೆಬಿ ಎನ್ಸುವವರು ತಮ್ಮ 'ಎಲೆಕ್ಟ್ರಿಕ್ ಆಹಾರ'ವು ಏಡ್ನನ್ನು ಗುಣಪಡಿಸುತ್ತದೆ ಎನ್ನುತ್ತಾರೆ. ಈತ ವೈದ್ಯ ಪದವಿ ಹೊಂದಿಲ್ಲ. ವಿಜ್ಞಾನದ ಅಭಿಪ್ರಾಯಗಳಿಗೆ ಈತನೆ ಅಭಿಪ್ರಾಯಗಳು ತುಂಬಾ ವಿರುದ್ಧವಾಗಿವೆ. ಲೈಸನ್ಸ್ ಇಲ್ಲದ ಪ್ರಕ್ರಿಯೆ ಮಾಡಿದ ಆಪಾದನೆಯಿಂದ ಈತನನ್ನು ರೋಟಿರಲ್ಲಿ ಹಾಗೂ ರೋಟಿರಲ್ಲಿ ಎರಡು ಬಾರಿ ಬಂಧಿಸಲಾಗಿತ್ತು. ತನ್ನ ವಿದ್ವಾ ಜಿಷ್ಟಿದ ಬಗೆಗೆ ಈತ ಮುರಾವೆಯನ್ನು ಏನೂ ಒದಗಿಸಿಲ್ಲ.
- ಇರಾನ್ ಮತ್ತು ರಶಿಯಾದ ವಿಜ್ಞಾನಿಗಳು 'ಬಮೋಡ್' ಎಂಬ ಜಿಷ್ಟಿಯನ್ನು ೨೦೦೯ರಲ್ಲಿ ಕಂಡುಹಿಡಿದರು. ಆಗ ಇದೊಂದು ಹೊಸ ಏಡ್ ಚಿಕಿತ್ಸೆ ಎಂದು ಹೊಗಳಳಾಗಿತ್ತು. ಆದರೆ ಅದಕ್ಕೆ ತಕ್ಕ ಮುರಾವೆ ದೊರೆಯದಿದ್ದಿಂದ ಆ ಬಗೆಗೆ ಈತ ಹೇಳಿಕೆಯಾಗಿಯೋ ಉಳಿಯಿತು.
- ಇರಾನಿನ ಹೊರ್ಫೆಸರ್ ಕೇಕ್ ಅಲ್ಲಾಗೋಲಿ ಇಲಾಹಿ ಎನ್ನುವವರು 'ಮೊಮೇನಿ' ಎಂಬ ಜಿಷ್ಟ ಕಂಡುಹಿಡಿದರು. ಉಗಾಂಡಾದ ತಮ್ಮ ಕ್ಲಿನಿಕ್‌ನಲ್ಲಿ ಒಬ್ಬ ರೋಗಿಗೆ ರೆಜಿಂಟ ಪೌಂಡ್‌ಗಳಿಗೆ ಈ ಜಿಷ್ಟವನ್ನು ಮಾರುತ್ತಿದ್ದರು. ಉಗಾಂಡಾದ ಆರೋಗ್ಯ ಸಚಿವಾಲಯ ಈತನ ರೋಗಿಗಳ ಸಂಘರ್ಷ ಪರೀಕ್ಷೆ ವಾಡಿಸಿತು. ಈತನ ಜಿಷ್ಟಿ, ಖೊಟ್ಟಿಯೆಂದು ಗೊತ್ತಾಗಿ ೨೦೦೯ರಲ್ಲಿ ಅದನ್ನು ನಿರ್ವೇಧಿಸಿ ಈತನನ್ನು ಬಂಧಿಸಲಾಯಿತು.

- ಫಾನಾದ ವೈದ್ಯರುಗಳು ಎಂಬಿ ಫಾರ್ಮ್ಯೂಲಾ-೧ ಮತ್ತು ಎಂಬಿ ಫಾರ್ಮ್ಯೂಲಾ-೨ ಎಂಬ ಎರಡು ಜಿಷ್ಟಿಗಳನ್ನು ಕಂಡುಹಿಡಿದರು. ಎಂಬಿ ಫಾರ್ಮ್ಯೂಲಾ-೧ ಜಿಷ್ಟಿಯು ಹೆಚ್‌ಪವಿ ವೈರಸನ್ನು ಕೊಲ್ಲುವುದಾಗಿಯೂ, ಫಾರ್ಮ್ಯೂಲಾ-೨ ಜಿಷ್ಟಿಯು ದೇಹದ ಪ್ರತಿರೋಧ ತಕ್ಷಿಯನ್ನು ವೃದ್ಧಿಸುವುದಾಗಿಯೂ ಹೇಳಲಾಗಿದೆ. ಅಮೆರಿಕದಲ್ಲಿ ಈ ಬಗೆಗೆ ಪರೀಕ್ಷೆಗಳು ನಡೆದಿರುವುದು ಎಂದು ಕಂಪನಿಯವರು ಹೇಳುತ್ತಾರಾದರೂ ಯಾವ ವೈದ್ಯಕೀಯ ಜರ್ನಲ್‌ಗಳಲ್ಲಿಯೂ ಈ ಬಗೆಗೆ ಮುರಾವೆಗಳು ಹೊರಬಿದ್ದಿಲ್ಲ. ಹಾಗಾಗಿ ಈ ಜಿಷ್ಟಿಯ ಪರಿಣಾಮಕಾರಿಯ ಬಗೆಗೆ ಸಂದೇಹವನ್ನೇ ವ್ಯಕ್ತಪಡಿಸಬೇಕಾಗುತ್ತದೆ.
- ಉಂಟಾಗಿದೆ ಮಾಡಿದ ‘ಉಬೆಜಾನೆ’ ಎಂಬ ಜಿಷ್ಟಿವನ್ನು ದಕ್ಕಿಣ ಅಭಿಕಾದಲ್ಲಿ ಹಲವು ಏಷ್ಟು ರೋಗಿಗಳು ತೆಗೆದುಕೊಳ್ಳುತ್ತಿದ್ದಾರೆ. ಜೆಬ್ಲೂನ್ ಗ್ರಾಲ್‌ಲಾ ಎಂಬುವವರು ಈ ಜಿಷ್ಟಿ ಕಂಡುಹಿಡಿದವರು. ಇದು ರಕ್ತದಲ್ಲಿ ವೈರಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಹಾಗೂ ಸಿಡಿಲ್ ಜೀವಕೋಶಗಳನ್ನು ಹೆಚ್ಚಿಸುತ್ತದೆ ಎಂಬುದು ಅವರ ಅಂಬೋಣ. ಏಷ್ಟು ವಿರುದ್ಧ ಇದೊಂದು ಉತ್ತಮ ಚಿಕಿತ್ಸೆಯಿಂದು ಇದನ್ನು ಇವರುಗಳು ಪ್ರತಿರೋಧಿಸುತ್ತಿದ್ದಾರೆ. ಆದರೆ ಪ್ರಯೋಗಾಲಯದಲ್ಲಿ ಇದನ್ನು ಪರೀಕ್ಷಿಸಿದ ವಿಜ್ಞಾನಿಗಳು ಹಾಗೆಂದು ಒಮ್ಮೆವುದಿಲ್ಲ. ದಕ್ಕಿಣ ಅಭಿಕಾದ ವಿರೋಧ ಪಕ್ಷಗಳು ಗ್ರಾಲ್‌ಲಾ ಅವರ ಮೋಸದ ವಿರುದ್ಧ ಕ್ರಮಕ್ಕೆಗೊಳ್ಳಬೇಕಿಂದು ಒತ್ತಾಯಿಸಿದವು. ೨೦೦೮ರಲ್ಲಿ ಅಲ್ಲಿನ ಪ್ರಚಾರದ ಬಗೆಗಿನ ಸಂಸ್ಥೆ, ಈ ಜಿಷ್ಟಿಯ ಜಾಹೀರಾತು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ, ಅದನ್ನು ಹಿಂತೆಗಿಸುವಲ್ಲಿ ಸಫಲವಾಯಿತು.

ರಾಸಾಯನಿಕ ವಸ್ತುಗಳು

ಪ್ರಯೋಗಾಲಯದಲ್ಲಿ ಹೆಚ್‌ಪವಿ ವೈರಸನ್ನು ಕೊಲ್ಲುವ ರಾಸಾಯನಿಕಗಳು ಮಾನವ ದೇಹದಲ್ಲಿಯೂ ಹಾಗೆಯೇ ಮಾಡುತ್ತವೆ ಎಂದು ಬಹಳಷ್ಟು ಜನರು ತಪ್ಪಿತಿಳಿದಿದ್ದಾರೆ. ಹಾಗಾಗಿ ಹಲವಾರು ಕೆಳವಾರಕೆಗಳು ಮತ್ತು ರಾಸಾಯನಿಕಗಳು ಏಷ್ಟು ವಿರುದ್ಧದ ಚಿಕಿತ್ಸೆ ಎಂದು ಪ್ರಚಾರ ಗಿಟ್ಟಿಸಿವೆ.

ಆರ್ಕೆನಿಕ್‌ಮ್ಯಾ: ನೀರಿನೊಡನೆ ಸೇರಿಸಿದಾಗ ನಿಧಾನವಾಗಿ ಅಯೋಜಿನ್ ಹೊರಬಿಡುವ ಐಯೋಫೋಫೋರ್ ಗುಂಪಿಗೆ ಸೇರಿದ ರಾಸಾಯನಿಕ. ರಕ್ತದಲ್ಲಿ

ಸೇರುವಂತೆ ಇಂಜಿನ್ಯೂನ್ ಮೂಲಕ ಹೆಚ್ಚಿಡಾಗಿ, ಹೆಚ್ಚಿಬಿ ವೈರಸ್ ಹೆಚ್ಚಿನ್ವುದನ್ನು ತಡೆಗಟ್ಟಿ ಅಂಟಿರಿಟೊವೈರಲ್ ಜಿಪ್‌ಫಿಡಿಯಂತೆ ಇದು ಕೆಲಸ ಮಾಡುತ್ತದೆ ಎಂದು ಹಲವು ವಿಜ್ಞಾನಿಗಳ ಅಭಿಮತ. ವೈರಸ್ ಪ್ರಮಾಣವನ್ನು ಕಡಿಮೆ ಮಾಡಿ ಸಿದಿಲಿ ಜೀವಕೋಶಗಳನ್ನು ಇದು ಹೆಚ್ಚಿಸುತ್ತದೆ ಎಂಬುದು ಅವರ ಅಭಿಪ್ರಾಯ. ಇದನ್ನು ಕಂಡುಹಿಡಿದ ಅಲೆಕ್ಷಾಂಡರ್ ಈಲ್ಯೋನ್ - ಇದು ಏಡ್ಸ್ ವಿರುದ್ಧದ ಉತ್ತಮ ಚಿಕಿತ್ಸೆ ಎಂದು ಅಭಿಪ್ರಾಯವಹುತ್ವಾರೆ. ಆದರೆ ಯಾವುದೇ ಒಂದು ವೈಜ್ಞಾನಿಕ ಪತ್ರಿಕೆಯಲ್ಲಿ ಇದನ್ನು ದೃಢೀಕರಿಸುವ ಸಂಕೋಧನೆ ಪ್ರಕಟವಾಗಿಲ್ಲ. ಆರ್ಥೀನಿಯಾದ ಸರ್ಕಾರ ಅಂಟಿರಿಟೊವೈರಲ್ ಜಿಪ್‌ಫಿಡಿಯ ಬೆಲೆಯ ಮೂರರಪ್ಪು ಹಣವನ್ನು ಈ ಜಿಪ್‌ಫಿಡ ಸಂಕೋಧನೆಯ ಮೇಲೆ ಖಚು ಮಾಡಿದೆ. ಆದರೆ ಇನ್ನೂ ಇದರ ಸಫಲತೆಯ ಬಗೆಗೆ ಒಮ್ಮತ ಮೂಡಿಲ್ಲ.

ಕೊಲ್ಲಾಯಿಡಲ್ ಬೆಳ್ಳಿ: ನೀರಿನಲ್ಲಿಯ ಸಣ್ಣ ಸಣ್ಣ ಬೆಳ್ಳಿಯ ತುಣುಕುಗಳಿಗೆ ಕೊಲ್ಲಾಯಿಡಲ್ ಬೆಳ್ಳಿ ಎನ್ನುತ್ತಾರೆ. ಹೆಚ್ಚಿಬಿ ಸೋಂಕನ್ನು ಸೇರಿ ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸೋಂಕನ್ನು ಈ ಬಣ್ಣರಹಿತ ದ್ರಾವಣವು ಗುಣಪಡಿಸುತ್ತದೆಂದು ಹಲವು ಅಂತರ್ರಾಷ್ಟ್ರೀಯ ಶಾಖೆಗಳಲ್ಲಿ ಪ್ರಚುರಪಡಿಸಲಾಗಿದೆ. ಪ್ರಯೋಗಾಲಯದಲ್ಲಿ ಇದು ಕ್ರಿಮಿಗಳನ್ನು ಕೊಲ್ಲುವುದು ಹೌದಾದರೂ ಮನುವೈರಲ್ಲಿ ಇದರ ಉಪಯುಕ್ತತೆಯ ಬಗೆಗೆ ಮರಾವೆಗಳಿಲ್ಲ. ಜೊತೆಗೆ ಇದನ್ನು ಬಹಳಕಾಲ ನಿಯಮಿತವಾಗಿ ಉಪಯೋಗಿಸುವುದರಿಂದ ಜರ್ಜರ್ ಮೇಲೆ ಒಂದು ರೀತಿ ಬಣ್ಣ ಉಂಟುಮಾಡಬಹುದು. ಜೊತೆಗೆ ನರಗಳ ದೊಬ್ಬಲ್ಲಿ, ಮೂತ್ರಪಿಂಡಕ್ಕೆ ತೊಂದರೆ, ತಲೆನೋವು, ಸುಸ್ತು -ಮುಂತಾದ ಲಕ್ಷಣವನ್ನು ಉಂಟುಮಾಡಬಲ್ಲದು. ಅಮೆರಿಕಾದಲ್ಲಿ ಇದರ ಉಪಯೋಗವನ್ನು ಕಾನೂನುಬಾಹಿರ ಎಂದು ಮಾಡಲಾಗಿದೆ.

ಟೆಕ್ನಾಸಿಲ್ ಎಂಬುದು ಟೆಕ್ನಾಸಿಲ್‌ರ್‌ ಟೆಕ್ನಾಸಿಲ್‌ಡ್‌ ಒಳಗೊಂಡಿರುವ ಒಂದು ಜಿಪ್‌ಫಿಡ. ಹೆಚ್ಚಿಬಿ ವೈರಸನ್ನು 'ಎಲೆಕ್ಟ್ರೋಕ್ಲೋಟ್' ಮಾಡಿ ಇದು ಅದರ ವಿರುದ್ಧದ ಒಳ್ಳೆಯ ಜಿಪ್‌ಫಿಡ ಎಂದು ಅದರ ಮಾಲೀಕರು ನುಡಿಯುತ್ತಾರೆ. ಸಾಮಾನ್ಯವಾಗಿ ಈಜೊಳಗಳನ್ನು ಸ್ವಚ್ಚಗೊಳಿಸಲು ಟೆಕ್ನಾಸಿಲ್‌ರ್ ಟೆಕ್ನಾಸಿಲ್‌ಡ್‌ನ್ನು ಉಪಯೋಗಿಸುತ್ತಾರೆ. ಜಾಂಬಿಯಾ ಸರ್ಕಾರ ಈ ಜಿಪ್‌ಫಿಡದ ಬಗೆಗೆ ಸರಿಯಾದ ಮರಾವೆ ದೊರೆಯಿದೆರಿಂದ ಇದನ್ನು ನಿಷೇಧಿಸಿತು. ಅಮೆರಿಕಾದಲ್ಲಿ ಸಹಿತ ಇದರ ಉಪಯೋಗವನ್ನು ಮಾನ್ಯಮಾಡಿಲ್ಲ.

ಕೃಗಾರಿಕೋಡ್ಯಮದಲ್ಲಿ ಬಳಕೆಯಾಗುವ ರಾಸಾಯನಿಕ ದ್ಯು ಮಿಥ್ಯೆಲ್ಲ ಘಾರ್ಮ್ಯುಡನ್ನು ಒಳಗೊಂಡ ಜಿಷ್ಣಧ ವಿರೋದಿನ್ನು. ೧೯೯೦ರ ದಶಕದಿಂದಲೂ ಇದು ಏಡ್‌ ವಿರುದ್ಧ ಉತ್ತಮ ಜಿಷ್ಣಧ ಎಂದು ಪ್ರಚುರಪಡಿಸಲಾಗಿತ್ತು. ದಕ್ಷಿಣ ಅಷ್ಟಿಕಾ ಸರ್ಕಾರದ ಹಲವಾರು ಹಿರಿಯ ಮಂತ್ರಿಗಳು ಬಹಳ ಕಾಲ ಈ ಜಿಷ್ಣಧವನ್ನು ಸಮರ್ಥಿಸಿದರು. ಆದರೆ ಅಲ್ಲಿನ ವೈದ್ಯವ್ಯಂದ ಸರಿಯಾದ ಮರಾವೆ ಇಲ್ಲದ್ವರಿಂದ ಇದನ್ನು ಒಪ್ಪಲಿಲ್ಲ. ಟಾಂಜೀನಿಯಾದಲ್ಲಿ ಮಾನವರಲ್ಲಿ ಕೈಗೊಂಡ ಪ್ರಯೋಗಗಳಲ್ಲಿ ಈ ಜಿಷ್ಣಧದ ಉಪಯುಕ್ತತೆ ಸಾಬಿತಾಗಿಲ್ಲ. ಇದೊಂದು ಅಪಾಯಕಾರಿ ವಿಷವಸ್ತು. ಕರ್ಕಾದ ವೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಜೊತೆಗೆ ಯಕ್ಕಿನ ಮೇಲೂ ದುಷ್ಪರಿಣಾಮ ಬೀರಬಲ್ಲದು.

ಅಮ್ಮಜನಕ ಚಿಕಿತ್ಸೆ

ನೀರಿನಲ್ಲಿ ದುಬ್ರಿಗೊಳಿಸಿದ ಹೃಡ್ಯೋಜೆನ್ ಪೆರಾಕ್ಸೈಡ್ ನೀರನ್ನು ತುದ್ದಗೊಳಿಸುವ 'ಭ್ರೀಚಿಂಗ್ ಐಜೆಂಟ್' ಅಗಿ ಉಪಯೋಗವಾಗುತ್ತದೆ. ಇನ್ನು ದುಬ್ರಿಗೊಳಿಸಿದ ಈ ಜಿಷ್ಣಧವನ್ನು ಕುಡಿಯುವುದರಿಂದ, ಇಂಜೆಕ್ಸನ್ ತೆಗೆದುಕೊಳ್ಳಲುಪ್ರದರಿಂದ ಇದರಲ್ಲಿ ಸ್ವಾನ ಮಾಡುವುದರಿಂದ ಏಡ್‌ ಗುಣವಾಗುತ್ತದೆ ಎಂದು ಪ್ರಚುರಪಡಿಸಲಾಗಿದೆ. ಆದರೆ ಇದರ ಬಗೆಗೆ ಮರಾವೆಗಳಿಲ್ಲ. ಇದನ್ನು ಕುಡಿದು ಇಂಜೆಕ್ಸನ್ ತೆಗೆದುಕೊಂಡು ಹಲವರು ಪ್ರಾಣ ಶೋರಿದ ಉದಾಹರಣೆಗಳಿವೆ.

ಅಮ್ಮಜನಕದ ದ್ಯುವಲ್ಲದ ಒಂದು ಪ್ರಭೇದ ಓಜೋನ್‌ನ್ ಚಿಕಿತ್ಸೆ ಹೆಚ್ಚಾಗಿ ಸೋಂಕಿಗೆ ಪರಿಣಾಮಕಾರಿ ಎಂದು ಹಲವರು ಇದನ್ನು ಪ್ರಚುರಪಡಿಸಲು ಯಶ್ಸಿಸಿದರು. ಒಂದು ವಿಧದ ಚಿಕಿತ್ಸೆಯಲ್ಲಿ ರೋಗಿಯ ದೇಹದಿಂದ ಸ್ವಲ್ಪ ರಕ್ತ ಹೊರತೆಗೆಯಲಾಗುತ್ತದೆ. ನಂತರ ಅದನ್ನು ಓಜೋನ್‌ನ್ ಅನಿಲದ ಜೊತೆ ಸಂಪರ್ಕ ಬರುವಂತೆ ವಾಡಿ, ಪುನಃ ಆ ರಕ್ತವನ್ನು ರೋಗಿಯ ದೇಹದೊಳಗೆ ತೂರಿಸಲಾಗುತ್ತದೆ. ಇನ್ನಿತರ ರೀತಿಗಳಿಂದರೆ -ದೊಡ್ಡ ಕರ್ಮಾನ ಮೂಲಕ ಅನಿಲ ತೂರಿಸುವುದು, ಓಜೋನ್ ಗುಳ್ಳೆಗಳಿರುವ ನೀರನ್ನು ಕುಡಿಯುವುದು, ಅನಿಲವನ್ನು ರಕ್ತಕ್ಕೆ ಇಂಜೆಕ್ಸನ್ ಮೂಲಕ ತಲುಪಿಸುವುದು. ಈ ಚಿಕಿತ್ಸೆಯ ಬಗೆಗೆ ನಡೆದ ಅಧ್ಯಯನಗಳು ಈ ಚಿಕಿತ್ಸೆಯಿಂದ ಏಡ್‌ ಕಾಯಿಲೆಗೆ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸುತ್ತವೆ. ಅಮೆರಿಕದ ಆಹಾರ ಮತ್ತು ಜಿಷ್ಣಧ ಸಂಸ್ಥೆ 'ಈ ಅನಿಲವು ಪರಿಣಾಮಕಾರಿಯಾಗಬೇಕಾದರೆ ತುಂಬಾ ಹೆಚ್ಚಿನ ಮಟ್ಟದಲ್ಲಿ ಸೇವಿಸಬೇಕು. ಅದು ದೇಹಕ್ಕೆ ಅಪಾಯ' ಎಂದು ಅಭಿಪ್ರಾಯ ಪಡುತ್ತದೆ.

ಎಲೆಕ್ಟ್ರಿಕಲ್ ಜಾಪರ್‌ಗಳು

ಡಾ ಹಲ್ಮಿಡಿ ಕ್ಲೋರೊ ಎನ್ಸ್‌ವ ಮಂಹಿಳೆ ಈ ಎಲೆಕ್ಟ್ರಿಕಲ್ ಜಾಪರ್ ಚಿಕಿತ್ಸೆಯನ್ನು ಮಟ್ಟಿಹಾಕಿದ್ದಾರೆ. ಇದು ಕಡಿಮೆ ಪ್ರಮಾಣದಲ್ಲಿ ಎಲೆಕ್ಟ್ರಿಸಿಟಿ ಮಟ್ಟಿ ಹಾಕಿ ದೇಹದಲ್ಲಿರುವ ಜಂತುಗಳನ್ನು ಕೊಲ್ಲುತ್ತದೆ. ಇದರ ಬಗೆಗೆ ಯೋಜನಾಬದ್ಧ ಅಧ್ಯಯನಗಳು ನಡೆದಿಲ್ಲ. ವೈದ್ಯಕೀಯ ಪದವಿ ಹೊಂದಿಲ್ಲದ ಕ್ಲೋರೊಗೆ ಅಮೆರಿಕದಲ್ಲಿ ವೈದ್ಯ ವೃತ್ತಿ ನಡೆಸಲು ಸಾಧ್ಯವಾಗದೆ ಮೆಕ್ಸಿಕೋಗೆ ಸ್ಥಾಂತರಗೊಂಡಳು. ಅಲ್ಲಿಯೂ ಸಹಿತ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

ಬಾಬ್ ಬೆಕ್ ಚಿಕಿತ್ಸೆಯನ್ನು ಡಾ. ಬಾಬ್ ಬೆಕ್ ಅವರು ಮುಂದಿಟ್ಟರು. ಇದರಲ್ಲಿ ಎಲೆಕ್ಟ್ರಿಕಲ್ ಶಾಖೆ, ಅಯಸ್ಕಾಂತಿಯ ಶಕ್ತಿ, ಕೊಲ್ಲಾಯಿಡಲ್ ಬೆಳ್ಳಿ ಮತ್ತು ಷಿಫೋನ್ ಒಳಗೊಂಡ ನೀರು -ಇಂಪ್ರೆಗ್ಲಿಂಡ ಚಿಕಿತ್ಸೆ ಮಾಡಲಾಗುತ್ತದೆ. ಎಲೆಕ್ಟ್ರಿಕ ಕರೆಂಟ್ ಸೋಂಕನ್ನು ನಿವಾರಿಸುತ್ತದೆ ಎಂಬುದಕ್ಕೆ ಯಾವುದೇ ಮರಾವೆ ಇಲ್ಲ.

ಪ್ರತಿರೋಧ ಶಕ್ತಿ ಹೆಚ್ಚಿಸುವ ಚಿಕಿತ್ಸೆಗಳು

ಮನುಷ್ಯರ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ ಕೆಲವು ಚಿಕಿತ್ಸೆಗಳು ಕೆಲಸ ಮಾಡುತ್ತವೆ.

ಡಾ. ಗ್ರಾರಿ ಡೇವಿಸ್ ಎನ್ಸ್‌ವರು ‘ಆಡಿನ ಸೀರಂ’ ಚಿಕಿತ್ಸೆ ಪ್ರಚಲಿತ-ಗೋಳಿಸಿದರು. ಅಮೆರಿಕದಲ್ಲಿ ಕಾನೂನಿನ ತೊಡಕು ಇದ್ದುದರಿಂದ ಇದನ್ನು ಕೊಡಿಸಲು ಸಾಧ್ಯವಾಗಲಿಲ್ಲ. ಅದರೂ ಒಂದು ಚಿಕ್ಕ ವಯಸ್ಸಿನ ಹುಡುಗಿಗೆ ಇದನ್ನು ಕೊಡಲಾಯಿತು. ಆದರೆ ಇದು ಎಪ್ಪು ಫಲಕಾರಿ ಎಂಬ ಅಂಶ ಸಾಬೀತಾಗಲಿಲ್ಲ. ಹಾಗಾಗಿ ಈ ಚಿಕಿತ್ಸೆ ಮುಂದೆ ಜನಪ್ರಿಯವಾಗಲಿಲ್ಲ.

ಮೊಸಳೆಯಿಂದ ಉತ್ಪಾದಿಸಿದ ಮ್ಯೋಟಿನ್ ಹಲವು ವೈರಸ್‌ಗಳನ್ನು ಕೊಲ್ಲುತ್ತದೆ ಎಂದು ಪ್ರಚುರಪಡಿಸಲಾಯಿತು. ಆದರೆ ಸೂಕ್ತ ಸಾಕ್ಷಾಧಾರವಿಲ್ಲ-ದ್ವರಿಂದ ಅದೂ ಅಲ್ಲಿಗೇ ನಿಂತುಹೋಯಿತು.

ವಿ-೧ ಇಮ್ಯೂನಿಟರ್ ಒಂದು ಕಂಡು ಬಣ್ಣಿದ ಗುಳಿಗೆ. ಏಡ್‌ಗೆ ಇದು ಬಹಳ ಉತ್ತಮ ಚಿಕಿತ್ಸೆ ಎಂದು ಧೈರ್ಯಾಂದೊನಲ್ಲಿ ೨೦೦೧ರಲ್ಲಿ ಪ್ರಚುರ ಪಡಿಸಲಾಯಿತು. ಆದರೆ ಅಲ್ಲಿನ ಸರ್ಕಾರ ಈ ಬಗೆಗೆ ಅಧ್ಯಯನ ನಡೆಸಿ ಅಂತಹ ಯಾವುದೇ ಗುಳಿ ಈ ಜೀಷಧಕ್ಕಿಲ್ಲ ಎಂದು ಅದರ ಮಾರಾಟ ನಿಲ್ಲಿಸಿತು.

ಲ್ಯೋಂಗಿಕ ಮೂಡನಂಬಿಕೆ

ಕನ್ನಡೊಂದಿಗೆ ಲ್ಯೋಂಗಿಕ ಸಂಪರ್ಕ ಹೊಂದುವುದರಿಂದ ಎಲ್ಲಾ ಲ್ಯೋಂಗಿಕ ಕಾರ್ಯಲೆಗಳು ಗುಣವಾಗುತ್ತವೆ ಎಂಬುದು ತುಂಬಾ ಹಳೆಯ ಮೂಡನಂಬಿಕೆ ಮತ್ತು ತಪ್ಪು ಕಲ್ಲನೆ. ಜಗತ್ತಿನ ಹಲವಾರು ಭಾಗಗಳಲ್ಲಿ -ಆಷ್ಟಿಕಾ, ಏತಿಯಾ, ಯೂರೋಪ್, ಅಮೆರಿಕಾ -ಹೀಗೆ ಹಲವೆಡೆ ಈ ರೀತಿಯ ಮೂಡನಂಬಿಕೆಯಿದೆ. ಆದರೆ ಇದು ತಪ್ಪು, ಇದನ್ನು ಹೆಚ್ಚು ಪ್ರಬುರಪಡಿಸಬಾರದು- ಎಂಬ ಬಗೆಗೆ ಇತ್ತೀಚಿನ ದಿನಗಳಲ್ಲಿ ಪ್ರಯತ್ನಗಳೂ ನಡೆಯುತ್ತಿವೆ.



ಮಹಿಳೆಯರು ಮತ್ತು ಹೆಚ್‌ಬಿವಿ/ ವಿದ್ಸ್

೨೦೦೯ರ ಡಿಸೆಂಬರ್ ಹೊತ್ತಿಗೆ ಜಗತ್ತಿನಾಢ್ಯಂತ ಖಿ.ಎ ಕೋಟಿ ವಯಸ್ಕರು ಹೆಚ್‌ಬಿವಿ ಮತ್ತು ವಿದ್ಸ್‌ನೊಂದಿಗೆ ಬದುಕುತ್ತಿದ್ದರು. ಅದರಲ್ಲಿ ಅರ್ಥದಪ್ಪ ಜನ ವ್ಯಾಪಕ ಮಹಿಳೆಯರು. ಇದರಲ್ಲಿ ತೇಕಡಾ ಉಲ ಮಹಿಳೆಯರು ಬದ ಅರ್ಥವಾ ಅಭಿವೃದ್ಧಿಶೀಲ ದೇಶದವರು ಎಂಬುದು ದೌಭಾಗ್ಯದ ಸಂಗತಿ. ಈ ವಿದ್ಸ್ ಸಾಂಕ್ಷಾಮಿಕ ಮಹಿಳೆಯರ ಮೇಲೆ ಗುರುತರವಾದ ಅರ್ಥವಾ ಕೆಟ್ಟಿರೇತಿಯ ಪರಿಣಾಮಗಳನ್ನು ಬೀರಿದೆ. ಮುಖ್ಯ ಕಾರಣ ಎಂದರೆ -ತಮ್ಮ ತಪ್ಪಲ್ಲಿದಿದ್ದರೂ ಹೆಚ್‌ಬಿವಿ ಸೋಂಕಿಗೆ ಸ್ತ್ರೀಯರು ಒಳಗಾಗುವ ಸಾಧ್ಯತೆ ಹೆಚ್ಚು, ಜೊತೆಯಲ್ಲಿ ಸಾಂಸಾರಿಕ ಹಾಗೂ ಸಾಮಾಜಿಕ ಕಾರಣಗಳಿಂದ ಸ್ತ್ರೀಯರು ಅನಾವಶ್ಯಕವಾಗಿ ಈ ಸೋಂಕಿಗೆ ಒಳಗಾಗುತ್ತಿದ್ದಾರೆ.

ಅಸುರಕ್ಷಿತ ಸಂಭೋಗದ ಪರಿಣಾಮವಾಗಿ ಬರುವ ಹೆಚ್‌ಬಿವಿ ಸೋಂಕು ಮರುಷರಿಗಂತ ಸ್ತ್ರೀಯರಲ್ಲಿ ಎರಡು ಪಟ್ಟು ಜಾಸ್ತಿ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ದೇಶಗಳ ಮಹಿಳೆಯರು ಕಾಂಡೋಮ್ ಉಪಯೋಗದ ಬಗೆಗೆ ಮರುಷರಿಗೆ ಒತ್ತಾಯಿಸುವಂತಿಲ್ಲ. ಎಷ್ಟೋ ಬಾರಿ ತಮಗೆ ಇಷ್ಟಪ್ಪಲ್ಲಿದಿದ್ದರೂ ಲ್ಯಂಗಿಕ ಕ್ರಿಯೆಗೆ ಒಳಪಡುವ ಅನಿವಾರ್ಯತೆ ಮಹಿಳೆಯರಿಗೆ ಬರುತ್ತದೆ. ಈ ಎಲ್ಲ ಕಾರಣಗಳ ದೇಸೆಯಿಂದ ಮಹಿಳೆಯರಲ್ಲಿ ಹೆಚ್‌ಬಿವಿ ಸೋಂಕು ನಿರೀಕ್ಷಿಗಂತ ಹೆಚ್ಚು ಎಂದು ಹೇಳಲಾಗಿದೆ.

ಮಕ್ಕಳನ್ನು ಹೆಚ್‌ಬಿವಿ ಜವಾಬ್ದಾರಿ ಮಹಿಳೆಯರ ಮೇಲೇ ಬೀಳುವುದರಿಂದ ತಾಯಿಯಿಂದ ಮಗುವಿಗೆ ಹರಡುವ ವಿದ್ಸ್‌ನಂತಹ ವಿಷಯಗಳು ಮಹಿಳೆಯರ ಮೇಲೆ ಮತ್ತು ಅಧಿಕ ಜವಾಬ್ದಾರಿ ಹೇರುತ್ತದೆ. ಜೊತೆಯಲ್ಲಿ ಮನಸೆಯಲ್ಲಿ ಬೇರೆ ವಿದ್ಸ್ ರೋಗಿಗಳಿಂದ ಅವರನ್ನು ನೋಡಿಕೊಳ್ಳುವುದು ಅರ್ಥವಾ ವಿದ್ಸ್‌ನಿಂದ ಅನಾರ್ಥಾದ ಮಕ್ಕಳನ್ನು ಸಾಕುವುದು -ಕೆ ತರಹದ ಹತ್ತು ಹಲವು ಜವಾಬ್ದಾರಿಗಳು ಮಹಿಳೆಯರ ಮೇಲೆ ಬಿದ್ದಾಗ ಹೆಚ್ಚನ ಮಹಿಳೆಯರಿಗೆ ಅದನ್ನು ನಿಭಾಯಿಸುವುದು ತುಂಬಾ ಕೆಷ್ಟವಾಗಿ ಬಿಡುತ್ತದೆ.

ಮಹಿಳೆಯರ ಮೇಲೆ ಬೀಳುವ ಈ ಹೊರೆಯನ್ನು ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಿವುದರಿಂದ ಕಡಿಮೆ ಮಾಡಬಹುದು. ಶ್ರೀಯರಲ್ಲಿ ವಿದ್ಯಾ ಬಗೆಗಿನ ಅರಿವು ಮೂಡಿಸುವ ಕ್ರಮಗಳು, ಅವರ ಶಿಕ್ಷಣ ಮಟ್ಟವನ್ನು ಹೆಚ್ಚಿಸುವುದು. ಮಹಿಳೆಯರ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು. ಜೊತೆಗೆ ವಿದ್ಯಾ ಬರದಂತೆ ತಡೆಗಟ್ಟಿವ ಹೊಸ ವಿಧಾನಗಳನ್ನು ಪ್ರಚುರಪಡಿಸುವುದು. ಅದರಲ್ಲಿ ಮುಖ್ಯವಾದುದು ಎಂದರೆ –ರೋಗ ಬರುವ ಸಾಧ್ಯತೆಗೆ ಒಳಗಾದ ನಂತರ ಕಾಯಿಲೆ ಬರದಂತೆ ರಕ್ಷಿಸುವ ಚಿಕಿತ್ಸೆ. (Post-exposure Prophylaxis) ಹಾಗೂ ಜನನಾಂಗದ ಭಾಗದಲ್ಲಿಯೇ ವೈರಸ್ ರೋಗಾಳಗಳು ನಾಶವಾಗುವಂತೆ ಉಪಯೋಗಿಸುವ ಜಿಷ್ಡ ಅಥವಾ ಕ್ರೀಂಗಳನ್ನು ಜನಶ್ರೀಯಗೊಳಿಸುವುದು.

ಮಹಿಳೆಯರಲ್ಲಿ ಹೆಚ್‌ಎವಿ / ವಿದ್ಯಾ- ಜಾಗತಿಕ ಸೋಇ

ಹೆಚ್‌ಎವಿ/ವಿದ್ಯಾ ಏಡಿತ ಮಹಿಳೆಯರ ಸಂಖ್ಯೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿದೆ. ಯುರೋಪ್ ಮತ್ತು ಮುಂದುವರಿದ ದೇಶಗಳಲ್ಲಿ ವಿದ್ಯಾ ಏಡಿತ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. ಅದೇ ಆಷ್ಟಾದ ಹಲವು ದೇಶಗಳಲ್ಲಿ ಮತ್ತು ವೆಸ್ಟ್ ಇಂಡಿಯಾ ದ್ವಿಪಗಳ ದೇಶಗಳಲ್ಲಿ ಈ ಸಂಖ್ಯೆ ತುಂಬಾ ಜಾಸ್ತಿ.

ಸಚ್ಚಾ ಸಹಾರಾದ ಆಷ್ಟಿಕಾ ದೇಶಗಳು



ಗ್ರಾಮೀಣ ದೇಶದ ವಿದ್ಯಾ ಏಡಿತ ತಾಯಿ-ಮಗ್ನು

ಉಲ್ಲಭಿರಲ್ಲಿ ಇಲ್ಲಿನ ದೇಶಗಳಲ್ಲಿ ಹೆಚ್‌ಎವಿ ಸೋಇಕಿಗೆ ಒಳಗಾದ ಪುರುಷರು ಮತ್ತು ಮಹಿಳೆಯರ ಸಂಖ್ಯೆ ಸಮ-ಸಮವಾಗಿತ್ತು. ಆದರೆ ನಂತರ ಸೋಇಕಿನ ಪ್ರಮಾಣ ಜಾಸ್ತಿಯಾಗುತ್ತಾ ಬಂದದ್ದರಿಂದ, ಸೋಇಕು ಏಡಿತ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಗಮನಾರ್ಹವಾಗಿ ಹೆಚ್ಚಾಗುತ್ತೇವಿತ್ತು. ಒಂದು ಅಂದಾಜಿನ ಪ್ರಕಾರ ಈ ದೇಶಗಳಲ್ಲಿ ಹೆಚ್‌ಎವಿ ಸೋಇಕಿಗೆ ಒಳಗಾದ ಮಹಿಳೆಯರ ಸಂಖ್ಯೆ ೨೦೦೧ರಲ್ಲಿ ೧.೨ ಕೋಟಿ ಇದ್ದರೆ ಮರುಷರ ಸಂಖ್ಯೆ ೦.೯ ಲಕ್ಷ ಇತ್ತು. ವಿದ್ಯಾ ಬಗೆಗಿನ ಜಾಗತಿಕ ಸಂಸ್ಥೆಯ ಪ್ರಕಾರ, ಜಗತ್ತಿನ

ಸೋಂಕು ಹೀಡಿತ ಒಟ್ಟು ಮಹಿಳೆಯರ ಮುಕ್ಕಾಲು ಪಾಲು ಮಹಿಳೆಯರು ಈ ಸಬ್ಬ ಸಹಾರಾ ಅಷ್ಟಿಕಾದ ದೇಶಗಳಲ್ಲಿದ್ದಾರೆ. ಏಡ್ಸ್ ಬಗೆಗಿನ ಜ್ಞಾನದ ಕೊರತೆಯಿಂದ ಇಲ್ಲಿನ ಮಹಿಳೆಯರು ಅಸುರಕ್ಷಿತ ಅಥವಾ ಕಾಂಡೋಮರಹಿತ ಲ್ಯಾಂಗಿಕ ಕ್ರಿಯೆಗೆ ಒಳಗಾಗುವುದರಿಂದ ಈ ಸಂಖ್ಯೆ ಈ ರೀತಿ ಜಾಸ್ತಿ ಎಂದು ಹೇಳಲಾಗಿದೆ.

ಕರೆಬಿಯನ್ ಅಥವಾ ವೆಸ್ಟ್ ಇಂಡಿಯ್ ದ್ವೀಪಗಳು

ಈ ದ್ವೀಪಗಳಲ್ಲಿ ಸಹಿತ ಮಹಿಳೆಯರಲ್ಲಿ ಅಸಾಮಾನ್ಯವಾಗಿ ವಿಪರೀತ ಪ್ರಮಾಣದ ಹೆಚ್ಚೆಂಬ ಸೋಂಕಿದೆ. ಚಿಕ್ಕ ವಯಸ್ಸಿನ ಮರುಷರು ಅಥವಾ ತರುಣಿಗಿಂತ ಚಿಕ್ಕ ವಯಸ್ಸಿನ ಮಹಿಳೆಯರು ಅಥವಾ ತರುಣಿಯರಲ್ಲಿ ಸೋಂಕಿನ ಪ್ರಮಾಣ ಲ್ಯಾಂಗಿಕ ಯಂತ್ರದಲ್ಲಿ ಜಾಸ್ತಿಯಾಗಿ ಇದಕ್ಕೆ ಮುಖ್ಯ ಕಾರಣ ಎಂದರೆ ಇಲ್ಲಿನ ದೊಡ್ಡ ಪ್ರಮಾಣದ ವೇಶ್ಯಾವೃತ್ತಿ. ಜಾಜ್‌ಫಿಟೋನ್ ಗಯಾನಾದಲ್ಲಿ ಕೇಗೂಂಡ ಒಂದು ಸಮೀಕ್ಷೆಯ ಪ್ರಕಾರ ಶಿಂಗರಪ್ಪು ವೇಶ್ಯೆಯರು ಹೆಚ್ಚೆಂಬ ಸೋಂಕಿಗೆ ಒಳಗಾಗಿದ್ದರು. ಕಾಂಡೋಮರ ಧರಿಸುವಂತೆ ಗಿರಾಕಿಗಳನ್ನು ವೇಶ್ಯೆಯರು ಕೇಳಲು ಸಾಧ್ಯವಾಗುವುದಿಲ್ಲವಾದ್ದರಿಂದ ಅಸುರಕ್ಷಿತ ಲ್ಯಾಂಗಿಕ ಕ್ರಿಯೆಯ ಪರಿಣಾಮವೇ ಈ ರೀತಿಯ ಗಮನಾರ್ಹವಾದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೋಂಕಿಗೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ. ಅಲ್ಲದೆ ಇಲ್ಲಿನ ಮರುಷರು ಕಾಂಡೋಮರ ಧರಿಸದ ಲ್ಯಾಂಗಿಕ ಕ್ರಿಯೆ ಗ್ರಂಥಾಲು ಹೆಚ್ಚು ಹಣ ಕೊಡುವುದಾಗಿ ಆಮಿಷ ಒಡ್ಡುತ್ತಾರೆ. ಇದರಿಂದ ಜೊತೆಗೆ ಆಗಲೇ ಸೋಂಕಿಗೆ ಒಳಗಾದ ವೇಶ್ಯೆಯರು ತಮ್ಮ ಹೋಸ ಹೋಸ ಗಿರಾಕಿಗಳಿಗೆ ಹೆಚ್ಚೆಂಬ ಸೋಂಕು ಹರಡುತ್ತಾ ಹೋಗುತ್ತಾರೆ.

ಈ ನಿರಾಶಾದಾಯಕ ವಿದ್ಯವಾನಗಳ ವುಧ್ಯದಲ್ಲಿಯೂ ಸ್ವಲ್ಪ ಅಶಾದಾಯಕ ಬೆಳವಣಿಗೆ ಕೆಲವು ದೇಶಗಳಲ್ಲಿ ಕಂಡುಬಂದಿದೆ. ಹೈದ್ರಿ ದೇಶದಲ್ಲಿ ರೆಲಿಇರಲ್ಲಿ ತೇಕಡಾ ಶಿಂರಪ್ಪು ವೇಶ್ಯೆಯರಲ್ಲಿ ಸೋಂಕಿನ ಪ್ರಮಾಣ ಇದ್ದಿಲ್ಲ, ರೆಲಿಇರಲ್ಲಿ ತೇಕಡಾ ಟಿಲಿರಪ್ಪು ಜಾಸ್ತಿಯಾಯಿತು. ಆದರೆ ಅದೇ ಸಂಖ್ಯೆ ರೆಲೆ ಮತ್ತು ಲಿಂಜಿರಲ್ಲಿ ಲಿಂಗರ್ಗೆ ಹುಸಿಯಿತು. ಇದಕ್ಕೆ ಕಾರಣ ಎಂದರೆ ಹೆಚ್ಚೆಂಬ ಬಗೆಗೆ ಮೂಡಿಬಂದ ಶಿಕ್ಷಣ, ಜ್ಞಾನ ಮತ್ತು ಆ ಬಗೆಗೆ ವಹಿಸಿದ ಮುನ್ಸೆಚ್ಚರಿಕಾ ಕ್ರಮಗಳು.

ಅಮೇರಿಕಾ ವಿಂಡ

ಅಮೇರಿಕಾ ಸಂಯುಕ್ತ ಸಂಸ್ಥಾನದ ವಿಷ್ಣು ಹೀಡಿತ ಮಹಿಳೆಯರಲ್ಲಿ ಅಷ್ಟಿಕಾ, ಅಮೇರಿಕಾ, ಹಿಸ್ಪಾನಿಕ್ ಮಹಿಳೆಯರು ಶೇಕಡಾ ಉಂರಷ್ಟಿದ್ದಾರೆ. ಹಾಗಿದ್ದರೂ ಈ ಸಂಖ್ಯೆ ಎಲ್ಲಾ ಸ್ತ್ರೀಯರ ಶೇಕಡಾ ಅಭಿಸ್ಥಿತ ಕಡಿಮೆ ಎಂಬುದು ಗಮನಾರ್ಹ. ಕಾಯಿಲೆಗಳನ್ನು ತಡೆಗಟ್ಟಿವ ಕೆಂದ್ರಗಳ (Centers for Disease Control and Prevention) ಅಂದಾಜಿನ ಪ್ರಕಾರ ಯು.ಎಸ್.ಎ.ಡಲ್ಲಿ ಹೊಸದಾಗಿ ಹೆಚ್‌ಎವಿ ಸೋಂಕು ಹೀಡಿತ ಸ್ತ್ರೀಯರ ಸಂಖ್ಯೆ ಹೆಚ್ಚುತ್ತಿದೆ. ಅಂದರಲ್ಲಿ ವಯಸ್ಕ ಅಥವಾ ಹದಿಹರೆಯದ ೧.೧೨.೫೮೮ ಸ್ತ್ರೀಯರಲ್ಲಿ ಈ ಸೋಂಕಿದ್ದರೆ, ಅಂಂಬಿರಲ್ಲಿ ಈ ಸಂಖ್ಯೆ ೧.೨೬.೬೯೪ ಲ್ಕ್ ಏರಿತ್ತು.

೨೨% ಮಹಿಳೆಯರು ಲ್ಯಾಂಗಿಕ ಕ್ರೀಯೆಯಿಂದ ಸೋಂಕು ಹೀಡಿತರಾದರೆ ಸುಮಾರು ೨೬% ಸ್ತ್ರೀಯರು ಸಿರಿಂಜುಗಳಲ್ಲಿ ಜಿಪಧಗಳನ್ನು ಚುಚ್ಚಿಕೊಳ್ಳುವ ಮೂಲಕ ವಿಷ್ಣು ಹೀಡಿತರಾಗುತ್ತಿದ್ದಾರೆ ಎಂಬುದು ಗಮನಿಸಬೇಕಾದ ವಿಜಾರ.

ದಕ್ಷಿಣ ಅಮೇರಿಕಾದಲ್ಲಿ ಹೆಚ್‌ಎವಿ/ವಿಷ್ಣು ಸೋಂಕು ಹೀಡಿತ ವಯಸ್ಕರಲ್ಲಿ ಶೇಕಡಾ ೩೦ರಷ್ಟು ಮಹಿಳೆಯರು, ಇಲ್ಲಿ ಕಾಯಿಲೆ ತೀವ್ರ ರೀತಿಯಲ್ಲಿ ಮೊದಲು ವೇತ್ಯೆಯರಲ್ಲಿ ಮತ್ತು ಮರುಷ ಸಲಿಂಗ್‌ಕಾಮಿಗಳಲ್ಲಿ ಆರಂಭಗೊಂಡಿತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಎಲ್ಲ ವರ್ಗದವರಿಗೆ ಹರಡಿದೆ. ಈಗ ಹೆಚ್ಚಿನ ದಕ್ಷಿಣ ಅಮೇರಿಕಾದ ದೇಶಗಳಲ್ಲಿ ಅಸುರಕ್ಷಿತ ಲ್ಯಾಂಗಿಕ ಕ್ರೀಯೆಯ ಮೂಲಕವೇ ಈ ಸೋಂಕು ಹರಡುತ್ತಿದೆ, ಹೆಚ್ಚುತ್ತಿದೆ.

ವಿಶಿಯಾ ವಿಂಡ

ವಿಶ್ವಸಂಸ್ಥೆಯ ವಿಷ್ಣು ಬಗೆಗಿನ ಸಮಿತಿಯು ಅಂದಾಜಿನ ಪ್ರಕಾರ ವಿಶಿಯಾದಲ್ಲಿ ಸುಮಾರು ೫ ಮಿಲಿಯನ್ ವಯಸ್ಕರು ವಿಷ್ಣು ಸೋಂಕು ಹೀಡಿತರಿದ್ದರೆ, ಅದರಲ್ಲಿ ಶೇಕಡಾ ೫೫ ಮಹಿಳೆಯರು. ವಿಶಿಯಾದಲ್ಲಿಯೂ ಬೇರೆ ಬೇರೆ ದೇಶಗಳಲ್ಲಿ ಈ ಸಂಖ್ಯೆ ಭಿನ್ನವಾಗಿದೆ. ಅದೂ ಕಾಯಿಲೆ ಹೆಚ್ಚಿರುವ ಭಾರತದಂತಹ ದೇಶಗಳಲ್ಲಿ ಒಂದು ರಾಜ್ಯಕ್ಕೂ ಮತ್ತೊಂದು ರಾಜ್ಯಕ್ಕೂ ಸೋಂಕು ಹೀಡಿತ ಮಹಿಳೆಯರ ಸಂಖ್ಯೆ ಬದಲಾಗುತ್ತದೆ.

ಒಂದು ಅಂದಾಜಿನ ಪ್ರಕಾರ ಹೆಚ್‌ಎವಿ/ ವಿಷ್ಣು ಹೀಡಿತ ವಯಸ್ಕರು ಸುಮಾರು ೨.೫ ಮಿಲಿಯನ್. ರಾಷ್ಟ್ರೀಯ ವಿಷ್ಣು ನಿಯಂತ್ರಣ ಸಂಸ್ಥೆಯ ಪ್ರಕಾರ ಇದರಲ್ಲಿ ಸುಮಾರು ೪೦%ರಷ್ಟು ಮಹಿಳೆಯರು, ಇಲ್ಲಿ ಹೆಚ್‌ಎವಿ ಸೋಂಕು

ಶೇಕಡಾ ಲಭಿರಪ್ಪು ಭಾಗ ಮರುಷರಿಂದ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಹಿಳೆಯರಿಗೆ ಹರಡುತ್ತಿದೆ. ಇದರಲ್ಲಿ ಶೇಕಡಾ ಎಂರಪ್ಪು ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು ಎಂಬುದು ತುಂಬಾ ಗಮನಾರ್ಹ ಅಂಶ. ಅಂದರೆ ಮರುಷರು ತಮ್ಮ ವಿವಾಹಭಾಷಿರ ಲೈಂಗಿಕ ಚಟುವಟಿಕೆಗಳಿಂದ ಹೆಚ್ಚೆಂದು ಸೋಂಕನ್ನು ತಮ್ಮ ಪತ್ನಿಯರಿಗೆ ದಾಟಿಸುತ್ತಿದ್ದಾರೆ ಎಂಬುದು ನಿಸ್ಪಂಥಯಾ. ಭಾರತದಲ್ಲಿ ಮಹಿಳೆಯರಲ್ಲಿ ಈ ಸೋಂಕು ಹೆಚ್ಚು ಕಾಣಿಸಿಕೊಳ್ಳಲು ಮುಖ್ಯ ಕಾರಣ ಎಂದರೆ ಕೆಳಮಟ್ಟದ ಆರ್ಥಿಕ ಮತ್ತು ಸಾಮಾಜಿಕ ಮಟ್ಟ.

ಇಂದೋನೇಶಿಯಾ, ವಿಯಂತ್ರಾಂ ಮತ್ತು ಪಾಕಿಸ್ತಾನ ದೇಶಗಳಲ್ಲಿ ಮಾದಕ ಜಿಷಧಿಗಳನ್ನು ಸಿರಿಂಜೋಗಳ ಮೂಲಕ ಚುಚ್ಚುವ ಹವ್ಯಾಸದಿಂದ ಹೆಚ್ಚೆಂದು ಸೋಂಕು ಹೆಚ್ಚು ಹರಡುತ್ತಿದೆ. ಈ ದೇಶಗಳಲ್ಲಿ ಮಹಿಳೆಯರೇ ಮಾದಕ ವ್ಯಾಸನಿಗಳಾಗಿದ್ದಾರೆ. ಜೊತೆಗೆ ಮರುಷ ಮಾದಕ ವ್ಯಾಸನಿಗಳಿಂದಲೂ ಮಹಿಳೆಯರು ಸೋಂಕನ್ನು ಪಡೆಯುತ್ತಿದ್ದಾರೆ.

**ಹೆಚ್ಚೆಂದು/ವಿದ್ದು ಕಾಯಿಲೆ ಮಹಿಳೆಯರ ಮೇಲೆ ಬೀರುವ ಪರಿಣಾಮಗಳು
ಅರ್ಥಕೆ ಮಾಡುವ ಜವಾಬ್ದಾರಿ**

ಮನೆಯಲ್ಲಿ ಅಥವಾ ಕುಟುಂಬದಲ್ಲಿ ಯಾರಿಗೇ ಪಿಂಡು ಕಾಯಿಲೆ ಬಂದಾಗ ಅವರ ಅರ್ಥಕೆಯ ಜವಾಬ್ದಾರಿ ಮಹಿಳೆಯರ ಮೇಲೆ ಬೀಳುವುದು ಸ್ವಾಭಾವಿಕ. ಸೋಂಕು ಒಂದಿತ ಅಥವಾ ರೋಗಕ್ಕೆ ಒಳಗಾದವರನ್ನು ಸಾಕ್ತವಾಗಿ ನೋಡಿಕೊಳ್ಳುವ ಅಥವಾ ಅರ್ಥಕೆ ಮಾಡುವ ಸಂಸ್ಥೆಗಳು ಅಥವಾ ವ್ಯಾಪಸ್ಥೆಗಳು ಇಲ್ಲದಿರುವ ದೇಶಗಳಲ್ಲಿನ ಮಹಿಳೆಯರಿಗೆ ಈ ಹೆಚ್ಚಿನ ಅರ್ಥಕೆಯ ಜವಾಬ್ದಾರಿ ತನ್ನಿಂದ ತಾನೇ ಬರುತ್ತದೆ. ೨೦೦೪ರಲ್ಲಿ ವಿಯಂತ್ರಾಂನಲ್ಲಿ ಕೈಗೊಂಡ ಒಂದು ಸಮೀಕ್ಷೆಯಲ್ಲಿ ಈ ರೀತಿ ಅರ್ಥಕೆ ಮಾಡುವದರಲ್ಲಿ ಶೇಕಡಾ ಲೈಕ್ಸ್‌ಂತಲೂ ಹೆಚ್ಚಿನವರು ಮಹಿಳೆಯರು ಎಂದು ಕಂಡುಬಂದಿರು. ಮಹಿಳೆಯರು ತಮ್ಮ ಮನೆಯಲ್ಲಿ ಮಾಡುವ ಮನೆವಾರ್ತೆ ಕೆಲಸಗಳಾದ ಅಡುಗೆ ಮಾಡುವುದು, ಮನೆ ಸ್ವಷ್ಟವಾಗಿದುವುದು, ಮಕ್ಕಳ ಮತ್ತು ವ್ಯಧರ ಅರ್ಥಕೆ ಮಾಡುವುದು – ಈ ಕೆಲಸಗಳ ಜೊತೆಯಲ್ಲಿಯೇ ವಿದ್ದು/ಹೆಚ್ಚೆಂದು ಪೀಡಿತರ ಅರ್ಥಕೆಯನ್ನೂ ಮಾಡಬೇಕಾದ್ದರಿಂದ ಅವರ ಮೇಲೆ ತುಂಬಾ ಅರ್ಥಿಕ ಜವಾಬ್ದಾರಿ, ಹೊರೆ ಬೀಳುತ್ತದೆ ಎಂಬುದನ್ನು ನಾವು ಗಮನಿಸಬೇಕು.

ಸೋಂಕಿಗೆ ಒಳಗಾದ ಮಕ್ಕಳು, ಗಂಡನ ಅಥವಾ ಪಾಲಕರ ಆರ್ಯಕೆಯ ಜವಾಬ್ದಾರಿ ಮಹಿಳೆಯರು ಮಾಡುವ ಉಚಿತ ಕೆಲಸ. ಅದು ಈಗಾಗಲೇ ಅವರಿಗೆ ಇರುವ ಕೆಲಸದ ಒತ್ತಡವನ್ನು ರಿಂದಿನ ಹೆಚ್ಚಿಸುತ್ತದೆ. ಅವರು ಮನೆಯಲ್ಲಿ ರೋಗ ಏಡಿತರ ಆರ್ಯಕೆಯಲ್ಲಿ ಸಮಯ ಕಳೆಯವಾಗ, ಹೊರಗೆ ಹೋಗಿ ದುಡಿಯುವ ಅವಕಾಶ ಇಲ್ಲದೆ, ಕುಟುಂಬದ ವರಮಾನ ಕಡಿಮೆಯಾಗುತ್ತದೆ. ಪರಿಣಾಮ ಎಂದರೆ ಇಂತಹ ಕುಟುಂಬಗಳ ಬಡತನ ತೀವ್ರವಾಗಿ ಹೆಚ್ಚಿತ್ತದೆ. ಸಭ್ಯ ಸಹಾರ ಆಷ್ಟಿಕಾ ಮತ್ತು ಏತಿಯಾದ ಹಲವು ದೇಶಗಳಲ್ಲಿ ರ್ಯಾತ ಕುಟುಂಬಗಳಲ್ಲಿ ಈ ಕಾಯಿಲೆಯಿಂದ ವ್ಯಕ್ತಿಗಳು ಮರಣ ಹೊಂದುವುದರಿಂದ, ಅಂತಹ ಪ್ರದೇಶಗಳಲ್ಲಿ ತೀವ್ರ ರೀತಿಯ ಬರಗಾಲ ಕಂಡುಬಂದಿದೆ.

ಹೆಚ್‌ಪವಿ/ಪಿಡ್‌ ಕಾಯಿಲೆ ಚಿಕ್ಕ ವಯಸ್ಸಿನ ಹುಡುಗಿಯರು ಹಾಗೂ ತೀರಾ ವಯಸ್ಸಾದ ಮಹಿಳೆಯರು -ಇವರಲ್ಲಿಯೂ ಪರಿಣಾಮ ಬೀರುತ್ತದೆ. ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಕಾಯಿಲೆ ಬಂದಾಗ ಚಿಕ್ಕ ವಯಸ್ಸಿನ ಹುಡುಗಿಯರೇ ಇವರ ಆರ್ಯಕೆ ಮಾಡಬೇಕಾಗುತ್ತದೆ. ಪರಿಣಾಮ ಎಂದರೆ ಅಂತಹ ಹುಡುಗಿಯರ ಶಿಕ್ಷಣ ಕುಂತಿತಗೊಳ್ಳುತ್ತದೆ. ಕೆಲವು ಕುಟುಂಬಗಳಲ್ಲಿ ಹೀಗೆ ಇಬ್ಬರಿಗೂ ಕಾಯಿಲೆ ಬಂದು ಮರಣ ಹೊಂದಿದಾಗ ವಯಸ್ಸಾದ ಅಜ್ಞಯೋ, ಚಿಕ್ಕಮೃನೋ, ದೊಡ್ಡಮೃನೋ ಪಿಡ್ ಏಡಿತ ಅನಾಥ ಚಿಕ್ಕ ಮಕ್ಕಳ ಆರ್ಯಕೆ, ರಕ್ಷಣೆ ಮಾಡಬೇಕಾಗುತ್ತದೆ.

ಮಹಿಳೆ ಮತ್ತು ಮಕ್ಕಳು

ತಾಯಿಯಿಂದ ಮಗುವಿಗೆ ನೇರವಾಗಿ ಹರಡುವ ಹೆಚ್‌ಪವಿ ಸೋಂಕು ಮಹಿಳೆಯರನ್ನು ತೀವ್ರವಾಗಿ ಭಾದಿಸುತ್ತದೆ. ಅಲ್ಲದೆ ಇದು ಸೋಂಕು ಹರಡುವ ಪ್ರಮಾಣವನ್ನು ಗಮನಾರ್ಹವಾಗಿ ವೃದ್ಧಿಸುತ್ತದೆ. ಹೆಚ್‌ಪವಿ ಏಡಿತ ಮಹಿಳೆ ಗಭೀರಣಿಯಾದಾಗ, ಪ್ರಸರಿಸುವಾಗ ಅಥವಾ ಮಗುವಿಗೆ ಎದ್ದೂಲು ಕುಡಿಸುವಾಗ ನೇರವಾಗಿ ಸೋಂಕನ್ನೂ ಮಗುವಿಗೆ ಹರಡಬಹುದು. ೨೦೦೯ರ ಹೊತ್ತಿಗೆ ಇಂದಿನ ವರ್ಷಗಳ ಒಳಗಿನ ಸುಮಾರು ೨ ಮಿಲಿಯನ್ ಮಕ್ಕಳು ಈ ರೀತಿಯಲ್ಲಿ ಸೋಂಕು ಏಡಿತರಾಗಿದ್ದಾರೆ ಎಂದು ವ್ಯಾಸಂಸ್ಥೆಯ ಪಿಡ್ ಬಗೆಗಿನ ಸಮಿತಿ ಅಂದಾಜಿಸಿದೆ. ಇದರಲ್ಲಿ ಹೆಚ್ಚಿನ ಮಕ್ಕಳು ಬದುಕುವುದಿಲ್ಲ ಎಂಬುದು ತೀವ್ರ ವಿಷಾದದ ಸಂಗತಿ.

ತಾಯಿಯಿಂದ ಮುಕ್ಕಳಿಗೆ ಹರಡುವ ಈ ರೀತಿಯ ಸೋಂಕನ್ನು ಕೆಲವು ಜಿಷ್ಟಿಗಳು ತಡೆಗಟ್ಟಿಬಲ್ಲವು. ಆದರೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಇಂತಹ ಜಿಷ್ಟಿಗಳು ಲಭ್ಯವಿಲ್ಲ ಎಂಬುದು ದುಃಖಿಕರ ವಿಚಾರ. ಈ ರೀತಿಯ ಜಿಷ್ಟಿಗಳಾದ ನೆವರಪಿನ್‌ ಮತ್ತು ಎಜಡೊಟಿಗಳ ಬೆಲೆಯನ್ನು ಹಲವು ಜಿಷ್ಟ ಕಂಪನಿಗಳು ಕಡಿಮೆಮಾಡಿವೆ. ಆದರೂ ಈ ಬಗೆಗಿನ ಅಜ್ಞಾನ ಮತ್ತು ಸಮರ್ಪಕ ವಿಶರಣಾ ವ್ಯವಸ್ಥೆಯಿಲ್ಲದಿರುವುದರಿಂದ ಹೆಚ್ಚಿನ ಮಹಿಳೆಯರಿಗೆ ಈ ಜಿಷ್ಟಿಗಳು ಲಭ್ಯವಾಗುತ್ತಿಲ್ಲ ಎಂಬುದು ವಸ್ತುಸ್ಥಿತಿ.

ವೈದ್ಯಕೀಯವಾಗಿ ಭಿನ್ನತೆ

ಏಡ್ಸ್‌ಗೆ ಸಂಬಂಧಪಟ್ಟ ಕಾಯಿಲೆ ಮತ್ತು ಹೋಗಲಕ್ಕಣಿಗಳಿಗೆ ಒಂದೇ ರೀತಿಯಲ್ಲಿ ಮರುಪರು ಮತ್ತು ಸ್ವೀಯರು ಒಳಪಡುತ್ತಾರೆ. ಏಡ್ಸ್ ಕಾಯಿಲೆಯ ಮುಂದುವರಿದ ಹಂತದಲ್ಲಿ ಕಾರೆಸಿಕೊಳ್ಳುವ ತೀವ್ರ ರೀತಿಯ ಸೋಂಕು ಮತ್ತು ಅಂಟಿರಿಟೋವೈರಲ್ ಚಿಕಿತ್ಸೆ -ಇವರದು ವಿಚಾರಗಳಲ್ಲಿ ಮರುಪರು ಮತ್ತು ಮಹಿಳೆಯರಲ್ಲಿ ಭಿನ್ನತೆಗಳಿವೆ.

ಕೆಳ ಕಿಂಬಿಂಟಿಯ ಭಾಗದ ತೀವ್ರ ರೀತಿಯ ಸೋಂಕು, ಯೋನಿಯ ಭಾಗದಲ್ಲಿ ಆಗಾಗ ಕಾರೆಸಿಕೊಳ್ಳುವ ಯೀಸ್‌ ಸೋಂಕು, ಗಭರ್‌ಕೋಶದ ಕೆಳಭಾಗವಾದ ಸರ್ವಿಕ್ಸ್ ಭಾಗದಲ್ಲಿನ ಕ್ಯಾನ್ಸರ್ ರೀತಿಯ ಬದಲಾವಣೆ -ಇವು ಮಹಿಳೆಯರ ಏಡ್ಸನ ಕೊನೆಯ ಹಂತದಲ್ಲಿ ಕಂಡುಬರುವ ತೀವ್ರ ರೀತಿಯ ಸೋಂಕುಗಳು. ಆದರೆ ಚರ್ಮದಲ್ಲಿ ಕಾರೆಸಿಕೊಳ್ಳುವ ಕ್ಯಾನ್ಸರ್ ರೀತಿಯ ಕ್ಯಾರ್ಬೋಸಿ ಸಾಕೋಂಮಾ ಮರುಪರಲ್ಲಿ ಹೆಚ್ಚು ಕಂಡುಬರುತ್ತದೆ.

ಅಂಟಿರಿಟೋವೈರಲ್ ಜಿಷ್ಟಿಗಳ ಪಾಶ್ಚ ಪರಿಣಾಮಗಳಲ್ಲಿಯೂ ಇವರೀವರಲ್ಲಿ ಭಿನ್ನತೆ ಇದೆ. ತಾಯಿಯಿಂದ ಮಗುವಿಗೆ ಹೆಚ್ಚಾಗಿ ವೈರಸ್ ಹರಡುವುದನ್ನು ತಡೆಗಟ್ಟಲು ನೆವರಪಿನ್ ಎಂಬ ಅಂಟಿರಿಟೋವೈರಲ್ ಜಿಷ್ಟವನ್ನು ಉಪಯೋಗಿಸಲಾಗುತ್ತದೆ. ಹೆಚ್ಚಾಗಿ/ ಏಡ್ಸ್ ಕಾಯಿಲೆಯ ಚಿಕಿತ್ಸೆಯಲ್ಲಿ ಬೇರೆ ಜಿಷ್ಟಗಳ ಜೊತೆಯಲ್ಲಿಯೂ ಈ ಜಿಷ್ಟವನ್ನು ಕೆಲವೊಮ್ಮೆ ಉಪಯೋಗಿಸಲಾಗುತ್ತದೆ. ಚರ್ಮದ ಮೇಲೆ ಕಂಡುಬರುವ ತೀವ್ರರೀತಿಯ ದದ್ದುಗಳು (Rashes), ಯಕ್ಕಿನಲ್ಲಿ ತೀವ್ರ ರೀತಿಯ ಕಟ್ಟ ಪರಿಣಾಮ - ಈ ರೀತಿಯ ವಿವರೀತವಾದ ಪಾಶ್ಚ ಪರಿಣಾಮಗಳನ್ನು ಈ ಜಿಷ್ಟ ಉಂಟಿಸಬಲ್ಲದು. ಕೆಲವೊಮ್ಮೆ ಈ ಪಾಶ್ಚ ಪರಿಣಾಮಗಳು (Side Effects) ಜೀವಕ್ಕೆ ಅಪಾಯವನ್ನು

ತರಬಲ್ಲವು. ಈ ರೀತಿಯ ಪರಿಣಾಮಗಳು ಮರುಷರಿಗಿಂತ ಮಹಿಳೆಯರಲ್ಲಿ ಗಮನಾರ್ಥವಾಗಿ ಜಾಸ್ತಿ ಎಂದು ಹಲವಾರು ಸಂಶೋಧನೆಗಳು ದೃಢಪಡಿಸಿವೆ.

ಹೆಚೋಬಿ ಸೋಂಕಿಗೆ ಒಳಗಾದ ಶ್ರೀಯರು ಅವರ ಮಾಸಿಕ ಮುಟ್ಟಿಗೆ ಸಂಬಂಧಪಟ್ಟ ಹಾಗೆ ಹಲವು ಬದಲಾವಣೆಗಳಿಗೆ ಒಳಗಾಗುತ್ತಾರೆ ಎಂದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ. ಈ ರೀತಿಯ ಸೋಂಕು ಪೀಡಿತ ಕೆಲವು ಮಹಿಳೆಯರಲ್ಲಿ ದಿಧಿಇರ್ ಎಂದು ಮುಟ್ಟಿ ನಿಂತುಬಿಡುತ್ತದೆ. ಇನ್ನು ಕೆಲವರಲ್ಲಿ ಅನಿಯಮಿತವಾಗಿ ವುಟ್ಟಾಗುವುದು, ವಿಪರೀತ ರೀತಿಯಲ್ಲಿ ರಕ್ತಸ್ವಾವವಾಗುವುದು, ಮುಟ್ಟಿನ ಕೆಲ ದಿನಗಳ ಮೊದಲು ತೀವ್ರ ರೀತಿಯಲ್ಲಿ ಹೊಟ್ಟಿನೋವು, ಸಂಕಟ ಕಾಣಿಸಿಕೊಳ್ಳುವುದು -ಹೀಗೆ ಭಿನ್ನ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಮಹಿಳೆಯರಿಗೆ ಹೆಚೋಬಿ ಸೋಂಕಿನಿಂದ ರಕ್ಕಿಸಿಕೊಳ್ಳುವುದು ಕಷ್ಟ ಸಾಧ್ಯ ಏಕಿ?

ಕುಟುಂಬದಲ್ಲಿರುವ ಅಸಮಾನತೆ

ಹೆಚ್ಚಿನ ಸಮಾಜಗಳಲ್ಲಿ ಲೈಂಗಿಕ ಸಂಬಂಧಗಳು ಮತ್ತು ಕುಟುಂಬದ ವಿಚಾರದಲ್ಲಿ ಮಹಿಳೆಯರಿಗೆ ತೀರ ಕಡಿಮೆ ಹಕ್ಕುಗಳಿವೆ. ಯಾರಾರನ್ನು ಮದುವೆಯಾಗಬೇಕು, ಒಬ್ಬರಿಗಿಂತ ಹೆಚ್ಚು ಶ್ರೀಯರ ಜೊತೆ ಲೈಂಗಿಕ ಸಂಬಂಧ ಇಟ್ಟಿಕೊಳ್ಳಬೇಕೋ ಬೇಡವೋ -ಈ ಎಲ್ಲ ಪ್ರಮುಖ ವಿಚಾರಗಳಲ್ಲಿ ಮರುಷರೇ ನಿಧಾರ ತೆಗೆದುಕೊಳ್ಳುತ್ತಾರೆ. ನಿಧಾರ ತೆಗೆದುಕೊಳ್ಳುವಾಗ ಈ ರೀತಿಯ ಅಸಮಾನತೆ ಇದ್ದಾಗ ಮಹಿಳೆಯರಿಗೆ ಹೆಚೋಬಿ ಸೋಂಕಿನಿಂದ ರಕ್ಕಿಸಿಕೊಳ್ಳುವುದು ಕಷ್ಟಸಾಧ್ಯ. ಇಂತಹ ಸಂದರ್ಭಗಳಲ್ಲಿ ತನ್ನ ಪತಿ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಕಾಂಡೋಮ್ ಉಪಯೋಗಿಸಬೇಕೆಂದು ಒತ್ತಾಯಿಸಲು ಸಾಧ್ಯವೇ ಇಲ್ಲ.

ಮದುವೆಯಾಗಿದೆ ಎಂದ ವಾತ್ರಕ್ಕೆ ಹೆಚೋಬಿ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಹಿಳೆಗೆ ಸಾಧ್ಯವಾಗುವುದಿಲ್ಲ. ದೀರ್ಘಕಾಲದ ವಿವಾಹದ ನಂತರವೂ ಹೊಸ ಹೊಸ ಸೋಂಕುಗಳು ಗಂಡನಿಂದ ಮಹಿಳೆಗೆ ಬರಲು ಸಾಧ್ಯವಿದೆ. ಒಬ್ಬರಿಗಿಂತ ಹೆಚ್ಚು ಶ್ರೀಯರ ಜೊತೆ ಲೈಂಗಿಕ ಸಂಬಂಧ ಇಟ್ಟಿಕೊಂಡ ಪತಿಯರಿಂದ ಈ ರೀತಿ ಆಗುವ ಸಾಧ್ಯತೆ ಅಧಿಕ.

ಭಾರತದ ಮಹಿಳೆಯಲ್ಲಿನ ಲ್ಯಾಂಗಿಕ ಜಿಕೆಶ್ವಾಲಯವ್ಯೋಂದರಲ್ಲಿ ಜಿಕೆಶ್ವೆಗೆ ಬರುತ್ತಿದ್ದ ೪೦೦ ಮಹಿಳೆಯರ ಅಧ್ಯಯನದಿಂದ ಕಂಡುಬಂದ ಅಂಶಗಳು:

- ಶೇಕಡಾ ಅಂಥ ಸ್ತ್ರೀಯರು ಲ್ಯಾಂಗಿಕ ಸೋಂಕಿಗೆ ಒಳಗಾಗಿದ್ದರು.
- ಶೇಕಡಾ ಇಂಥ ಮಹಿಳೆಯರಲ್ಲಿ ಹೆಚ್‌ಎವಿ ಸೋಂಕಿತ್ತು.
- ಇವರಲ್ಲಿ ಶೇಕಡಾ ಇನಿ ಮಹಿಳೆಯರು ವಿವಾಹಿತರು.
- ಇವರಲ್ಲಿ ಶೇಕಡಾ ಇನಿ ಸ್ತ್ರೀಯರು ತಮ್ಮ ಪತಿಯಲ್ಲಿದೆ ಬೇರೆ ಯಾರೊಡನಯೂ ಲ್ಯಾಂಗಿಕ ಕ್ರಿಯೆಯಲ್ಲಿ ತೊಡಗಿರಲಿಲ್ಲ.

ಕ್ಷೀನ್ಯಾ ದೇಶದ ಕೋಕಿ ಎಂಬ ಮಹಿಳೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಗಮನಿಸಿ: “ರೆಣ್ಡಿರಲ್ಲಿ ಈ ಮನುಷ್ಯನನ್ನು ನಾನು ಭೇಟಿಯಾದೆ. ನಮ್ಮಿಬ್ರಾಹ್ಮಿ ಪ್ರೀತಿ ಅಂತರಿಸಿತು. ಬಹಳ ದಿವಸಗಳು ನಾವು ಸಂತೋಷವಾಗಿದ್ದೇವು. ನಮ್ಮಲ್ಲಿ ದೃಷ್ಟಿಕ ಸಂಬಂಧವೂ ಇತ್ತು. ನಂತರ ಬೇರೆ ಬೇರೆ ಮಹಿಳೆಯರಾಡನೆ ಸಂಬಂಧ ಇಟ್ಟಿಕೊಂಡು ನನಗೆ ಮೋಸ ಮಾಡತೊಡಗಿದ. ನನಗೆ ಈ ಬಗೆಗೆ ಗೊತ್ತಾದ ಪ್ರತೀ ಬಾರಿಯೂ ಆತ ಕ್ಷಮೆ ಯಾಡಿಸುತ್ತಿದ್ದೆ. ನಾನು ಕ್ಷಮಿಸಿಬಿಡುತ್ತಿದ್ದೆ. ಈಗ ಯೋಜನೆ ಮಾಡಿದರೆ ಹಾಗೆ ಮಾಡಿದ್ದ ತಮ್ಮ ಎನಿಸುತ್ತಿದೆ. ಕೆಲವು ದಿನಗಳ ನಂತರ ಆತನ ಆರೋಗ್ಯದಲ್ಲಿ ವಿರುದ್ಧರಾಗಿರುವುದು ಕಂಡುಬಂದಿತು. ಆತ ಇಂ ಕೆ.ಜಿ.ಯಷ್ಟು ತೂಕ ಕಳೆದುಕೊಂಡು ದೇಹ ಭಾರೀ ಕೃತವಾಗಿತ್ತು. ನನಗೂ ನನ್ನ ಆರೋಗ್ಯದ ಬಗೆಗೆ ಸಂದೇಹ ಬಂದು ವ್ಯಾಧಿರಲ್ಲಿ ಸಲಹೆ ಪಡೆದೆ. ಹೆಚ್‌ಎವಿ ಪರಿಕ್ಷೇ ಮಾಡಿಸಲು ತಿಳಿಸಿದರು. ನನ್ನ ದುರಾದ್ಯಷ್ಟಕ್ಕೆ ನನ್ನಲೂ ಹೆಚ್‌ಎವಿ ಸೋಂಕಿದೆ ಎಂಬ ವರದಿ ಪ್ರಯೋಗಾಲಯದಿಂದ ಬಂದಿತು. ಆ ಸಮಯದಲ್ಲಿ ಇಡೀ ಪ್ರಪಂಚವೇ ಪುಸಿಯಿತೇನೋ ಎಂಬ ರೀತಿಯ ಅನುಭವ ನನಗಾಯಿತು.”

ಮಹಿಳೆಯರ ಮೇಲಿನ ಹಿಂಸೆ ಮತ್ತು ದೌಜನ್ಯ

ಲ್ಯಾಂಗಿಕ ಹಿಂಸೆ ಅಥವಾ ದೌಜನ್ಯಕ್ಕೆ ಒಳಗಾದ ಮಹಿಳೆಯರಲ್ಲಿ ಹೆಚ್‌ಎವಿ ಸೋಂಕು ಬರುವ ಸಾಧ್ಯತೆ ಹೆಚ್ಚು. ಪುರುಷರು ಕಾಂಡೋಮ್ ಉಪಯೋಗಿಸದಿರುವುದರಿಂದ ಮತ್ತು ಹೆದರಿಸಿ ಬೆದರಿಸಿ ಬಲಾತ್ಮಾರ ಮಾಡುವುದರಿಂದ ಮಹಿಳೆಯರಲ್ಲಿ ಹೆಚ್‌ಎವಿ ಸೋಂಕಿನ ಪ್ರಮಾಣ ಗಮನಾರ್ಹವಾಗಿ ಹೆಚ್ಚಿತ್ತದೆ. ತಮ್ಮ ಪತಿಯರಿಂದ ಏಟು ತಿಂದ ಅಥವಾ ಬಲವಂತವಾಗಿ ಲ್ಯಾಂಗಿಕ ಕ್ರಿಯೆಯಲ್ಲಿ ತೊಡಗಿಸಲ್ಪಟ್ಟ ಇನಿಈ ದಕ್ಷಿಣಾ ಅಭಿಕಾದ ಮಹಿಳೆಯರಲ್ಲಿ

ಕ್ಯೇಗೋಂಡ ಅಧ್ಯಯನದ ಪ್ರಕಾರ -ಇಂತಹ ಸ್ತೀಯರು ದೌರ್ಜನ್ಯಕ್ಕೆ ಒಳಗಾಗಿದ ಮಹಿಳೆಯರಿಗಿಂತ ಎಪ್ಪೋ ಪಟ್ಟ ಹೆಚ್ಚು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಾರೆ.

ದ್ವಿಣಾ ಆಷ್ಟಿಕಾದ ವಿನ್ಯಾಸ ಎಂಬ ಮಹಿಳೆಯ ಅನುಭವ ಹೀಗಿದೆ: “ನಾನು ಇರುವ ವರ್ಷದ ಮಹಿಳೆ. ಬಲಾತ್ಮಾರವಾಗಿ ಲೈಂಗಿಕ ಕ್ರಿಯೆಯಲ್ಲಿ ನನ್ನನ್ನು ತೊಡಗಿಸಿದ್ದರಿಂದ ನನಗೆ ಏಡ್- ಸೋಂಕು ಬಂದಿತು. ನಾನು ಆರಂಭದಲ್ಲಿ ಲೈಂಗಿಕ ಕ್ರಿಯೆಗೆ ತೀವ್ರ ಪ್ರತಿರೋಧ ಬಡ್ಡಿದಾಗ, ನನಗೆ ಹಿಮ್ಮೋಸಿಸ್ ಮಾಡಿ ದುಷ್ಪರ್ಯಮಿಗಳು ಲೈಂಗಿಕ ಕ್ರಿಯೆ ನಡೆಸಲು ಸಫಲರಾದರು. ಆ ಆಗಬಾರದ ಘಟನೆ ನಡೆದು ಇ ವರ್ಷಗಳಾಯಿತು. ನನಗೆ ಗೊತ್ತಿಲ್ಲದ ಹೆಚ್ಚಾಗಿ ಸೋಂಕು ನನಗೂ ಬಂದಿದೆ ಎಂದು ಇತ್ತೀಚೆಗೆ ತಿಳಿಯಿತು” ಎಂದು ದುಃಖಿದಿಂದ ನುಡಿಯುತ್ತಾಳೆ ಆಕೆ. ಮಿಲಿಟರಿ ಯುದ್ಧಗಳು ಆಗಾಗ ನಡೆಯುತ್ತಿರುವ ದೇಶಗಳಲ್ಲಿ ಸ್ತೀಯರ ಮೇಲೆ ಬಲಾತ್ಮರಿಸುವುದನ್ನು ‘ಯುದ್ಧದ ತಂತ್ರ’ವಾಗಿ ಉಪಯೋಗಿಸುತ್ತಾರೆ. ೧೯೯೯-೨೦೦೦ದಲ್ಲಿ ಅಮ್ಮೆಸ್ವಿ ಅಂತರರಾಷ್ಟ್ರೀಯ ಸಂಸ್ಕೃತಿ ತನಿಖೆ ಮಾಡಿದ ಎಲ್ಲ ಯುದ್ಧದ ಬಿಕ್ಕಟ್ಟಿಗಳಲ್ಲಿ ಮಹಿಳೆಯರ ಮೇಲೆ ಹಿಂಸೆ ಮತ್ತು ದೌರ್ಜನ್ಯ ತೀವ್ರ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿತ್ತು. ತುಂಬಾ ದೌರ್ಜನ್ಯದ ವಿಚಾರ ಎಂದರೆ, ಕೆಲವು ನಿರ್ದಿಷ್ಟ ಘಟನೆಗಳಲ್ಲಿ ‘ನಿಧಾನ ಮರಣ’ ಉಂಟುಮಾಡಲೋಸುಗಬೇ ಹಲವು ಸ್ತೀಯರಿಗೆ ಸೋಂಕನ್ನು ಉದ್ದೇಶಪಟ್ಟ ಹರಡಲಾಗಿತ್ತು.

ಮಹಿಳೆಯರು ಮತ್ತು ಆಸ್ತಿಯ ಮೇಲಿನ ಹಕ್ಕು

ಪ್ರಪಂಚದ ಹಲವಾರು ದೇಶಗಳಲ್ಲಿ ಮರುಷರಿಗಿರುವಂತಹ ಆಸ್ತಿಯ ಮೇಲಿನ ಹಕ್ಕು ಮಹಿಳೆಯರಿಗಿಲ್ಲ. ಸರ್ಬ ಸಹಾರಾದ ಆಷ್ಟಿಕಾದ ದೇಶಗಳಲ್ಲಿ ಒಂದು ಕುಟುಂಬದ ಆಸ್ತಿಯ ಹಕ್ಕು ಸಂಪೂರ್ಣವಾಗಿ ಗಂಡಸರದ್ದು. ವಿವಾಹವಾದ ನಂತರವೂ ಮಹಿಳೆಯರಿಗೆ ತಮ್ಮ ಗಂಡಂದಿರ ಆಸ್ತಿಯ ಮೇಲೆ ಹಕ್ಕು ದೊರೆಯುವುದಿಲ್ಲ. ಅಕ್ಷಾತ್ ಗಂಡ ಮರಣ ಹೊಂದಿದಾಗ, ಬೇರೆ ದೇಶಗಳ ಹಾಗೆ ಪತ್ತಿಯರಿಗೆ ಈ ದೇಶಗಳಲ್ಲಿ ಆಸ್ತಿಯ ಹಕ್ಕು ದೊರೆಯುವುದಿಲ್ಲ. ಪತಿಯ ಸಂಬಂಧಿಕರಿಗೆ ಆಸ್ತಿ ಹೋಗುತ್ತದೆ.

ಹೀಗೆ ಮಹಿಳೆಯರಿಗೆ ಆಸ್ತಿಯ ಹಕ್ಕು ಸಿಗದಿರುವುದರಿಂದ ಅವರಲ್ಲಿ ಹೆಚ್ಚಾಗಿ ಸೋಂಕು ಬರುವ ಸಂಭವ ಜಾಸ್ತಿ. ಆಸ್ತಿ ಸಿಗದಿದ್ದಾಗ ಆರ್ಥಿಕವಾಗಿ ಸ್ತೀಯರು ಸದ್ರುಢರಾಗುವುದಿಲ್ಲ. ಈ ಕಾರಣದಿಂದ ಸ್ತೀಯರ ಮೇಲೆ ಹೆಚ್ಚಿನ ರೀತಿಯ ಲೈಂಗಿಕ ಹಿಂಸೆ, ದೌರ್ಜನ್ಯ ಜಾಸ್ತಿಯಾಗುತ್ತದೆ. ಕೆಲವೊಮ್ಮೆ ಇಂತಹ

ಸ್ತ್ರೀಯರು ಅನ್ಯತೀಕ ಲೈಂಗಿಕ ಸಂಬಂಧ ಇಟ್ಟಕೊಳ್ಳಬೇಕಾಗುತ್ತದೆ. ಆರ್ಥಿಕ ಕಾರಣದಿಂದ ಮತ್ತೆ ಕೆಲವೊಮ್ಮೆ ವೇಶ್ಯಾವೃತ್ತಿಗೂ ತೊಡಗಬೇಕಾಗುತ್ತದೆ.

ಯಾವ ರೀತಿಯ ಬದಲಾವಣೆಯ ಅಗತ್ಯವಿದೆ?

ಹೆಚೋಬವಿ ಸೋಂಕನ್ನು ತಡಗಟ್ಟಬುದು

ಹೆಚೋಬವಿ ಸೋಂಕನ್ನು ತಡಗಟ್ಟಲು ಹಲವು ರೀತಿಯ ಉಪಕ್ರಮಗಳಿವೆ. ಈ ಕೆಳಗಿನ ಸೋಂಕು ತಡಗಟ್ಟಬ ಕ್ರಮಗಳು ಸ್ತ್ರೀಯರಿಗೆ ನೇರವಾಗಿ ಸಹಾಯವಾಗಬಲ್ಲವು:

- ▶ **ಮಹಿಳೆಯರಲ್ಲಿ ಉಪಯೋಗವಾಗುವ ಕಾಂಡೋಮೋ:** ಮಹಿಳೆಯರಲ್ಲಿ ಹೆಚೋಬವಿ ಸೋಂಕು ತಡಗಟ್ಟಲು ಈಗಿರುವ ಶುಂಭಾ ಮುಖ್ಯ ಸಾಧನ. ಸರಿಯಾಗಿ ವುತ್ತು ನಿಯಮಿತವಾಗಿ ಬಳಸಿದರೆ ಈ ವಾಹಿಳಾ ಕಾಂಡೋಮೋಗಳು ಹೆಚೋಬವಿ ಸೋಂಕನ್ನು ಪರಿಣಾಮಕಾರಿಯಾಗಿ ಮರುಷರಿಂದ ಸ್ತ್ರೀಯರಿಗೆ ಹರಡುವುದನ್ನು ತಡಗಟ್ಟಬಲ್ಲವು. ಆದರೆ ಇದಕ್ಕೂ ಸಹಿತ ಮರುಷರ ಸಹಕಾರ ಅಗತ್ಯ ಎಂಬುದು ಇದರ ಮುಣಾತ್ಮಕ ಅಂಶ.
- ▶ **ಕಾಯಿಲೆ ಬರುವ ಸಾಧ್ಯತೆಗೆ ಒಳಗಾದ ನಂತರ ಹೆಚೋಬವಿ ಸೋಂಕು ಬರದಂತೆ ರಕ್ಷಿಸುವ ಚಿಕಿತ್ಸೆ [Post-Exposure Prophylaxis] :** ಹೆಚೋಬವಿ ಸೋಂಕಿನ ಸಾಧ್ಯತೆಗೆ ಒಳಗಾದ ನಂತರ ಆ ಸೋಂಕು ಬರದಂತೆ ತಡೆಯಲು ಆಂಟಿರಿಟ್ರೋವೈರಲ್ ಚಿಕಿತ್ಸೆ ಕ್ರೆಗೊಳ್ಳಬುದು ಒಳ್ಳೆಯದು. ಬಲಾತ್ಮಾರದಂತಹ ಅವಫಡ ಸಂಬಂಧಿಸಿ ಈ ಗಂಟಿಗಳ ಒಳಗೆ ಈ ಚಿಕಿತ್ಸೆಗೆ ತೊಡಗಿದರೆ ಅಂತಹ ಸ್ತ್ರೀಯರಿಗೆ ಇದು ಸಹಾಯವಾಗುತ್ತದೆ. ಆದರೆ ದೋಭಾರ್ಗ್ಯದ ಸಂಗತಿ ಎಂದರೆ ಲೈಂಗಿಕ ಹಿಂಸೆಯ ಕಾರಣದಿಂದ ಅರ್ಥಿಕ ಪ್ರಮಾಣದ ಹೆಚೋಬವಿ ಸೋಂಕು ಇರುವ ಹಲವಾರು ದೇಶಗಳ ಸ್ತ್ರೀಯರಿಗೆ ಈ ಚಿಕಿತ್ಸೆ ಸುಲಭವಾಗಿ ದೊರಕುವುದಿಲ್ಲ.
- ▶ **ಹೆಚೋಬವಿ ವೈರಾಣಿಗಳನ್ನು ಕೊಲ್ಲುವ ಸ್ತ್ರೀ ಜನನಾಂಗಕ್ಕೆ ಹಚ್ಚುವ ಮುಲಾಮುಗಳನ್ನು ಶೋಧ ಮಾಡುವ ಸನ್ವಾಹದಲ್ಲಿದ್ದಾರೆ ವಿಚಾಳಿಗಳು.** ಇದು ಸಂಪೂರ್ಣವಾಗಿ ಬಳಕೆಗೆ ಬಂದಾಗ ಮರುಷ ಸಂಗಾತಿಗೆ ತಿಳಿಯದ ಹಾಗೆ ಮಹಿಳೆ ತನ್ನ ಜನನಾಂಗದ ಮೇಲೆ ಈ ಕ್ರೀಂ ಅಥವಾ

ಮುಲಾಮು ಹಚ್ಚುವುದರಿಂದ ಹೆಚ್ಚೊಬಿ ವೈರಾಣಿಗಳನ್ನು ಪರಿಷಾಮಕಾರಿ ಯಾಗಿ ನಾಶಪಡಿಸಬಹುದು. ಈ ಬಗೆಗೆ ಹಲವಾರು ವರ್ಷಗಳಿಂದ ಜಗತ್ತಿನ ಹಲವೆಡೆ ಪ್ರಯತ್ನಗಳು ನಡೆಯುತ್ತಿವೆ. ಕೆಲವೇ ವರ್ಷಗಳಲ್ಲಿ ಈ ರೀತಿಯ ಕ್ರಿಂಗಳು ಅಥವಾ ಮುಲಾಮುಗಳು ಸಾಕಾರಗೊಳ್ಳಬಹುದು.

ಸ್ತ್ರೀಯರಲ್ಲಿ ಸೋಂಕು ತಡೆಗಟ್ಟಲು ಮರುಷರೂ ಜವಾಬ್ದಾರಿಯತರಾಗಿ ನಡೆದುಕೊಳ್ಳಬೇಕು. ಅದರಲ್ಲಿ ತಮ್ಮದೂ ಪಾಲಿದೆ ಎಂಬುದನ್ನು ಒಪ್ಪಿಕೊಂಡು ಹಾಗೆಯೇ ವರ್ತಿಸಬೇಕು.

೧೯ ವರ್ಷಕ್ಕೇ ಹೆಚ್ಚೊಬಿ ಸೋಂಕಿಗೆ ಒಳಗಾದ ಜಿಂಬಾಬ್ವೆ ದೇಶದ ಜಾನ್ ಎಂಬ ಮಹಿಳೆಯ ಮಾತುಗಳನ್ನು ಆಲಿಸಿ -‘ಮಹಿಳೆಯರೇ ಹೆಚ್ಚೊಬಿಯ ಬಗೆಗೆ ನಿಮ್ಮ ಜವಾಬ್ದಾರಿ ನೀವು ತೆಗೆದುಕೊಳ್ಳಲೇಬೇಕು. ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಹಾಗೆ ತಮ್ಮದೂ ಸರಿಸಮವಾದ ಜವಾಬ್ದಾರಿಯಿದೆ ಎಂಬ ಅಂಶವನ್ನು ಗಂಡಸರು ಪರಿಗಳಿಸುವುದೇ ಇಲ್ಲ. ಇದನ್ನು ನಾವು ಸ್ತ್ರೀಯರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಸೋಂಕು ತಡೆಗಟ್ಟಲು ಸೂಕ್ತ ಕ್ರಮವನ್ನು ನಾವು ತೆಗೆದುಕೊಳ್ಳಬೇಕು.’

ಮಹಿಳೆಯರ ಮಾನವ ಹಕ್ಕಿಗಳನ್ನು ರಕ್ಷಿಸುವುದು ಮತ್ತು ವೃದ್ಧಿಸುವುದು

‘ತನ್ನ ಹೆಚ್ಚೊಬಿ ಸೋಂಕನ್ನು ತನ್ನ ಗಂಡನಿಗೆ ಹಚ್ಚಿ ಈಕೆ ಸತ್ತಳು’ – ಇದು ಆಗಾಗ ಕೇಳಬರುವ ವಾಕ್ಯ. ಈ ರೀತಿಯ ಧ್ವನಿ ಮನಸ್ಯಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಸೃಶಾನದಲ್ಲಿ ಓಸುಮಾತಿನಲ್ಲಿ ಕೇಳಿ ಬರುತ್ತದೆ. ಮಹಿಳೆಯರ ಮೇಲೆ ಚೊಣ್ಣು ಮಾಡುವ ರೀತಿ ಇದು. ಆದರೆ ಇದರ ತದ್ದಿನದ್ದು ವಾಕ್ಯ ‘ಆತ ತನ್ನ ಹೆಚ್ಚೊಬಿ ಸೋಂಕು ಪತ್ತಿಗೆ ದಾಟಿಸಿ ಸತ್ತೆ’ – ಕೇಳಬರುವುದೇ ಇಲ್ಲ. ಪ್ರಪಂಚದ ಹಲವಾರು ಭಾಗಗಳಲ್ಲಿ ಬದುಕಿನ ಹಲವು ವಿಚಾರಗಳಲ್ಲಿ ಮಹಿಳೆಯರಿಗೂ, ಮರುಪರಿಗೂ ತೀವ್ರ ರೀತಿಯ ಅಸಮಾನತೆ ಇದೆ. ಉದ್ಯೋಗ ದೊರಕುವ ಅವಕಾಶಗಳಲ್ಲಿ, ಶಿಕ್ಷಣದಲ್ಭ್ಯತೆ, ಗಂಡ ಹಂಡತಿಯರಲ್ಲಿರುವ ಅಧಿಕಾರದಲ್ಲಿ -ಹೀಗೆ ಹಲವು ರಂಗಗಳಲ್ಲಿ ಗಮನಾರ್ಹವಾದ ಅಸಮಾನತೆ ಇದೆ. ಈ ರೀತಿಯ ಅಸಮಾನತೆಯ ಸುಳಿಯಲ್ಲಿ ಸಿಲುಕಿದ ಮಹಿಳೆಯರು ಹೆಚ್ಚೊಬಿ ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವಿಫಲರಾಗುತ್ತಾರೆ.

ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಬೆಳವಣಿಗೆಯ ಬಗೆಗಿನ ಸಂಸ್ಥೆಗಳು ಮಹಿಳೆಯರ ಹಕ್ಕುಗಳ ಬಗೆಗೆ ಗಮನವನ್ನು ಕೇಂದ್ರೀಕರಿಸುತ್ತಿವೆ. ಅವರ ಹಕ್ಕನ್ನು ಅವರಿಗೆ ಸರಿ ಸಮಾನವಾಗಿ ಕೊಡದಿರುವುದರಿಂದಲೇ ಮಹಿಳೆಯರಿಗೆ ಈ ಅಸಮಾನತೆಯ ಅನ್ಯಾಯ ಆಗುತ್ತಿರುವುದರಿಂದ, ಅವರ ಹಕ್ಕು ಅವರಿಗೆ ದೊರೆಯುವಂತೆ ಮಾಡುವುದರಿಂದ ಸಮಾಜದಲ್ಲಿ ಅವರ ಸಾಧನ ಭದ್ರವಾಗುತ್ತದೆ. ಜೊತೆಗೆ ಅನಗತ್ಯವಾಗಿ ಹೆಚ್ಚೊಂದಿರುವ ಸೋಂಕಿಗೆ ಒಳಪಡುವ ಅಪಾಯ ತಪ್ಪಿತದೆ.

ಶಿಕ್ಷಣ ನೀಡುವುದು ಮತ್ತು ಅರಿವನ್ನು ಹೆಚ್ಚಿಸುವುದು

ಹೆಚ್ಚೊಂದಿರುವ ಸೋಂಕು ತಡೆಗಟ್ಟಿವಲ್ಲಿ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ‘ಗ್ಲೋಬಲ್ ಕ್ಯಾಂಪೇನ್ ಫಾರ್ ಎಬ್ಜೆಷನ್’ ಎಂಬ ಜಾಗತಿಕ ಸಂಸ್ಥೆಯ ಅಧ್ಯಯನದ ಪ್ರಕಾರ ಪ್ರಪಂಚದ ಎಲ್ಲ ಮಕ್ಕಳಿಗೂ ಸಮರ್ಪಕವಾದ ಪ್ರಾಥ್ಮಿಕ ಶಾಲೆಯ ಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದರೆ, ಪ್ರತೀಕ್ರಿಯೆ ವರ್ಷ ಹದಿಹರೆಯದವರಲ್ಲಿ ಮತ್ತು ಕಡಿಮೆ ವಯಸ್ಸಿನ ವಯಸ್ಸುರಲ್ಲಿ ೧೦೦,೦೦೦ದಷ್ಟು ಹೊಸ ಹೆಚ್ಚೊಂದಿರುವ ಸೋಂಕುಗಳನ್ನು ತಡೆಯಬಹುದು.

ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಹೆಚ್ಚೊಂದಿರುವ ಸೋಂಕು ಬರುವುದನ್ನು ತಡೆಗಟ್ಟಿಲ್ಲ ಶಾಲಾ ಶಿಕ್ಷಣ ಬಹಳ ಪ್ರಧಾನ ಪಾತ್ರ ವಹಿಸುತ್ತದೆ. ಕಾಂಡೋಮ್ ಉಪಯೋಗಿಸುವುದು, ಕಡಿಮೆ ಹುರುಡರೊಂದಿಗೆ ಲೈಂಗಿಕ ಶ್ರೀಯೆ ನಡೆಸುವುದನ್ನು ತಿಳಿಸುವುದು - ಈ ರೀತಿಯಲ್ಲಿ ಅಗತ್ಯ ಲೈಂಗಿಕ ಜ್ಞಾನವನ್ನು ಸೂಕ್ತವಾಗಿ ಹುಡುಗಿಯಿರಿಗೆ ತಿಳಿಸಬಹುದು. ಅಲ್ಲದೆ ಶಾಲೆಗೆ ಹೋಗುವ ಹುಡುಗಿಯರು ಲೈಂಗಿಕ ಶ್ರೀಯೆಯ ಬಗೆಗೆ ತಮ್ಮದೇ ಆದ ನಿರ್ದಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಸ್ವತಂತ್ರವಾಗಿ ಜೀವಿಸಬಹುದು, ಭವಿಷ್ಯದಲ್ಲಿ ಹೆಚ್ಚಿನ ವೇತನ ಅಧಿವಾ ವರಮಾನವನ್ನು ಪಡೆಯುವ ಸಾಧ್ಯತೆಯೂ ಇದೆ. ೨೦೦೮ರಲ್ಲಿ ದೆಕ್ಕಿಂ ಆಭಿಕಾದ ಗ್ರಾಮೀಣ ಭಾಗದಲ್ಲಿ ಕೈಗೊಂಡ ಸರ್ವಯೋಂದರ ಪ್ರಕಾರ -ಹೆಣ್ಣುಮಕ್ಕಳಿಗೆ ಪ್ರತೀ ಒಂದು ವರ್ಷ ಜಾಸ್ತಿ ಶಿಕ್ಷಣ ಕೊಡುವುದರಿಂದ, ಹೆಚ್ಚೊಂದಿರುವ ಸೋಂಕು ಬರುವ ಸಾಧ್ಯತೆಯನ್ನು ಶೇಕಡಾ ಇರಪ್ಪು ಕಡಿಮೆ ಮಾಡಬಹುದು.

ಹೆಚ್ಚೊಂದಿರುವ ಬಗೆಗೆ ಸರಿಯಾದ ವರಾಹಿತಿ ಮತ್ತು ಶಿಕ್ಷಣ ಕೊಡುವುದರಿಂದ, ಆ ಕಾಯಿಲೆಯ ಬಗೆಗೆ ಜನರಿಗೆ ಇರುವ ತಪ್ಪು ಕಲ್ಪನೆಗಳು ಮತ್ತು ತಪ್ಪು ಅಭಿಪ್ರಾಯಗಳನ್ನು ಕಡಿಮೆ ಮಾಡಬಹುದು. ಈ ರೀತಿಯ ತಪ್ಪು ಕಲ್ಪನೆಗಳು ಅಭಿಪ್ರಾಯಗಳನ್ನು ಹೋಗಲಾಡಿಸುವುದು ತುಂಬಾ ಮುಖ್ಯ ಏಕೆಂದರೆ

ಸೋಂಕು ಬರುವ ಸಾಧ್ಯತೆ ಹಚ್ಚಿರುವ ಜನರಿಗೆ ಈ ರೀತಿಯ ತಪ್ಪ ಕಲ್ಪನೆಗಳು ಬೇರೂರಿಬಿಟ್ಟರೆ ಅವರಿಗೆ ಹೆಚ್ಚಾಗಬಿ ಬರುವ ಸಾಧ್ಯತೆ ಮತ್ತಪ್ಪ ಹೆಚ್ಚಿತ್ತದೆ. ಉದಾಹರಣೆಗೆ ಹೆಚ್ಚಿನ ಎಲ್ಲ ದೇಶಗಳಲ್ಲಿ ವೇತ್ಯೆಯಿರು ಸಾಮಾಜಿಕವಾಗಿ ಉಪೇಕ್ಷೆಗೆ ಒಳಗಾಗುತ್ತಾರೆ. ಉಳಿದ ಎಲ್ಲ ಜನರೂ ಸಮಾಜ ಅವರದ್ದೇ ಮಹಾ ತಪ್ಪ ಎಂಬ ರೀತಿಯಲ್ಲಿ ಭಾವನೆ ತಳಿಯತ್ತದೆ. ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟಕೊಳ್ಳಲು ಈ ಸ್ತ್ರೀಯರಿಗೆ ಆರೋಗ್ಯ ವ್ಯವಸ್ಥೆಯ ಸೇವೆ ಅಥವಾ ಉಪಯೋಗ ಪದೆಡುಕೊಳ್ಳಲುಪುದು ಎಷ್ಟೋ ಸಮಾಜದಲ್ಲಿ ಕಷ್ಟವಾಗಿ ಬಿಡುತ್ತದೆ.

ಹೆಚ್ಚಾಗಬಿ ಸೋಂಕು ಪೀಡಿತ ಮಹಿಳೆಯರು

ಪ್ರಪಂಚದಾದ್ಯಂತ ಕೋಟಿಗಟ್ಟಲೇ ಮಹಿಳೆಯರು ವಿಜ್ಞ ಕಾಯಿಲೆಗೆ ತುತ್ತಾಗಿದ್ದಾರೆ. ಕೆಲವು ಅಸಾಮಾನ್ಯ ಮಹಿಳೆಯರು ಹೆಚ್ಚಾಗಬಿ/ ವಿಜ್ಞ ವಿರುದ್ಧ ನಿರಂತರ ಹೋರಾಟ ಮಾಡಿ ಜನರಲ್ಲಿ, ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಅವರುಗಳಲ್ಲಿ ಮುಖ್ಯರಾದವರೆಂದರೆ - ಎಲಿಜಬೆತ್ ಗ್ರೇಸರ್, ಗುಗು ಡಾಲುನಿ ಮತ್ತು ರಬೇಕಾ ಆರ್ಕಿಸ್ಟಾಂಗ್. ಭಾರತದಲ್ಲಿ ಅದರಲ್ಲಿಯೂ ಕನಾಟಕದವರಾದ ಶ್ರೀಮತಿ ವೀಣಾಧರಿ ಅವರು ಸಹಿತ ತಾನು ವಿಜ್ಞ ಪೀಡಿತೆ ಎಂದು ಗೊತ್ತಾದ ಮೇಲೆ ಅಸಾಮಾನ್ಯವಾಗಿ ವಿಜ್ಞ ಪೀಡಿತರ ಅಭಿವೃದ್ಧಿಗಾಗಿ ಶ್ರಮಿಸಿದರು.

ಎಲಿಜಬೆತ್ ಗ್ರೇಸರ್




ಅಮೇರಿಕಾದ ಎಲಿಜಬೆತ್ ಗ್ರೇಸರ್ ತನ್ನ ಮಗಳಿಗೆ ಜನ್ಮ ಕೊಡುವ ಸಂದರ್ಭದಲ್ಲಿ ರಕ್ತಪೂರಣ ವಾಡಿಸಿಕೊಳ್ಳುವ ಸಂದರ್ಭದಲ್ಲಿ, ಱೆಲಿಡರಲ್ಲಿ ಅಕೆಸ್ಟಾತ್ತಾಗಿ ಹೆಚ್ಚಾಗಬಿ ಸೋಂಕಿಗೆ ತುತ್ತಾದಳು. ಆ ಸಮಯದಲ್ಲಿ ಹೆಚ್ಚಾಗಬಿ ಮತ್ತು ವಿಜ್ಞ ಬಗಿಗೆ ಹೆಚ್ಚು ಯಾರಿಗೂ ಗೊತ್ತಿರಲಿಲ್ಲ. ಮಗುವಿಗೆ ಹಾಲೂಡಿಸುವ ಸಂದರ್ಭದಲ್ಲಿ ಗೊತ್ತಿಲ್ಲದೆ ಈ ತನ್ನ ಮಗಳು ಏರಿಯಲ್ಲಿಗೆ ಸೋಂಕನ್ನು ಹರಡಿದಳು. ಮತ್ತೊಮ್ಮೆ ಆಕೆ ಗೆಭಿಂಟೆಯಾದಾಗ ಆಕೆಯ ಮಗ ಜೇಕೆಗೆ ಸಹಿತ ಹೆಚ್ಚಾಗಬಿ ಸೋಂಕು ಹಬ್ಬಿತು.

ಎಲಿಜಬೆತ್ ಗ್ರೇಸರ್ ಮತ್ತು ಆಕೆಯ ಪತಿ ಸಿನಿಮಾ ನಟ, ನಿದೇಶಕ ಪಾಲ್ ಮೈಕೆಲ್ ಗ್ರೇಸರ್ -ಇವರು ತಮ್ಮ ಮಗಳಾದ ಏರಿಯಲ್ಗೆ ಚಿಕಿತ್ಸೆ ಕೊಡಿಸಲು ಬಹಳ ಶ್ರಮಪಟ್ಟರು. ಆಗ ವಯಸ್ಸರ ಏಡ್‌ಗೆ ಮಾತ್ರ ಜಿಷ್ಟಿಗಳು ಲಭ್ಯವಾಗಿದ್ದವು. ಜಿಷ್ಟ ಕಂಪನಿಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಸಹಿತ ಮಕ್ಕಳಿಗೂ ಏಡ್ ಬರಬಹುದೆಂಬ ವಿಚಾರವೇ ಗೊತ್ತಿರಲಿಲ್ಲ. ಹಾಗಾಗಿ ಸೂಕ್ತ ಚಿಕಿತ್ಸೆ ದೊರಕದೆ ಅವರ ಮನು ಏರಿಯಲ್ ರೆಕ್ಲೆರಲ್ಲಿ ಅನು ನೀಗಿತು.

ಈ ಫಣನೆಯಿಂದ ವಿಚಲಿತರಾಗದೆ, ತನ್ನ ಎರಡು ಸ್ನೇಹಿತರ ಜೊತೆಗೂಡಿ ಎಲಿಜಬೆತ್ ಹೆಚ್‌ಎವಿ / ಏಡ್ ಪೀಡಿತ ಮಕ್ಕಳಿಗೆ ಸಹಾಯ ಮಾಡಲು ಮಕ್ಕಳ ಏಡ್ ಫೌಂಡೇಷನ್ ಅಥವಾ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನ ಏಡ್ ಬಗೆಗಿನ ಸಂಶೋಧನೆಗೆ ಬೇಕಾಗುವ ಧನ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಈ ಸಂಸ್ಥೆ ಏಡ್ ಸೋಂಕು ತಡೆಗಟ್ಟಿವಲ್ಲಿ ಮತ್ತು ಚಿಕಿತ್ಸೆ ಕ್ರೇಸ್ಟಿಳ್ಯಲು ಬಹಳವು ಸಹಾಯ ಮಾಡಿದೆ.

ರೆಕ್ಲೆರಲ್ಲಿ ಏಡ್‌ಗೆ ಸಂಬಂಧಪಟ್ಟ ಕಾಯಿಲೆಯ ತೊಡಕನಿಂದಲೇ ಎಲಿಜಬೆತ್ ಗ್ರೇಸರ್ ಅಸುನೀಗಿದರು. ಆ ನಂತರ ಆ ಪ್ರತಿಷ್ಠಾನವನ್ನು “ಎಲಿಜಬೆತ್ ಗ್ರೇಸರ್ ಮಕ್ಕಳ ಏಡ್ ಪ್ರತಿಷ್ಠಾನ” ಎಂದು ಹೆಸರಿಸಲಾಗಿದೆ. ಇವತ್ತಿಗೂ ಇದು ಏಡ್ ರಂಗದಲ್ಲಿ ಗಮನಾರ್ಹವಾದ ಕೆಲಸ ಮಾಡುತ್ತಿದೆ.

ಗುಗು ದಾಳಮಿನಿ



ದಕ್ಷಿಣ ಅಷ್ಟಿಕಾದಲ್ಲಿರುವ ಗುಗು ದಾಳಮಿನಿಯ ಕೆಂಪು ರಿಭ್ಝನ್ ಸ್ಕೂರ್ಕ

ರೆಕ್ಲೆರಲ್ಲಿ ಜನಿಸಿದ ಗುಗು ದಾಳಮಿನಿ ದಕ್ಷಿಣ ಆಷ್ಟಿಕಾದ ಮೊರ್ಚಭಾಗದ ಕ್ಷಾಜುಲು-ನಟಾಲ್ ರಾಜ್ಯದಲ್ಲಿ ವಾಸಿಸಿದ್ದಳು. ಆಕೆ ಹೆಚ್‌ಎವಿ / ಏಡ್ ಜೊತೆಗೆ ಜೀವೆಸುತ್ತಿರುವವರ ರಾಷ್ಟ್ರೀಯ ಸಂಸ್ಥೆಯ ಕಾರ್ಯಕರ್ತೆಯಾಗಿ-ದ್ದಳು. ರೆಕ್ಲೆರ ಜಾಗತಿಕ ಏಡ್ ದಿನದಂದು ರೇಡಿಯೋ ಮತ್ತು ದೂರದರ್ಶನಗಳಲ್ಲಿ ತಾನು ಹೆಚ್‌ಎವಿ ಸೋಂಕಿಗೆ ಪೀಡಿತನಾಗಿದ್ದೇನೆ ಎಂದು ಗುಗು ದಾಳಮಿನಿ ಫೋಇಷಿದ್ದಳು. ಹೆಚ್‌ಎವಿ ಜೊತೆಗೆ ಬದುಕುತ್ತಿರುವವರ ಬಗೆ

ಇತರರಿಗೆ ಇರುವ ತಪ್ಪಿ ಭಾವನೆ, ಕಲ್ಪನೆಗಳನ್ನು ದೂರಗೊಳಿಸಲು ಇದೊಂದು ತುಂಬಾ ಧ್ಯೇರ್ಯದ ಪ್ರಯತ್ನ ಎಂದು ಭಾವಿಸಲಾಯಿತು.

ಆದರೆ ದುರದೃಷ್ಟವಶಾತ್ ಹೀಗೆ ಆಕೆ ಘೋಷಿಸಿ ಕೆಲವೇ ವಾರಗಳ ನಂತರ ಆಕೆಯ ಆಸು ಪಾಸಿನ ಜನರು ಆಕೆಯನ್ನು ಹೊಡೆದು ಸಾಯಿಸಿ ಬಿಟ್ಟರು. ತನಗೆ ಹೆಚ್ಚಾಗಿ ಸೋಂಕಿದೆ ಎಂದು ಹೇಳುವುದರಿಂದ ಆಕೆ ತಮ್ಮ ಜನಾಂಗಕ್ಕೇ ‘ಅವಮಾನ’ ಮಾಡಿದ್ದಾಳೆ ಎಂಬುದು ಅವರ ಆಪಾದನೆ.

ಈ ಘಟನೆ ಪ್ರಪಂಚದಾದ್ಯಂತ ಚರ್ಚೆಯಾಗಿ ಎಲ್ಲರೂ ಈ ಹೇಯ ಕೃತ್ಯವನ್ನು ಖಂಡಿಸಿದರು. ಹೆಚ್ಚಾಗಿ ಸೋಂಕಿನ ಬಗೆಗೆ ಜನರಿಗೆ ಇರುವ ‘ಕಮ್ಮ ಭಾವನೆ’ ಸಮಾಜದ ಇತರರಿಂದ ಅವರನ್ನು ಪ್ರತ್ಯೇಕಿಸುವ ವರ್ತನೆಯನ್ನು ಇದು ವ್ಯಾಖ್ಯಾನಿಸಿತು. ತಮಗೆ ಹೆಚ್ಚಾಗಿ ಸೋಂಕಿದೆ ಎಂದು ತಿಳಿಸಬೇಕೇ, ಬೇದವೇ ಎಂಬ ಬಗೆ ಜನರಲ್ಲಿ ಸಂದಿಗ್ನ ಮೂಡುವಂತೆ ಈ ಘಟನೆ ಮಾಡಿತು.


ಜಗತ್ತಿನಾದ್ಯಂತ ಈಗಲೂ ಹೆಚ್ಚಾಗಿ/ ಏಡ್ ಜೊತೆಗೆ ಜೀವಿಸುತ್ತಿರುವ ಬಹಳಷ್ಟು ಜನರು ಹಿಂಸಾತ್ಮಕ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ಈ ಸೋಂಕಿನ ಬಗೆಗೆ ಸಾಮಾನ್ಯ ಜನರಲ್ಲಿ ಇರುವ ಕೆಳಮಟ್ಟಿದ ತಿಳುವಳಿಕೆ, ಜ್ಞಾನ ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ. ಹಾಗಾಗಿ ಸರಿಯಾದ ಶಿಕ್ಷಣ ಮತ್ತು ಜನರಲ್ಲಿ ಜಾಗ್ರತ್ತಿ ಮೂಡಿಸುವುದು – ಈ ರೀತಿಯ ಕಾರ್ಯಕ್ರಮಗಳು ಈ ತರಹದ ಹಿಂಸಾತ್ಮಕ ಹೀನಾಯಾ ಘಟನೆಗಳು ಜರುಗದಂತೆ ತಡೆಗಟ್ಟಿವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ರೆಬೆಕಾ ಅರ್ಮ್‌ಸ್ಟ್ರೋಂ

ಆಕೆ ಅಮೆರಿಕಾದ ಲಾಸ್ ಎಂಜಲೀಸ್ ಸಮೀಪದ ಒಂದು ಹಟ್ಟಣದ ಹುದುಗಿ. ತನ್ನ ಱಲನೇ ವರ್ಷದಲ್ಲಿ ಲಾಸ್ ಎಂಜಲೀಸ್‌ಗೆ ಹೋಗಿ ಮಾಡಲಿಂಗ್ ವೃತ್ತಿಗೆ ತೊಡಗಿದಳು. ಱಲಿಟರಲ್ಲಿ ಪ್ರಸಿದ್ಧ ಮ್ಯಾಗಸಿನ್ ‘ಪ್ಲೇಬಾಯ್’ನ ‘ಮಿಸ್ ಸೆಪ್ಟೆಂಬರ್’ ಕೆರೀಟ ಧರಿಸಿದಳು. ತನ್ನ ಲಿನೇ ವರ್ಷದಲ್ಲಿ ಒಮ್ಮೆಲೇ ಅಕ್ಸಾತ್ತಾಗಿ ವಿವರೀತ ಸುಸ್ಥಾನುತ್ತಿದೆ ಎಂಬ ಅನುಭವ ಆಕೆಗೆ ಆಗತೊಡಗಿತು. ಆಗ ಆಕೆ ಅರ್ಮ್‌ಸ್ಟ್ರೋಂ ಪರೀಕ್ಷೆ ಮಾಡಿಸಿದಾಗ ಅಶ್ವರ್ಯಕರವಾಗಿ ಆಕೆಗೆ ಹೆಚ್ಚಾಗಿ ಸೋಂಕು ಇರುವುದು ಗೊತ್ತಾಯಿತು.

ತನಗೆ ಹೇಗೆ ಈ ಸೋಂಪು ಬಂದಿತು ಎಂಬುದು ಆಕೆಗೆ ಮೊದಲು ತಿಳಿಯಲ್ಲ. ಲೈಂಗಿಕ ಶ್ರಯೆಯಿಂದ ಬಂದಿರಬಹುದು ಅಥವಾ ರಕ್ತ ಮರು ಮೂರಣೆಯಲ್ಲಿ ಬಂದಿರಬಹುದೆಂದು ಆಕೆಯ ಉಂಟು. ಈ ವರ್ಷಗಳ ಕಾಲ ಆಕೆ ಅದನ್ನು ಗುಟ್ಟಾಗಿ ಇಟ್ಟಿರುತ್ತಾನೆ.

ಆಕೆಯ ಆ ಹೊತ್ತಿನ ಮನದಾಳದ ಭಾವನೆಗಳನ್ನು ಗಮನಿಸಿ: “ಹೇಗೆ ಹೆಚ್ಚೊಬವಿ ಸೋಂಕಿರುವುದನ್ನು ಗುಟ್ಟಾಗಿರುವುದು ನನ್ನನ್ನು ಜೀವಂತ ತಿನ್ನುತ್ತಿರುತ್ತು. ಆ ಗುಟ್ಟನ್ನು ಮುಚ್ಚಿಡಲು ಸುಳ್ಳು ಹೇಳಿ ಹೇಳಿ ನನಗೇ ಬೇಜಾರಾಗತೊಡಗಿತು. ಇನ್ನು ಹೆಚ್ಚು ದಿನ ಈ ಸುಳ್ಳಿನ ನೆರಳಿನಲ್ಲಿ ಜೀವಿಸಲಾರೆ ಎನಿಸತೊಡಗಿತು. ಈ ರೀತಿಯ ನನ್ನ ಜೀವನ ಉಪಯೋಗರಹಿತ ಎನಿಸತೊಡಗಿತು. ಈ ಸುಂದರ ಪ್ರಪಂಚದಲ್ಲಿ ನನಗೆ ಸಾಫಾನವಿಲ್ಲವೇನೋ ಎಂಬ ಭಾವನೆ ಬರತೊಡಗಿತು.



ಜೀವನದಲ್ಲಿ ಜಿಗುಪ್ಪೆ ಬರತೊಡಗಿತು. ಈ ಸ್ಥಿತಿಯಲ್ಲಿ ಬದುಕಬೇಕಾಯಿತಲ್ಲಿ ಎಂದು ನನ್ನ ಬಗೆಗೆ ನನಗೇ ಅಸಹನೆ ಬರತೊಡಗಿತು. ನನ್ನ ಸ್ವೇಷಿತರು ಹಕ್ಕಿಗಳ ತರಹ ಹಾರಾಡುತ್ತಿರುವುದನ್ನು ನೋಡಲೂ ಅಸೂಯೆಯಾಗತೊಡಗಿತು. ನನ್ನ ತ್ರೀತಿ ಪಾತ್ರಾದವರು, ಸಂಬಂಧಿಕರ ಮುಖಿಗಳಲ್ಲಿ ಈ ಬಗೆಗೆ ನೋವು ಉಂಟಾಗುವುದನ್ನು ನೋಡಲು, ಸಹಿಸಲು ಅಸಾಧ್ಯವಾಗತೊಡಗಿತು. ಈ ವೈರಸ್ ತನ್ನ ಕುರುಹಿ ಮುಖಿ ಅಥವಾ ಕರಾಳತೆ ತೀವ್ರವಾಗಿ ತೋರಿಸಿ ನನ್ನನ್ನು ಚೇತೆ ಕೊಂಡು ಹೋಗುತ್ತದೆ ಎಂದು ಭಾವಿಸಿದೆ. ಹಾಗಾಗದಿದ್ದಾಗ ನನ್ನ ಜೀವ ನಾನೇ ತೆಗೆದುಕೊಳ್ಳುವುದೇ ಸರಿ ಎನಿಸತೊಡಗಿತು. ಎಲ್ಲ ಸಾಧ್ಯತೆಗಳ ಬಗ್ಗೆ ಯೋಚಿಸತೊಡಗಿದೆ. ಇದೇ ಸರಿ ಎನಿಸಿತು. ಹೆಚ್ಚೊಬವಿ ವೈರಸ್ ನನ್ನನ್ನು ಆಹುತಿ ತೆಗೆದುಕೊಳ್ಳುವ ಮೊದಲು ನಾನೇ ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯಿದು ಎನಿಸಿತು.”

ರೆಬೆಕಾ ಆತ್ಮಹತ್ಯೆಗೆ ಪ್ರಯತ್ನಿಸಿ ಒಮ್ಮೆ ಬದುಕುಳಿದಳು. ಆ ಸಂದರ್ಭದಲ್ಲಿ ಹೆಚ್ಚೊಬವಿ ಸೋಂಕಿರುವ ಮುಹಿಳೆಯರ ಬಗೆಗೆ ಒಂದು ವಿಚಾರ ಸಂಕಿರಣಕ್ಕೆ

ಹೋಗಿದ್ದಳು. ಅದು ಆಕೆಯ ಬದುಕಿನ ದಿಸೆಯನ್ನು ಬದಲಾಯಿಸಿತು. ಇಂಟಿರಲ್ಲಿ ಅಮೇರಿಕಾದ ಲೆಸ್ಸಿಯನ್ ಮತ್ತು ಗೇ ಮ್ಯಾಗಸೈನ್‌ನಲ್ಲಿ ತಾನು ಹೆಚ್‌ಪವಿಯೊಂದಿಗೆ ಬದುಕುತ್ತಿರುವುದಾಗಿ ಪ್ರಕಟಿಸಿದಳು. ಆ ನಂತರ ಏಡ್ ಬಗೆಗಿನ ಜ್ಞಾನ ಹೆಚ್ಚಿಸಲು ತನ್ನನ್ನು ತಾನು ರೆಬಾಕಾ ಅರ್ಧಸಿಕೊಂಡಳು. ಅಮೇರಿಕಾದ ಎಲ್ಲ ಭಾಗಗಳಲ್ಲಿ ಸಂಚರಿಸಿ ಹೆಚ್‌ಪವಿ ಸೋಂಕು ತಡೆಗಟ್ಟಿವ ಬಗ್ಗೆ ಸುರಕ್ಷಿತ ಶ್ರೀಗಿರಿಯ ಬಗೆಗೆ ಹೆಚ್‌ಪವಿಯೊಂದಿಗೆ ಸಹಜೀವನ ನಡೆಸುವ ಬಗೆಗೆ ಮುಕ್ತವಾಗಿ ಪ್ರಜಾರ ಮಾಡತೊಡಗಿದಳು.

ವೀಣಾಧರಿ

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿಯೊಂದರ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವೀಣಾಧರಿಯವರಿಗೆ ತನ್ನ ಪತಿಯಿಂದ ಹೆಚ್‌ಪವಿ ಸೋಂಕು ತಗುಲಿತು. ಆತ ಬ್ಯಾಂಕ್ ಉದ್ಯೋಗಿಯಾಗಿದ್ದು. ಆಕೆಯಲ್ಲಿ ಸೋಂಕು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಆತ ಅಸುನಿಗಿದ.

ತನ್ನಲ್ಲಿನ ಸೋಂಕಿನ ಬಗೆಗೆ ಏನೂ ರಹಸ್ಯ ಮಾಡದೇ ವೀಣಾಧರಿಯವರು ತಾನು ಹೆಚ್‌ಪವಿ ಸೋಂಕು ಖೀಡಿತೆ ಎಂದು ಬಹಿರಂಗವಾಗಿ ಹೇಳಿಕೊಟ್ಟು ಇಂಟಿರ ನಂತರ ಏಡ್ ಕಾರ್ಯಕರ್ತೆಯಾಗಿ ಗಮನಾರ್ಹವಾದ ಕೆಲಸ ಮಾಡಿದರು.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಈಕೆ ವಿವಾಹದ ನಂತರ ಮಂಗಳೂರಿನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದರು. ಹೆಚ್‌ಪವಿ ಸೋಂಕು ತನಗೆ ತಗುಲಿದೆ ಎಂದು ಗೊತ್ತಾದ ನಂತರ ಆಕೆ ಕೆಲಸ ತ್ಯಜಿಸಿ, ವೆಲ್ಲೋಕಿಡ್ ಎಂಬ ಸರ್ಕಾರಿಯೊಂದರ ಸಂಸ್ಥೆ (ಮಂಗಳೂರಿನಲ್ಲಿ)ಯಲ್ಲಿ ಸೇವೆ ಸಲ್ಲಿಸತ್ತೊಡಗಿದರು. ಈ ಸಂಸ್ಥೆಯಲ್ಲಿರುವಾಗಲೇ ಆಕೆಗೆ ಏಡ್ ಬಗೆಗೆ ಕೆಲಸ ಮಾಡುವ ಉತ್ಸುಕತೆ ಉಂಟಾಯಿತು. ಅದೇ ಕಾರ್ಯಕ್ಕಾಗಿ Karavali Positive Women and Children Network (KPWCN) ಸಂಸ್ಥೆಯ ಮೂಲಕ ತನ್ನ ಏಡ್ ಬಗೆಗಿನ ಚಟುವಟಿಕೆ ಆರಂಭಿಸಿದರು. ಆಕೆ ಕ್ರಮೇಣ ಈ



ರಂಗದಲ್ಲಿ ಜನಸ್ತಿಯರಾಗ ಹೊಡಗಿದಂತೆ, ನೂರಾರು ಹೆಚ್ಚೆಂಬಿ/ ಏಡ್ಸ್ ಸೋಂಕು ಹೀಡಿತ ವೈಕಿಗಳು ಆಕೆಯ ಸಲಹೆ ಪಡಯಿತೊಡಗಿದರು. ಈ ಹಂತದಲ್ಲಿ ಆಕೆ ಹೆಚ್ಚೆಂಬಿ ಹೀಡಿತರಿಗೆ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜಿಸಿದರು. ರಾಜ್ಯದ ಎಲ್ಲ ಭಾಗಗಳಿಂದ ಹೆಚ್ಚೆಂಬಿ/ ಏಡ್ಸ್ ಸೋಂಕು ಹೀಡಿತರು ಈ ಶಿಬಿರಕ್ಕೆ ಬಂದು ಮಾಹಿತಿ ಪಡೆದು ತಮ್ಮ ಸ್ಥಿರ್ಯ ಹೆಚ್ಚಿಸಿಕೊಳ್ಳುತ್ತೊಡಗಿದರು. “ಹೆಚ್ಚೆಂಬಿ ಸೋಂಕು ಹೀಡಿತರಿಂದ ಸೋಂಕು ಹೀಡಿತರಿಗಾಗಿಯೇ” ನಡೆಸಲ್ಪಡುತ್ತಿದ್ದ ಈ ರೀತಿಯ ಶಿಬಿರಗಳು ರಾಜ್ಯದಲ್ಲಿ ಪ್ರಫ್ರಮ್ ಎಂದು ಬಣ್ಣಿಸಲ್ಪಡುತ್ತಿತ್ತು. ಈ ಜನರಿಗೆ ಬದುಕಿನಲ್ಲಿ ಒಂದು ರೀತಿಯ ಆಶಾಕರಣ ತೋರುವಲ್ಲಿ ವೀಣಾಧರಿಯವರ ಶಿಬಿರಗಳು ಸಂತೃಸ್ತ ವೈಕಿಗಳಿಗೆ ತುಂಬಾ ಸಹಾಯವಾಗತೊಡಗಿತ್ತು.

“ಏಡ್ಸ್ ಕಾಯಿಲೆ ಅರಂಭವಾಗಿ ೨೦ ವರ್ಷಗಳಿಗೂ ಜಾಸ್ತಿಯಾಯಿತು. ಆದರೂ ಜನರಿಗೆ ಇದರ ಬಗೆಗೆ ಸರಿಯಾದ ಮಾಹಿತಿ, ಜಾನ್ನಾವಿಲ್ಲ. ನನ್ನ ಪಾಲಕರು ಗಾಂಧಿಯ ಅನುಯಾಯಿಗಳು, ಸಾಮಾಜಿಕ ಕಾರ್ಯಕರ್ತರು. ಆದರೂ ನನಗೆ ಈ ಹೆಚ್ಚೆಂಬಿ ಸೋಂಕು ಬಂದಿದೆಯಿಂದು ಗೊತ್ತಾದಾಗ, ನನ್ನ ತಂದೆಯವರೇ ತನಗೆಲ್ಲಿ ಸೋಂಕು ಬರುತ್ತದೋ ಎಂಬ ಭೀತಿಯಲ್ಲಿ ನನ್ನನ್ನು ದೂರವಿಟ್ಟರು” ಎಂದು ವೀಣಾಧರಿ ವಿಷಾದದಿಂದ ನುಡಿದಿದ್ದಾರೆ. “ಬಹಳಷ್ಟು ಜನ ನನ್ನಲ್ಲಿ ಪ್ರತ್ಯುಷಸುತ್ತಾರೆ, ನೀನಿನ್ನೂ ದೇಹದಲ್ಲಿ ತೆಳ್ಳಾಗಿಲ್ಲ, ನಿನಗೆ ಸೋಂಕಿರುವುದು ಹೌದೇ?” ಎಂದು. “ಹೆಚ್ಚೆಂಬಿ ಸೋಂಕಿರುವ ವೈಕಿಗಳು ಸರಿಯಾದ ಆಹಾರಕ್ರಮ, ಆರೋಗ್ಯವಂತ ಜೀವನಕ್ಕೆಲ್ಲಿ ಅಳವಡಿಸಿಕೊಂಡರೆ ೨೫-೩೦ ವರ್ಷಗಳ ಕಾಲದವರೆಗೂ ಬದುಕಬಹುದು. ನಾನು ಕೆಮ್ಮುಲು ಆರಂಭಿಸಿದರೆ ನನ್ನ ಮರಣ ಸಮೀಕ್ಷಿಸುತ್ತಿದೆ ಎಂದು ಜನರು ಭಾವಿಸುತ್ತಾರೆ. ಅದೇ ಸಾಮಾನ್ಯ ಜನರಿಗೆ ಥಂಡಿಯ ಕಾಯಿಲೆಯ ಅಂಗವಾಗಿ ಕೆಮ್ಮು ಬಂದರೆ, ಅದರ ಬಗ್ಗೆ ಯಾರೂ ಗಮನ ಕೊಡುವುದಿಲ್ಲ” ಎಂದು ಆಕೆ ನುಡಿಯುತ್ತಾರೆ.

ತಾನು ಏಡ್ಸ್ ಹೀಡಿತೆ ಎಂದು ವೀಣಾಧರಿಯವರು ಹೇಳಿಕೆ ಕೊಟ್ಟು ನಂತರ ಪತ್ರಿಕೆ, ದೂರದರ್ಶನಗಳಲ್ಲಿ ಆಕೆಯ ಬಗೆಗೆ ವರದಿ, ಸಂದರ್ಶನಗಳು ಆಗಾಗ ಬಂದು ಆಕೆ ತುಂಬಾ ಜನಸ್ತಿಯಾದಳು. ಅಂಟಿರಿಟ್‌ವ್ರೇವರ್ಲ್ ಜಿಪ್‌ಡಿ-ಗಳನ್ನು ತೆಗೆದುಕೊಳ್ಳಿದೆ, ಆಯುವ್ರೋದ ವಿಧದ ಜಿಪ್‌ಡಿಗಳಾದ ತುಳಸಿ, ಆಮ್ಮ ರೀತಿಯ ಜಿಪ್‌ಥಾಗಳನ್ನು ಉಪಯೋಗಿಸಿಯೇ ಆಕೆ ತನ್ನ ದೇಹದಲ್ಲಿನ ವೈರಸ್ ಪ್ರಮಾಣವನ್ನು ಕಡಿಮೆಮಾಡಿಕೊಳ್ಳುತ್ತಿದ್ದಳು. ಈ ಕ್ರಮ ನಮ್ಮ ರಾಜ್ಯದ ಹಲವರಿಗೆ

ಉತ್ತೇಜನ ನೀಡಿ, ಅವರ ಆಶ್ಚರ್ಯಾನ್ವಯ ಹೆಚ್ಚಿಸಿತು. ತುಂಬಾ ಪಾರ್ಶ್ವ ಪರಿಣಾಮ ಹೊಂದಿದ ಮತ್ತು ತೀರಾ ದುಬಾರಿಯಾದ ಅಂಟಿರಿಟ್ಯೂವ್‌ರಲ್ ಜಿಷ್ಡಿಗಳು ಭಾರತದ ಜನರಿಗೆ ಹೇಳಿಸಿದ್ದಳ್ಲ. ಹಾಗಾಗಿ ಸಾಂಪ್ರದಾಯಿಕ ಗಿಡಮೂಲಿಕಗಳ ಜಿಷ್ಡಿಗಳು ಮತ್ತು ಸೂಕ್ತ ಆಹಾರ ಕ್ರಮ -ಇವು ತುಂಬಾ ಮುಖ್ಯ ಎಂಬುದು ಆಕೆಯ ಅಭಿಪ್ರಾಯವಾಗಿತ್ತು.

ಆಕೆಯ ಈ ರೀತಿಯ ಜನಸೇವೆಯನ್ನು ಗುರುತಿಸಿ ಕನಾರ್ಫರ್ಮ್‌ಕ ಸರ್ಕಾರ ಆಕೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಬ್ಯಾಂಕಾರ್‌ನಲ್ಲಿ ಜರುಗಿದ ಜಾಗತಿಕ ಮಟ್ಟಿದ ಹೆಚ್ಚಾವಾಗಿ ಹೀಡಿತರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಆಕೆ ನಿರಂತರವಾಗಿ ಹೆಚ್ಚಾವಾಗಿ ಹೀಡಿತರ ಬಗೆಗೆ ಹಲವು ವಿಧದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸಿ ತನ್ನ ಉಳಿನೇ ವರ್ಯಸ್ವಿನಲ್ಲಿ ಅಷ್ಟನೀಗಿದರು.

ಮಕ್ಕಳಲ್ಲಿ ಹೆಚೋಬವಿ ಮತ್ತು ವಿದ್ಸೆ

ಪ್ರತಿವರ್ಷ ಪ್ರಪಂಚದಾದ್ಯಂತ ಸಾವಿರಾರು ಮಕ್ಕಳು ಹೆಚೋಬವಿ ಸೋಂಕು ಪೀಡಿತರಾಗುತ್ತಾರೆ. ಸರಿಯಾದ ಜಿಕಿತ್ಸೆ ಲಭಿಸಿದಿದ್ದಾಗ ಈ ಮಕ್ಕಳು ವಿದ್ಸೆ ಕಾಯಿಲೆಯಿಂದ ಮರಣ ಹೊಂದುತ್ತಾರೆ. ತಮ್ಮ ಸಂಸಾರದಲ್ಲಿ ಕಾರೀಸಿಕೊಂಡ ಹೆಚೋಬವಿಯಿಂದ ಲಕ್ಷಣಂತರ ಮಕ್ಕಳು ಪರೋಕ್ಷವಾಗಿ ಈ ಕಾಯಿಲೆಯಿಂದ ತೊಂದರೆಗೊಳಗಾಗುತ್ತಾರೆ.

ಹೀಗೆ ಪರಿಸ್ಥಿತಿ ತೀರಾ ಗಂಭೀರವಿದ್ದಾಗ್ನು ಇನ್ನೂ ಎಷ್ಟೋ ಜನ ವಿದ್ಸೆ ವಯಸ್ಕರಲ್ಲಿ ಮಾತ್ರ ಕಾರೀಸಿಕೊಳ್ಳುತ್ತದೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಅವರ ಸಂಸಾರದಲ್ಲಿ ತಂದೆಯೋ ಅಥವಾತಾಯಿಯೋ ಅಥವಾ ಕೆಲಪೊಮ್ಮೆ ಇಬ್ಬರೂ ಕಾಯಿಲೆಗೆ ತುತ್ತಾಗಿ ಮರಣಹೊಂದಿ, ಮಕ್ಕಳು ಅನಾಫರಾಗಿದ್ದ ಕೆಲವರಿಗೆ ಗೂತ್ತಿದೆ. ಈ ಬಗ್ಗೆ ಆಗಾಗ ಕಾರೀಸಿಕೊಳ್ಳುವ ವರದಿಯನ್ನು ಹಲವರು ಗಮನಿಸಿದ್ದಾರೆ. ಆದರೆ ಹೆಚೋಬವಿ ವೈರಸ್ ರೈಂಗಿಕ ಕ್ರಿಯೆಯಿಂದಲೇ ಹೆಚ್ಚಾಗಿ ಹರಡುವುದರಿಂದ ಅದು ಮಕ್ಕಳಲ್ಲಿ ಕಾರೀಸಿಕೊಳ್ಳುವುದು ಎಂದು ಬಹಳಪ್ಪು ಜನರಿಗೆ ಸ್ವಷ್ಟವಾಗಿ ಗೂತ್ತಿಲ್ಲ. ಆದರೆ ಈ ಎಲ್ಲ ಗೊಂದಲಗಳ ಮಧ್ಯೆಯೂ ಮಿಲಿಯಾಂತರ ಮಕ್ಕಳ ಜೀವನ ಜಗತ್ತಿನಾದ್ಯಂತ ಹೆಚೋಬವಿ ಕಾರಣದಿಂದ ಬಳಲಿವೆ ಎಂಬುದು ವಸ್ತುಸ್ಥಿತಿ.

ಸೋಂಕು ಪೀಡಿತ ಮಕ್ಕಳ ಸಂಖ್ಯೆ

ನೇರವಾಗಿ ಮಕ್ಕಳು ಹೆಚೋಬವಿ ಸೋಂಕು ಪೀಡಿತರಾಗುವುದು ಮುಖ್ಯವಾಗಿ ಮಕ್ಕಳಲ್ಲಿ ಸೋಂಕು ಕಾರೀಸಿಕೊಳ್ಳುವ ಬಗೆ. ೨೦೦೮ರ ಕೊನೆಯ ಹೊತ್ತಿಗೆ ಏಖ ಲಕ್ಷಕ್ಕಿಂತಲೂ ಅಧಿಕ ಮಕ್ಕಳು ಜಗತ್ತಿನಾದ್ಯಂತ ಸೋಂಕು ಪೀಡಿತರಾಗಿದ್ದರು. ೨೦೦೮ರಲ್ಲಿಯೇ ಸುಮಾರು ೪ ಲಕ್ಷ ಮಕ್ಕಳು ಹೊಸದಾಗಿ ಸೋಂಕು ಪೀಡಿತರಾದರು. ಈ ಕಾಯಿಲೆಯಿಂದ ಮರಣಿಸಿದ ಒಟ್ಟು ಜನರಲ್ಲಿ

(೨೦ ಲಕ್ಷ) ಏಳರಲ್ಲಿ ಒಂದು ಮಕ್ಕಳಿಗೆ ಸಂಬಂಧಿಸಿದ ಮರಣವಾಗಿತ್ತು. (೨೦೦ಲರಲ್ಲಿ) ಒಂದು ಅಂದಾಜಿನ ಪ್ರಕಾರ ಏಡ್ಸ್ ಕಾರಣದಿಂದ ಪ್ರತೀ ಗಂಟೆಗೆ ಸುಮಾರು ೩೦ ಮಕ್ಕಳು ಮರಣ ಹೊಂದಿದ್ದಾರೆ.

ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ೧೫ ವರ್ಷಗಳಿಗಿಂತ ಕಡಿಮೆ ವಯಸ್ಸಿನವರನ್ನು ನಾವು ಮಕ್ಕಳಿಂದ ಪರಿಗಣಿಸಬಹುದು. ಹೆಚ್ಚಾಗಿ ಹೀಡಿತ ಮಕ್ಕಳಲ್ಲಿ ೧೦ರಲ್ಲಿ ೬ ಮಕ್ಕಳು ಸಭೋ ಸಹಾರಾದ ಆಖ್ಯಾತ ದೇಶಗಳಲ್ಲಿ ವಾಸಿಸುವವರು. ಏಕೆಂದರೆ ಈ ದೇಶಗಳಲ್ಲಿಯೇ ಏಡ್ಸ್ ಕಾಯಿಲೆ ತುಂಬಾ ಅಗಾಧ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದು. ಕರಬ್ಬಿಯನ್, ಲ್ಯಾಟ್ನ್ ಅಮೇರಿಕಾ, ದಕ್ಷಿಣ ಏಶಿಯಾ ಮತ್ತು ದಕ್ಷಿಣ ಮಾರ್ಕೆಟ್ ಏಶಿಯಾದ ರಾಷ್ಟ್ರಗಳಲ್ಲಿ ಸಹಿತ ಗಮನಾರ್ಹ ಸಂಖ್ಯೆಯ ಮಕ್ಕಳು ಏಡ್ಸ್ ಹೀಡಿತರಾಗಿದ್ದಾರೆ. ೬೦%ಕ್ಕೂ ಅಧಿಕ ಮಕ್ಕಳು ಈ ಸೋಂಕನ್ನು ತಾಯಿಯಿಂದ ಪಡೆಯುತ್ತಾರೆ. ಅದು ಬಹುಶಃ ತಾಯಿ ಗಭ್ರಣಿಯಾದಾಗ ಅಥವಾ ಮನು ಹುಟ್ಟಿದ ಸಮಯದಲ್ಲಿ ಅಥವಾ ತಾಯಿ ಮನುವಿಗೆ ಎದೆಹಾಲು ಹೊಡುವ ಸಂದರ್ಭದಲ್ಲಿ ಆಗಬಹುದು. ಬೋಷ್ಟ್ವಾನಾ ಮತ್ತು ಜಂಬಾಬ್ಬೆ ದೇಶಗಳಲ್ಲಿ ಈ ಕಾರಣದಿಂದ ಸಾಯಿವ ಮಕ್ಕಳ ಸಂಖ್ಯೆ ರೆಣಿಂರಿಂದೀಚೆಗೆ ಎರಡರಹ್ಲು ಜಾಸ್ತಿಯಾಗಿದೆ. ಆಖ್ಯಾತದಲ್ಲಿ, ಹೆಚ್ಚಾಗಿ ಸೋಂಕು ಹೀಡಿತ ನವಜಾತ ಶಿಶುಗಳಲ್ಲಿ ಶಿರಲ್ಲಿಗೆ ಮನು ಇವರ್ತಿಸಿದ ಬಳಿಗೇ ಮರಣಿಸುತ್ತದೆ. ಅರ್ಥದಷ್ಟು ಮಕ್ಕಳು ಇ ವರ್ಷ ಮೂರ್ಯೇಸುವುದರೊಳಗೆ ಸಾಯಿತ್ತಾರೆ. ಹೆಚ್ಚಿನವರು ೫ ವರ್ಷದೊಳಗೆ ಮರಣಿಸುವುದು ವಿಚಿತ್ರ. ಆದರೆ ಇದಕ್ಕೆ ವಿರುದ್ಧವಾಗಿ ಪ್ರಗತಿ ಹೊಂದಿದ ದೇಶಗಳಲ್ಲಿ ತಾಯಿಯಿಂದ ಮನುವಿಗೆ ಹೆಚ್ಚಾಗಿ ಸೋಂಕು ವರ್ಗಾವಣೆಯಾಗುವುದು ತುಂಬಾ ವಿರಳ. ಅಕ್ಸಾತ್ ವರ್ಗಾವಣೆಯಾದರೂ ಹಲವು ರೀತಿಯ ಚಿಕಿತ್ಸೆಯ ಮೂಲಕ ಮನು ವಯಸ್ಸಿನವರನ್ನು ಸಾಧ್ಯ ಹಾಗಾಗಿ ಸರಿಯಾದ ರೀತಿಯಲ್ಲಿ ಹಣ ಬದಗಿಸಿದರೆ, ಬಡ ದೇಶಗಳಲ್ಲಿ ಮರಣಿಸುವ ಮಕ್ಕಳ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಏಡ್ಸ್‌ನಿಂದ ತೊಂದರೆಗೊಳಗಾದ ಮಕ್ಕಳು

ಏಡ್ಸ್ ಗಮನಾರ್ಹವಾಗಿ ಹರಡುತ್ತಿರುವ ನಮ್ಮ ಸರ್ವಾಜದಲ್ಲಿ ಬೆಳೆಯುತ್ತಿರುವ ಮಕ್ಕಳು ತಮಗೆ ಹೆಚ್ಚಾಗಿ ಪಾಸಿಟಿವ್ ಇಲ್ಲಿದ್ದಾಗ್ನಾಗ್ನೆ ಏಡ್ಸ್‌ನ ಪ್ರಭಾವಕ್ಕೆ ಹಲವು ರೀತಿಯಲ್ಲಿ ಒಳಗಾಗಬಹುದು. ಏಡ್ಸ್ ಕಾಯಿಲೆ ಮುಖ್ಯವಾಗಿ ಮೂರು ರೀತಿಯಲ್ಲಿ ಮಕ್ಕಳ ಬದುಕಿನಲ್ಲಿ ತೊಂದರೆ ಉಂಟುಮಾಡಬಹುದು.

ಮಗುವಿನ ಮೇಲಿನ ನೇರವಾದ ಸೋಂಕಿನ ಪರಿಣಾಮ, ಮಗುವಿನ ಕುಟುಂಬದ ಲೀರುವ ವಿದ್ಯಾನ ಪರಿಣಾಮ ಮತ್ತು ಮಗು ಬೆಳೆಯುತ್ತಿರುವ ಸುತ್ತಲಿನ ಸಮಾಜದ ಮೇಲಿನ ಪರಿಣಾಮ -ಹೀಗೆ ಇ ರೀತಿಗಳಲ್ಲಿ ತೊಂದರೆ ಉಂಟುಮಾಡಬಹುದು.

೧. ಮಗುವಿನ ಮೇಲಿನ ಸೋಂಕಿನ ನೇರ ಪರಿಣಾಮ:

- ▶ ಹಲವು ಮಕ್ಕಳು ನೇರವಾದ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಾರೆ.
- ೨. ಮಗುವಿನ ಕುಟುಂಬದ ಮೇಲಿನ ಪರಿಣಾಮ:
- ▶ ಹೆಚ್ಚಾಗಿ ಸೋಂಕು ಹೀಡಿತ ಕುಟುಂಬ ಸದಸ್ಯರ ಜೊತೆ ಮಕ್ಕಳು ಬಿಡುಕರ್ಬೇಕಾಗುತ್ತದೆ.
- ▶ ವಿದ್ಯೆ ಹೀಡಿತ ದೊಡ್ಡವರ ಚಾಕರಿ ಹುಡುಗರು ವಾಡಬೇಕಾದ ಅನಿವಾರ್ಯತೆ ಬರುತ್ತದೆ.
- ▶ ಹಲವು ಮಕ್ಕಳು ವಿದ್ಯೆ ಕಾಯಿಲೆಯಿಂದ ಒಂದು ಅಥವಾ ಕೆಲವೋಮ್ಮೆ ಎರಡೂ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುತ್ತಾರೆ.
- ▶ ಇಂಥಹ ಹಲವಾರು ಕುಟುಂಬಗಳಲ್ಲಿ ಮಕ್ಕಳೇ ಮನೆಗೆ ಯಜಮಾನರಾಗಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ.
- ▶ ವಿದ್ಯೆ ಹೀಡಿತ ದೊಡ್ಡವರು ಕಾಯಿಲೆಯಿಂದ ದುಡಿಯದ ಸ್ಥಿತಿಯಲ್ಲಿದ್ದಾಗ ಮಕ್ಕಳೇ ದುಡಿದು ಕುಟುಂಬದ ಜವಾಬ್ದಾರಿ ಹೊರುವ ಪರಿಸ್ಥಿತಿ ಬರುತ್ತದೆ.
- ೩. ಮಗುವಿನ ಸುತ್ತಲಿನ ಪರಿಸರದ ಮೇಲೆ ಹೆಚ್ಚಾಗಿಯ ಪರಿಣಾಮ:
- ▶ ವಿದ್ಯೆ ಬಂದು ಸಮಾಜವನ್ನು ತೀವ್ರವಾಗಿ ಬಾಧಿಸಿದಾಗ ಶಾಲೆಯಲ್ಲಿ ಶಿಕ್ಷಕರ ಪ್ರಮಾಣ ಕಡೆಮೆಯಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ತೀವ್ರ ರೀತಿಯಲ್ಲಿ ತೊಡಕುಂಡಾಗುತ್ತವೆ.
- ▶ ಆ ಸಮಾಜದ ವೈದ್ಯರು ಮತ್ತು ನರ್ಸರಿಗಳು ಸಹಿತ ಮರಣಕ್ಕೆ ತುತ್ತಾಗುವ ಸಾಧ್ಯತೆ ಇರುವುದರಿಂದ ಮಕ್ಕಳ ಕಾಯಿಲೆಗಳಿಗೆ ಸರಿಯಾದ ಜಿಹ್ವೆ ಸಿಗುವುದು ಕಷ್ಟವಾಗುತ್ತದೆ.
- ▶ ವಿದ್ಯೆ ಕಾರಣದಿಂದ ಮಕ್ಕಳಿಗೆ ಅವರ ಸ್ವೇಚ್ಛಾತ್ಮಕ ವಿಯೋಗ ಬರಬಹುದು.
- ▶ ತಮ್ಮ ಕುಟುಂಬದಲ್ಲಿ ವಿದ್ಯೆ ಇದ್ದಾಗ ಅಂಥಹ ಮಕ್ಕಳನ್ನು ಸಮಾಜದ ಇತರರು 'ಕಲಂಕಿತ' ದೃಷ್ಟಿಯಿಂದ ನೋಡಬಹುದು. ಸಮೂಹದಿಂದ ಅಂಥಹ ಮಕ್ಕಳನ್ನು ಭೇದ ಮಾಡಿ ನೋಡಬಹುದು.

ಮಕ್ಕಳು ಹೆಚ್ಚೊಬವಿ ಸೋಂಕು ಹೀಡಿತರಾಗುವ ಬಗೆ

ಹಚ್ಚಿನ ಮಕ್ಕಳು ಸೋಂಕು ಹೀಡಿತ ತಮ್ಮ ತಾಯಿಯ ಮೂಲಕ ಹೆಚ್ಚೊಬವಿ ಸೋಂಕನ್ನು ಪಡೆಯುತ್ತಾರೆ. ಈ ರೀತಿಯ ಸೋಂಕು ತಾಯಿ ಗಭಿರಣಿಯಿದ್ದಾಗ ಆಗಬಹುದು ಅಥವಾ ಹೆರಿಗೆಯ ಸಂದರ್ಭದಲ್ಲಿ ಆಗಬಹುದು. ಎದೆಹಾಲಿನ ಮೂಲಕವೂ ಹೆಚ್ಚೊಬವಿ ಮಗುವಿಗೆ ಬರಬಹುದು.

ಇದಲ್ಲದೆ ವೃದ್ಧಕೀರು ಕಾರಣಗಳಿಂದಲೂ ಮಗುವಿಗೆ ಹೆಚ್ಚೊಬವಿ ಬರಬಹುದು. ನಿಷ್ಕೃಯಗೊಳಿಸದೆ ಇರುವ ಸೂಜಿಗಳ ಮೂಲಕ ಇಂಜಕ್ಕೊ ಅಥವಾ ರಕ್ತವನ್ನು ಕೊಟ್ಟಾಗ ಈ ಸಾಧ್ಯತೆ ಹೆಚ್ಚು ಶ್ರೀಮಂತ ದೇಶಗಳಲ್ಲಿ ಈ ಸಮಸ್ಯೆ ಇಲ್ಲ. ಹದಿಹರೆಯಿದ ಮಕ್ಕಳು ಲ್ಯಾಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದಾರೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಈ ತರಹದ ಮಕ್ಕಳು ಲ್ಯಾಂಗಿಕ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದು ಜಗತ್ತಿನ ಹಲವು ಭಾಗಗಳಲ್ಲಿ ತೀವ್ರ, ರೀತಿಯ ಸಮಸ್ಯೆಯಾಗಿದೆ. ಉದಾಹರಿತ ಅಭಿಕಾದ ಹಲವು ದೇಶಗಳಲ್ಲಿ ಚಿಕ್ಕ ವಯಸ್ಸಿನ ಕನ್ಯೆಯೊಂದಿಗೆ ಲ್ಯಾಂಗಿಕ ಕ್ರಿಯೆಯಲ್ಲಿ ತೊಡಗುಪ್ರದರಿಂದ ಪದ್ಧ ಗುಣವಾಗುತ್ತದೆ ಎಂಬ ಮೂಳನಂಬಿಕೆ ಈಗಲೂ ಪ್ರಚಲಿತದಲ್ಲಿದೆ. ಹಾಗಾಗಿ ಪದ್ಧ ಹೀಡಿತ ಗಂಡಸರು ಚಿಕ್ಕ ವಯಸ್ಸಿನ ಹಲವಾರು ಮಕ್ಕಳನ್ನು ಈ ರೀತಿ ಸೋಂಕು ಹೀಡಿತರನ್ನಾಗಿ ಮಾಡಿರುವುದು, ಮಾಡುತ್ತಿರುವುದು ದೊಭಾಗ್ಯ. ಕೆಲವೊಮ್ಮೆ ಕೌಟಂಬಿಕ ಕಾರಣಕ್ಕಾಗಿ ಚಿಕ್ಕ ವಯಸ್ಸಿನ ಮಕ್ಕಳನ್ನು ವೇಶ್ಯಾ ವೃತ್ತಿಗೆ ತಳ್ಳುರಾಗುತ್ತದೆ.

ಮಕ್ಕಳಿಗೆ ಸಹಾಯ ನೀಡುವುದು

ತಾಯಿಯಿಂದ ಮಗುವಿಗೆ ಬರುವ ಹೆಚ್ಚೊಬವಿ ಸೋಂಕನ್ನು ತಡೆಗಟ್ಟುವುದು ಬಹಳ ಮುಖ್ಯವಾದುದು. ಸರಿಯಾದ ಮತ್ತು ಸೂಕ್ತ ಕ್ರಮಗಳಿಂದ ಈ ರೀತಿ ಕಾಯಿಲೆ ಹರಡುವುದನ್ನು ತಪ್ಪಿಸಬಹುದು. ಸೋಂಕು ಹೀಡಿತ ಗಭಿರಣಿ ತಾಯಿಗೆ ಸೂಕ್ತ ಆಂಟರಿಟ್ಯೂಲ್ವೇವ್‌ರಲ್ ಐಷಧಿಗಳನ್ನು ಕೊಡಬೇಕು. ಮಗು ಜನಿಸಿದ ಕೂಡಲೇ ಮಗುವಿಗೂ ಈ ರೀತಿಯ ಚಿಕ್ಕೆ ನೀಡಬೇಕು. ಹಾಗೆ ಮಾಡಿದಾಗ ಕಾಯಿಲೆ ಬರುವ ಸಾಧ್ಯತೆಯನ್ನು ೨೦-೪೫% ಯಂತರ ೨೫% ಲಷ್ಟ ಕಡಿಮೆ ಮಾಡಬಹುದು. ಮುಂದುವರಿದ ದೇಶಗಳಲ್ಲಿ ಈ ಕ್ರಮಗಳಿಂದ ಮಗುವಿಗೆ ಬರುವ ಹೆಚ್ಚೊಬವಿ ಸೋಂಕು ಗಮನಾರ್ಥವಾಗಿ ಕಡಿಮೆಯಾಗಿದೆ.

ಆದರೆ ದುರದ್ವಪ್ಪವಲಾತ್ ತಾಯಿಯಿಂದ ಮಗುವಿಗೆ ವೈರಸ್ ಹರಡದಂತೆ ವಾದುವ ಈ ಕ್ರಮಗಳು ಬಡದೇಶಗಳ ಹೆಚ್ಚಿನ ಎಲ್ಲ ತಾಯಂದಿರನ್ನು ತಲುಪುವುದಿಲ್ಲ. ೨೦೦೪ರಲ್ಲಿ ಈ ದೇಶಗಳ ಕೇವಲ ೨೫% ಹೆಚೋಬಿ ಸೋಂಕು ಪೀಡಿತ ಮಹಿಳೆಯರು ಹೆಚೋಬಿ ಕಾಯಿಲೆಗೆ ಜಿಷ್ಟ ಪಡೆದು ಚಿಕಿತ್ಸೆ ಕೈಗೊಂಡರು.

ಸರಿಯಾಗಿ ನಿಷ್ಕೃಯಗೊಳಿಸಿದ ವೈದ್ಯಕೀಯ ಸಲರಣೆಗಳು ಮತ್ತು ರಕ್ತಪು ಹಲವಾರು ಮಕ್ಕಳಲ್ಲಿ ಈ ಸೋಂಕು ಬರುವುದನ್ನು ತಡೆಯಬಲ್ಲದು. ಇಲ್ಲಿ-ರ್ಯಾಂಕರ ಅವಧಿಯಲ್ಲಿ ರುಮೇನಿಯಾದಲ್ಲಿ ೧೦,೦೦೦ಕ್ಕೂ ಅಧಿಕ ಮಕ್ಕಳಲ್ಲಿ ಸರಿಯಾಗಿ ನಿಷ್ಕೃಯಗೊಳಿಸದ ವೈದ್ಯಕೀಯ ಸಲರಣೆಗಳು ಹಾಗೂ ರಕ್ತಗಳಿಂದ, ಹೆಚೋಬಿ ಸೋಂಕು ಕಾಣಿಸಿಕೊಂಡಿತು. ಈ ರೀತಿಯ ಅವಷ್ಟಾದ ನಂತರ ಎಚ್ಚಿತ್ತುಕೊಂಡ ಅಲ್ಲಿನ ಸರ್ಕಾರ ಅಂತಹ ಮಕ್ಕಳಿಗೆ ಸೂಕ್ತ ಏಡ್ಸ್ ವಿರುದ್ಧದ ಚಿಕಿತ್ಸೆ ಕೊಡಿಸಿತು ಹಾಗೂ ಇನ್ನೂ ಹೆಚ್ಚಿನ ಮಕ್ಕಳಲ್ಲಿ ಇದು ಕಾಣಿಸಿಕೊಳ್ಳಬಂತೆ ಸೂಕ್ತ ಮುಂಜಾಗ್ರತ್ವ ಕ್ರಮಗಳನ್ನು ಕೈಗೊಂಡಿತು.

ಮಕ್ಕಳು ಮತ್ತು ಹದಿಹರೆಯದವರು ಸಾಧ್ಯವಾದಪ್ಪು ಲ್ಯಾಂಗಿಕ ಶ್ರೀಯಿಗಳಲ್ಲಿ ತೊಡಗಿಕೊಳ್ಳಬಂತೆ ಹಾಗೂ ವಾದಕ ಜಿಷ್ಟಗಳ ಜಾಲದಲ್ಲಿ ಬೀಳಬಂತೆ ಮುನ್ನೆಚ್ಚಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಇದು ವಾಸ್ತವದಲ್ಲಿ ಹೇಳಿದಪ್ಪು ಸುಲಭವಲ್ಲ, ಶ್ರೀಯಿಯಲ್ಲಿ ತರುವುದು ಬಹಳ ಕಷ್ಟ ಹಾಗಾಗಿ ಹದಿಹರೆಯದವರಿಗೆ ಮತ್ತು ಚಿಕ್ಕವಯಸ್ಸಿನವರಿಗೆ ಲ್ಯಾಂಗಿಕ ಆರೋಗ್ಯ ಮತ್ತು ಹೆಚೋಬಿಯ ಬಗ್ಗೆ ಸೂಕ್ತ ಶಿಕ್ಷಣ ಕೊಡಬೇಕು. ಇದರಿಂದ ಅನಗತ್ಯವಾದ ಬಸಿರುತನ ಹಾಗೂ ಲ್ಯಾಂಗಿಕ ಸೋಂಕು ರೋಗಗಳನ್ನು ತಡೆಗಟ್ಟಲು ಸಾಧ್ಯ. ಜೊತೆಗೆ ಮಾದಕ ಜಿಷ್ಟಗಳು ಹಾಗೂ ಅಪ್ರಗಳ ದುಪ್ಪರಿಣಾಮಗಳ ಬಗೆಗೆ ಸೂಕ್ತ ತಿಳುವಳಿಕೆ ಕೊಡಬೇಕು.

ಹೆಚೋಬಿ ಸೋಂಕು ಪೀಡಿತ ಮಕ್ಕಳು

ಸೋಂಕು ಪೀಡಿತ ಮಕ್ಕಳ ಸಮಸ್ಯೆಗಳು: ಹೆಚೋಬಿ ಸೋಂಕು ಪೀಡಿತ ಮಗು ಸರಿಯಾದ ಚಿಕಿತ್ಸೆ ದೊರಕದಿದ್ದಾಗ, ಕಾಯಿಲೆ ತೀವ್ರ ಪ್ರಮಾಣಕ್ಕೆ ತಿರುಗಿ ಮಗು ಮರಣಿಸುವ ಸಾಧ್ಯತೆ ಜಾಸ್ತಿ. ಸರಿಯಾಗಿ ಚಿಕಿತ್ಸೆ ಕೊಟ್ಟರೆ ಹೆಚೋಬಿ ಸೋಂಕು ಗವನಾರ್ಥವಾಗಿ ಕಡಿಮೆಯಾಗುತ್ತದೆ. ಅಂತಹ ಮಕ್ಕಳು ಆರೋಗ್ಯವಾಗಿ ತಮ್ಮ ಜೀವಿತಾವಧಿಯನ್ನು ಹೆಚ್ಚು ಮಾಡಿಕೊಳ್ಳಬಹುದು. ಆದರೆ ಸುಮಾರು ೬೦%ರಷ್ಟು ಮಕ್ಕಳು ಸೂಕ್ತ ಚಿಕಿತ್ಸೆ ಪಡೆಯುತ್ತಿಲ್ಲ ಎಂಬುದು ದೊಭಾಗ್ಯ ಚಿಕ್ಕ ಮಕ್ಕಳಿಗೆ ಜಿಷ್ಟಗಳನ್ನು ಸಿರಪೋಗಳು ಅಥವಾ ಪೌಡರ್‌ಗಳ

ರೂಪದಲ್ಲಿ ಕೊಡುವುದು ಸೂಕ್ತ. ಆದರೆ ಮಕ್ಕಳಲ್ಲಿ ಸರಿಯಾಗಿ ಕೆಲಸ ಮಾಡುವ ಹೆಚ್ಚಾಗಿ ಜಿಷ್ಟಧಗಳು ಈ ರೀತಿ ದೊರಕುವುದಿಲ್ಲ. ಹಾಗಾದಾಗ ದೊಡ್ಡವರಿಗೆ ಹೊಡುವ ಮಾತ್ರೆಗಳನ್ನೇ ತುಂಡು ತುಂಡು ಮಾಡಿ ಕೊಡಲಾಗುತ್ತದೆ. ಆಗ ಮಕ್ಕಳಿಗೆ ಸಿಗಬೇಕಾದ ಜಿಷ್ಟಧಿಯ ಪ್ರಮಾಣ ಕೆಲವೋಮೈ ಕಡಿಮೆಯಾಗುತ್ತದೆ. ಕೆಲವೋಮೈ ಜಾಸ್ತಿಯಾಗುತ್ತದೆ.

ಹೆಚ್ಚಾಗಿ ವಿರುದ್ಧದ ಜಿಷ್ಟಧಗಳು ಅಥಿಕ ಬೆಲೆಯ ಜಿಷ್ಟಧಗಳಾದ್ದರಿಂದ ಹೆಚ್ಚಿನ ಮಕ್ಕಳಲ್ಲಿ ದೀರ್ಘಕಾಲ ಉಪಯೋಗಿಸುವಾಗ ಬೆಲೆಯ ಸಮಸ್ಯೆ ತುಂಬಾ ಮುಖ್ಯವಾಗುತ್ತದೆ. ಮಕ್ಕಳನ್ನು ಸರಿಯಾಗಿ ಚಿಕಿತ್ಸೆ ಮಾಡುವ ಆರೋಗ್ಯ ಕಾರ್ಯಕರ್ತರೂ ಕಡಿಮೆ ಪ್ರಮಾಣದಲ್ಲಿದ್ದಾರೆ.

ಎಲ್ಲ ಮಕ್ಕಳಲ್ಲಿ ಕಾರೇಸಿಕೊಳ್ಳುವ ಕಾಯಿಲೆಗಳಾದ ಮಂಗಬಾವು (ಮಂಪ್ರೋ) ಮತ್ತು ಸಿಡುಬು (ಬಿಕನ್‌ಪಾಕ್)ಗಳು ಈ ಮಕ್ಕಳಲ್ಲಿಯೂ ಕಾರೇಸಿಕೊಳ್ಳುವ ಬಹುದು. ಇವರ ದೇಹದ ಪ್ರತಿರೋಧ ಶಕ್ತಿ ಕಡಿಮೆ ಇರುವುದರಿಂದ ಈ ಕಾಯಿಲೆಗಳು ಪದೇ ಪದೇ ಬರಬಹುದು. ದೀರ್ಘಕಾಲದವರೆಗೆ ಇರಬಹುದು, ಜೊತೆಗೆ ಚಿಕಿತ್ಸೆಗೂ ಸರಿಯಾಗಿ ಬಗ್ಗೆ ಇರಬಹುದು. ಅಲ್ಲದೆ ಇಂತಹ ಸಂಭರ್ಜಣಾಗಳಲ್ಲಿ ಕಾರೇಸಿಕೊಳ್ಳುವ ಮಾಡುವ ಕ್ಷಯರೋಗ ಹಾಗೂ ನ್ಯಾಮೋನಿಯಾ ಸೋಂಕುಗಳು ತೀವ್ರ ಪ್ರಮಾಣದಲ್ಲಿ ಕಾರೇಸಿಕೊಳ್ಳುವ ಮಾಡುವ ಮಾಡುವುದು.

ಹೆಚ್ಚಾಗಿ ಜೊತೆಗೆ ಬದುಕ್ತಿರುವ ಮಕ್ಕಳಿಗೆ ಸಹಾಯ ಮಾಡುವುದು

ಹೆಚ್ಚಾಗಿ ಸೋಂಕಿಗೆ ಒಳಗಾದ ಸಂಭವ ಇರುವ ಮಗುವಿನಲ್ಲಿ ಹೆಚ್ಚಾಗಿ ಪರೀಕ್ಷೆ ನಡೆಸುವುದು ಮೊದಲ ಹೆಚ್ಚೆ. ಈ ಮಕ್ಕಳಲ್ಲಿ ಹೆಚ್ಚಾಗಿ ಸೋಂಕಿರುವುದು ಬೇಗ ಪತ್ಯಯಾದರೆ ತೀವ್ರವಾಗಿ ಚಿಕಿತ್ಸೆ ಕ್ಷೇಗೊಳ್ಳುವ ಮಾಡು. ಹೆಚ್ಚಾಗಿ ಪಾಸಿಟಿವ್ ತಾಯಂದಿರಿಗೆ ಇತ್ತೀಚೆಗೆ ಜನಿಸಿದ ನವಜಾತ ಶಿಶುಗಳಲ್ಲಿ ಹೆಚ್ಚಾಗಿ ಪರೀಕ್ಷೆ ನಡೆಸುವುದೂ ಒಂದು ಕಷ್ಟತರ ಕೆಲಸವೇ. ದೊಡ್ಡವರಲ್ಲಿ ಮಾಡುವ ‘ಅಂಟಿಬಾಡಿ ಪರೀಕ್ಷೆ’ ಇಲ್ಲಿ ತಿಂಗಳನ ಒಳಗಿನ ಮಕ್ಕಳಲ್ಲಿ ಪ್ರಯೋಜನಕ್ಕಿಂತ ಬರುವುದಿಲ್ಲ. ಅಂತಹ ಮಕ್ಕಳಲ್ಲಿ ಪಾಲಿಮರೇಸ್ ಚೈನ್ ರಿಯಾಕ್ಟನ್ (PCR) ಟೆಸ್ಟಿಂಗ್ ಎಂಬ ವಿಶೇಷ ಚಿಕಿತ್ಸೆ ಕ್ಷೇಗೊಳ್ಳಬೇಕು. ಆದರೆ ಈ ಪರೀಕ್ಷೆಗೆ ತುಂಬಾ ಬೆಲೆಯಿಲ್ಲ ಲ್ಯಾಬೋರೇಟರಿ ಸಲಕರಣೆಗಳು ಹಾಗೂ ವಿಶೇಷವಾಗಿ ಪರಿಣಾತ ಸಿಬ್ಬಂದಿ ಬೇಕಾಗುತ್ತದೆ. ಆದರೆ ಹೆಚ್ಚಿನ ಬಡ ದೇಶಗಳಲ್ಲಿ ಈ ರೀತಿಯ ಸೌಲಭ್ಯ ಲಭ್ಯವಾಗುವುದಿಲ್ಲ. ಆದರೆ ಇತ್ತೀಚೆಗೆ ಒಣಗಿದ ರಕ್ತ ಬಿಂದು ಪರೀಕ್ಷೆಯ ಮೂಲಕ ಟಿಸಿಆರ್ ಟೆಸ್ಟಿಂಗ್

ಲಭ್ಯವಿರುವ ದೂರದ ಕೇಂದ್ರಗಳಿಗೂ ಈ ರೀತಿಯ ಮಕ್ಕಳ ರತ್ನದ ಸ್ವಾಂಪಲ್ ಕೆಳುಹಿಸಿ ಘಲಿತಾಂತ ದೊರಕಸಿಕೊಳ್ಳಬಹುದು ಎಂಬುದು ಆಶಾದಾಯಕ ಚೆಳವಣಿಗೆ.

ಮನುವಿಗೆ ಕಾಯಿಲೆಯಿದೆ ಎಂದು ಗೊತ್ತಾದಾಗ ಸೂಕ್ತ ಚಿಕಿತ್ಸೆ ಹೊಡುವುದು ಮುಂದಿನ ಕ್ರಮ. ಮಕ್ಕಳಿಗೆ ಹೊಡುವ ಆಂಟಿರಿಟ್ರೋವ್ಯೇರಲ್ ಜಿಷಧಿಗಳು ಸಿರಪ್ ಮತ್ತು ಹೊಡರುಗಳ ರೂಪದಲ್ಲಿ ದೊರಕದಿದ್ದಾಗ, ದೊಡ್ಡವರಿಗೆ ಹೊಡುವ ಮಾತ್ರಗಳನ್ನೇ ತುಂಡುವಾಾಡಿ ಕೊಡಬೇಕಾದ್ದು ಅನಿವಾರ್ಯ. ಈ ರೀತಿ ಸರಿಯಾಗಿ ಚಿಕಿತ್ಸೆ ದೊರೆತ ಮಕ್ಕಳು ಬಹಳ ದೀರ್ಘಕಾಲ ಬದುಕುವ ಸಾಧ್ಯತೆ ಇದೆ.

ಚಿಕ್ಕ ಮಕ್ಕಳಲ್ಲಿ ಬರುವ ಕಾಯಿಲೆಗಳಿಗೆ ಕೊಡಬೇಕಾದ ಚುಳ್ಳಮದ್ದಗಳನ್ನು ಇತರ ಮಕ್ಕಳಿಗೆ ಹೊಡುವಂತೆಯೇ ಕೊಡಬೇಕು. ಸೋಂಕು ಬರುವ ಸಾಧ್ಯತೆ ಇರುವ ಮಕ್ಕಳಿಗೆ ಕಡಿಮೆ ಬೆಲೆಯ ಕೋಟ್ರೈಮಕ್ಕಿಂತಾಲ್ನಂತಹ ಜಿಷಧಿಗಳನ್ನು ಕೊಡಬೇಕು. ಈ ಜಿಷಧ ಸರಿಯಾದ ಸಮಯದಲ್ಲಿ ಹೊಡುವುದರಿಂದ ಹಲವಾರು ಜೀವಗಳನ್ನು ಉಳಿಸಬಹುದು. ಆದರೆ ಇದರಿಂದ ಉಪಯೋಗ ಪಡೆಯಬಹುದಾದ ಇ ಮಿಲಿಯನ್‌ನಷ್ಟು ಮಕ್ಕಳಿಗೆ ಈ ಜಿಷಧ ಲಭ್ಯವಾಗುತ್ತಿಲ್ಲ ಎಂಬುದು ದುರ್ದೈವದ ವಿಚಾರ.

ಹೆಚ್ಚಿದಿಯ ಜೊತೆ ಬದುಕುತ್ತಿರುವ ಮಕ್ಕಳಿಗೆ ಹಲವಾರು ವಸ್ತುಗಳ ಅವಶ್ಯಕತೆ ಇರುತ್ತದೆ. ಹಾಗೆಯೇ ಅವರಿಗೆ ಸಾಮಾಜಿಕ, ಭಾವನಾತ್ಮಕ ಹಾಗೂ ಮಾನಸಿಕ ಅವಶ್ಯಕತೆಗಳೂ ಇರುತ್ತವೆ. ಹಾಗಾಗಿ ಇಂತಹ ಮಕ್ಕಳಿಗೆ ತೀರ ಅಗತ್ಯವಿರುವ ಭಾವನಾತ್ಮಕ ಸಹಾಯ ಒದಗಿಸುವುದು ತುಂಬಾ ಮುಖ್ಯ. ಅದರಲ್ಲಿಯೂ ಏಡ್ಸ್ ಕಾರಣದಿಂದ ಶಂದೆ/ ತಾಯಿಯರನ್ನೋ ಅಥವಾ ಹತ್ತಿರದ ಸಂಬಂಧಿಗಳನ್ನೋ ಕಳಕೊಂಡ ಮಕ್ಕಳಿಗೆ ಇದು ಇನ್ನೂ ಮುಖ್ಯವಾಗುತ್ತದೆ. ಹೆಚ್ಚಿದಿ ಪಾಸಿಟಿವ್ ಮಕ್ಕಳ ಜೀವನದಲ್ಲಿ ಹಲವು ಘಟ್ಟಗಳು ತುಂಬಾ ಮುಖ್ಯವಾಗುತ್ತವೆ. ಉದಾ:ಗೆ ಮೊದಲ ಬಾರಿ ಮನುವಿನಲ್ಲಿ ಏಡ್ಸ್ ಇದೆ ಎಂದು ಗೊತ್ತಾದಾಗ, ಮೊದಲ ಬಾರಿ ಚಿಕಿತ್ಸೆ ಆರಂಭವಾಗುವಾಗ, ಬೇರೆ ಮಕ್ಕಳು ಭೇದ ಮಾಡಲು ಆರಂಭಿಸಿದಾಗ, ಜಿಷಧಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಆರಂಭವಾದಾಗ ಅಕಸ್ಮಾತ್ ಅನಿರೀಕ್ಷಿತವಾಗಿ ಜೀವಿತದ ಕೊನೆಯ ಕಾಲ ಬಂದಾಗ. ಹಾಗಾಗಿ ಕುಟುಂಬದ ಇತರ ಸದಸ್ಯರು, ಸ್ನೇಹಿತರು ಆರೋಗ್ಯ ಕಾರ್ಯಕರ್ತರು ಅಗತ್ಯವಿರುವ ಭಾವನಾತ್ಮಕ ಸಹಾಯವನ್ನು ಕೊಡಬೇಕಾಗುತ್ತದೆ. ಜೊತೆಗೆ ಸರ್ಕಾರ ಹಾಗೂ

ಸಕಾರರೇತರ ಸಂಸ್ಥೆಗಳಿಗೂ ಮಕ್ಕಳ ಅಗತ್ಯತೆಯನ್ನು ಮೂರ್ಯೆಸುವಲ್ಲಿ ಅವುಗಳದ್ದೇ ಆದ ಜವಾಬ್ದಾರಿಗಳಿವೆ. ಹಲವಾರು ಸೇವಾ ಕಾರ್ಯಕ್ರಮಗಳು, ಶಾಸನಗಳ ಮೂಲಕ ಸಕಾರ ಈ ತರಹದ ಮಕ್ಕಳ ಕುಟುಂಬಗಳಿಗೆ ಅಗತ್ಯವಿರುವ ನೇರವು ಮತ್ತು ಭದ್ರತೆಯನ್ನು ಕೊಡಬೇಕಾಗುತ್ತದೆ.

ಮಕ್ಕಳ ಕುಟುಂಬಗಳ ಮೇಲೆ ಹೆಚ್ಚೆಣಿಯ ಪರಿಣಾಮಗಳು

ಸಮಸ್ಯೆಗಳು: ಸುವಾರು ೪೦ ಏಂಎಂಎಂಗೂ ಅಧಿಕ ಜನರು ಹೆಚ್ಚೆಣಿಯ ಜೊತೆ ಜಗತ್ತಿನಾದ್ಯಂತ ಬದುಕ್ಕಿದ್ದಾರೆ. ಹಾಗಾಗಿ ಹೆಚ್ಚಿನ ಮಕ್ಕಳಿಗೆ ತಮ್ಮ ಕುಟುಂಬದ ಹಲವರು ಹೆಚ್ಚೆಣಿ ಪೀಡಿತರಾಗಿರುತ್ತಾರೆ. ಅಥವಾ ಆ ಕಾರಣದಿಂದ ಈಗಾಗಲೇ ಮರಣವನ್ನು ಹೊಂದಿದವರಾಗಿರುತ್ತಾರೆ. ಈ ಮಕ್ಕಳಿಗೆ ಹೆಚ್ಚೆಣಿ ಇದೆಯೆಂದು ಬೇರೆ ಮಕ್ಕಳು ಹಾಗೂ ಸಮಾಜದ ಇತರರು ಭೇದ ಮಾಡಬಹುದು. ಮನೆಯಲ್ಲಿ ಕಾಯಿಲೆಗೆ ತುತ್ತಾದ ತಂದೆಯೋ ತಾಯಿಯೋ ಇದ್ದರೆ ಅವರ ಚಿಕಿತ್ಸೆ, ಪಾಲನೆಯನ್ನು ಈ ಮಕ್ಕಳೇ ನೋಡಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು, ಕೆಲವೊಮ್ಮೆ ಈ ಮಕ್ಕಳೇ ಮನೆಗೆ ದುಡಿದು ತರುವ ಕೆಲಸವನ್ನು ಮಾಡಬೇಕಾಗಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಶಾಲೆಗೆ ಮೋಗುವುದನ್ನು ಬಿಟ್ಟು ದುಡಿಯುವ ಅನಿವಾರ್ಯತೆ ಇಂತಹ ಮಕ್ಕಳಿಗೆ ಬರಬಹುದು.

ಪದ್ಭಾ ಮಾರಿಯ ಪರಿಣಾಮವಾಗಿ ಪ್ರಪಂಚದಾದ್ಯಂತ ಅದು ಉಂಟು ಮಾಡಿದ 'ಅನಾಧಿ ಮಕ್ಕಳ' ಸಂಖ್ಯೆ ಗಂಭೀರ ಪರಿಣಾಮ ಉಂಟುಮಾಡುತ್ತಿದೆ. ೨೦೧೦ರ ಕೊನೆಯ ಹೊತ್ತಿಗೆ ೧.೯ ಕೋಟಿಗೂ ಅಧಿಕ ಮಕ್ಕಳು ಇಲ್ಲ ತಂದೆಯನ್ನೋ ಅಥವಾ ತಾಯಿಯನ್ನೋ ಈ ಕಾಯಿಲೆಯ ಕಾರಣದಿಂದ ಕಳೆದುಕೊಂಡು ಅನಾಧರಾಗಿದ್ದಾರೆ. ಇಂತಹ ಕೆಲವು ಮಕ್ಕಳ ಅಜ್ಞಾನಿಕಾರಕ ಅಷ್ಟಾಗಿ ವಾಡುತ್ತಿದ್ದಾರೆ. ಮತ್ತೆ ಕೆಲವು ಸಂದರ್ಭಗಳಲ್ಲಿ ವರ್ತಿರದ ಸಂಬಂಧಿಗಳು ಇವರನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಹಲವಾರು ಮಕ್ಕಳು ಯಾರೂ ನೋಡಿಕೊಳ್ಳಲು ಇಲ್ಲದವರಾಗಿದ್ದಾರೆ.

ಇಂತಹ ಕುಟುಂಬಗಳಿಗೆ ಹೇಗೆ ಸಹಾಯ ಮಾಡುವುದು?

ಇಂತಹ ಕುಟುಂಬಗಳ ಹೆಚ್ಚೆಣಿ ಸಮಸ್ಯೆ ನೀಗಿಸಲು ಎರಡು ಮುಖ್ಯ ಕೆಲಸಗಳನ್ನು ಮಾಡಬೇಕಾಗುತ್ತದೆ. ಮೊದಲನೆಯಾಗಿ ನೋಂಕು ಪೀಡಿತ ಕುಟುಂಬದ ಸದಸ್ಯರುಗಳಿಗೆ ಸರಿಯಾದ ಚಿಕಿತ್ಸೆ ದೊರೆಯುವಂತೆ ಮಾಡುವುದು.

ಆಂಟಿರಿಟ್‌ಲೋವ್‌ರೆಲ್‌ ಚಿಕಿತ್ಸೆ ಹತ್ತಿರದಲ್ಲಿ ಸಿಗರಿದ್ದಾಗ ಅದು ದೊರಕುವ ಸ್ಥಳದಿಂದ ಅವರುಗಳಿಗೆ ನಿಯಮಿತವಾಗಿ ಚಿಕಿತ್ಸೆ ದೊರೆಯುವಂತೆ ಮಾಡಲು ಪ್ರಯೋಜಿಸಬೇಕಾಗುತ್ತದೆ. ಈಗಿಂಗ ಹೆಚ್‌ಚೆಪ್ಪು ಸ್ಥಳಗಳಲ್ಲಿ ಇಂತಹ ಚಿಕಿತ್ಸೆ ಲಭ್ಯವಾಗುತ್ತಿದೆ. ಆದರೆ ಸರ್ಬ-ಸಹಾರಾದ ಅಪ್ರಾಕಾದ ದೇರಗಳಲ್ಲಿ ಈಗಲೂ ಕೇವಲ ೨೫% ಜನರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ ಎಂಬುದು ವಸ್ತುಸ್ಥಿತಿ.

ಎರಡನೆಯ ಕೆಲಸವೆಂದರೆ ಈಗಾಗಲೇ ಹೆಚ್‌ಬಾವಿ ಹೀಡಿತರಲ್ಲಿದೆ ಕುಟುಂಬದ ಸದಸ್ಯರುಗಳಿಗೆ ಅದು ಬರದಂತೆ ತಡೆಗಟ್ಟಿವ ವಿಧಾನಗಳ ಬಗ್ಗೆ-ಮುಖ್ಯವಾಗಿ ಕಾಂಡೋಮ್‌ಗಳು -ಸೂಕ್ತ ಮಾಹಿತಿ ಮತ್ತು ತಿಳುವಳಿಕೆ ನೀಡುವುದು. ಹಲವಾರು ಸ್ಥಳೀಯ ಸರ್ಕಾರಿ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಈ ದಿಸೆಂಟ್‌ಲ್ಲಿ ಕೆಲಸ ವಾಡುತ್ತಿವೆ. ಅವುಗಳ ಸಹಾಯ ತೆಗೆದುಹೊಳ್ಳಬಹುದು.

ವಿಡ್‌ ಕಾರಣದಿಂದ ಪಾಲಕರನ್ನು ಕಳೆದುಕೊಂಡ ಮುಕ್ಕಳಿಗೆ ಅವರ ಯೋಗ್ಯತೆಯ ನೋಡಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಅಂತಹ ಮುಕ್ಕಳಿಗೆ ಆಹಾರ, ಬಟ್ಟಿ, ಮತ್ತಿತರ ಸಹಾಯ ನೀಡಿ ಅಂತಹ ಮುಕ್ಕಳು ಶಾಲೆಗೆ ಹೋಗುವಂತೆ ನೋಡಿಕೊಳ್ಳಬಹುದು.

ಮುಕ್ಕಳ ಪರಿಸರದ ಮೇಲೆ ಹೆಚ್‌ಬಾವಿಯ ಪರಿಣಾಮಗಳು

ಸಮಸ್ಯೆಗಳು: ಹೆಚ್‌ಬಾವಿ ಮತ್ತು ಪಿಡ್‌ಗಳು ವಿಶ್ವದ ಹಲವು ಜನಾಂಗ, ಪರಿಸರಗಳ ಮೇಲೆ ಬಹಳಷ್ಟು ಪ್ರಭಾವ ಬೀರಿ ಅದರಲ್ಲಿಯೂ ಬಡದೇಶಗಳಲ್ಲಿ ಆರ್ಥಿಕ ಪ್ರಗತಿ ಮತ್ತು ಬೆಳವಣಿಗೆಯನ್ನು ತೀವ್ರ ಪ್ರಮಾಣದಲ್ಲಿ ಕುಂಠಿತಗೊಳಿಸಿವೆ. ಇಂತಹ ವಾತಾವರಣದಲ್ಲಿ ಜೀವಿಸುತ್ತಿರುವ ಮುಕ್ಕಳು ಅವರ ಮನೆಯವರಲ್ಲಿ ಹಾಗೂ ಅವರಲ್ಲಿ ಹೆಚ್‌ಬಾವಿ ವೈರಸ್ ಇಲ್ಲಿದ್ದಾಗ್ನೂ ತೀವ್ರ ರೀತಿಯ ಖಂಡಾತ್ಮಕ ಪರಿಣಾಮಗಳನ್ನು ಏದುರಿಸುತ್ತಿದ್ದಾರೆ.

ಹೆಚ್‌ಬಾವಿ ಕಾಯಿಲೆಯ ಪ್ರಮಾಣ ಜಾಸ್ತಿ ಇರುವೆಡೆ ಹಾಗೂ ಈ ಕಾಯಿಲೆಯಿಂದ ಹಲವಾರು ಜನರು ಮರಣ ಹೊಂದಿದ ಭಾಗಗಳಲ್ಲಿ ಮುಕ್ಕಳಿಗೆ ಬೇಕಾದ ಸೇವಾ ಸೌಲಭ್ಯಗಳನ್ನು ಒದಗಿಸುವುದು ತುಂಬಾ ಕಷ್ಟ ಸರಿಯಾದ ಚಿಕಿತ್ಸೆ ಒದಗಿಸುವುದು ತುಂಬಾ ಮುಖ್ಯ ವಿಚಾರ. ವಿಡ್‌ ಬಹಳ ಇರುವ ಸ್ಥಳಗಳಲ್ಲಿ ಅಲ್ಲಿನ ಅಸ್ವತ್ತಿಗಳಲ್ಲಿನ ಕೆಲಸದ ಒತ್ತಡ ತುಂಬಾ ಜಾಸ್ತಿಯಿರುತ್ತದೆ. ಅಲ್ಲಿನ ಎಷ್ಟೋ ಸಿಬ್ಬಂದಿ ವರ್ಗದವರೇ ಈ ಕಾಯಿಲೆಗೆ ತುತ್ತಾಗಿ ಮರಣಿಸಿರುವ ಸಾಧ್ಯತೆಯೂ

ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಹೆಚ್ಚೊಬವಿ ಹೀಡಿತ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುದು ಕಷ್ಟ.

ಮಕ್ಕಳಿಗೆ ಶಾಲೆಗೆ ಕಳಿಸುವುದೂ ಸಮಸ್ಯೆಯೇ. ಇಂತಹ ಪ್ರದೇಶಗಳಲ್ಲಿ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಸಹಿತ ಕಾಯಿಲೆ ಕಾರ್ಣಿಸಿಕೊಂಡು ಶಾಲೆಗಳೇ ಹಲವೆಡೆ ಮುಖ್ಯಪೋದ ಉದಾಹರಣೆಗಳು ಸಾಕಷ್ಟಿವೆ. ಸೂಕ್ತ ಶಿಕ್ಷಣ ದೊರಕದಿನಾಗ ಇಂತಹ ಮಕ್ಕಳಿಗೆ ಮತ್ತಷ್ಟು ಜಾಸ್ತಿ ಸೋಂಪು ಬರುವ ಸಾಧ್ಯತೆ ಇರುತ್ತದೆ.



ವಿಡ್‌ನ ಕರಾಳ ಮುಖಿ - ವಿಡ್ ಐಡಿತ ಅನಾಧ ಮಕ್ಕಳು

ಈತ ೧೨ ವರ್ಷದ ಏಸುಬಾಬು. ಆಂಥ್ರಾಪ್ರದೇಶದ ವಿಜಯವಾಡದ ವಂಬಯ ಕಾಲೋನಿಯಲ್ಲಿ ಈತನ ವಾಸ. ವಿಡ್ ಕಾಯಿಲೆಗೆ ತುತ್ತಾಗಿ ಈತನ ಅಪ್ಪ ಮತ್ತು ಅಮ್ಮೆ ಇಬ್ಬರೂ ಅಸುನೀಗಿದ್ದಾರೆ. ಈತನಿಗೆ ಇ ವರ್ಷದ ತಮ್ಮನಿದ್ದಾನೆ. ಈತನಿಗೂ ವಡ್ ಸೋಂಕು ಇದೆ. ವಿಜಯವಾಡದ ಕೊಳಗೇರಿ-ಯಲ್ಲಿರುವ ಈತನನ್ನು ಸಾಕುತ್ತಿರುವವರು ಈತನ ಅಜ್ಞೆ ದುರ್ಗಮ್ಮೆ. ೨೦೦ ಜರರ ಅಡಿಯ ಕಾಂಕ್ರೀಟ್ ಬ್ಲೂಕ್ ನಲ್ಲಿ ಈ ಮೂವರು ವಾಸಿಸುತ್ತಾರೆ. ವಿಡ್ ಕಾಯಿಲೆಗೆ ತುತ್ತಾಗಿ ಈತನ ತಂದೆ ೨೦೦೧ರಲ್ಲಿಯೂ ತಾಯಿ ೨೦೦೪ರಲ್ಲಿಯೂ ಮರಣ ಹೊಂದಿದರು.

ಮೊದಲಿನಿಂದಲೂ ಈತನ ಅರೋಗ್ಯ ಸರಿಯಿಲ್ಲ. ಈತನಿಗೆ ಹಲವಾರು ಸೋಂಕುಗಳು ಆಗಾಗ ಕಾಂಕ್ರೀಟ್ ಕೊಳ್ಳುತ್ತವೆ. ರಾತ್ರಿಯೆಲ್ಲಾ ಅಳುತ್ತಿರುತ್ತಾನೆ. ಅಮ್ಮೆ ಅಮ್ಮೆ ಎಂದು ನರಳುತ್ತಿರುತ್ತಾನೆ. ಈ ಕುಟುಂಬಕ್ಕೆ ನಿರ್ದಿಷ್ಟ ವರಮಾನವಿಲ್ಲ. ದುಡಿಯುವವರೇ ಇಲ್ಲವಲ್ಲ. ೧೨ ವರ್ಷದ ಏಸುಬಾಬು ತಾನು ಕೆಲಸಕ್ಕೆ ಹೋಗಿ ತನ್ನ ತಮ್ಮನನ್ನು ಶಾಲೆಗೆ ಕಳುಹಿಸುತ್ತಿದ್ದಾನೆ. ೧೨ ವರ್ಷದ ಈತನೂ ಶಾಲೆಗೆ ಹೋಗಿ ತನ್ನ ಬಾಲ್ಯಕಾಲವನ್ನು ಅಲ್ಲಿ ಕಳೆಯಬೇಕಾಗಿತ್ತು. ಆದರೆ ಅನಿವಾರ್ಯವಾಗಿ ತಂದೆ, ತಾಯಿ, ಶಾಲೆ, ಬಾಲ್ಯ - ಎಂಬ ಸಾಮಾನ್ಯ ಜೀವನದ ಬದಲು ತಾನೇ ಕೆಲಸಕ್ಕೆ ಹೋಗಿ ದುಡಿದು ಕುಟುಂಬ ಸಾಕಬೇಕಾದ ಅನಿವಾರ್ಯತೆಗೆ ಬಿದ್ದಿದ್ದಾನೆ.

ಈ ತರಹದ ಮಕ್ಕಳು ಭಾರತದಾದ್ಯಂತ ಸಿಗುತ್ತಾರೆ. ರಸ್ತೆಗಳಲ್ಲಿ ರೇಲ್ಸ್ ಸ್ವೇಚ್ಛನೆಗಳಲ್ಲಿ, ಬಸ್ಸೆಸ್‌ಎಂಡ್‌ಗಳಲ್ಲಿ, ಹಳ್ಳಿಗಳಲ್ಲಿ - ಹೀಗೆ ಎಲ್ಲಿಂದರಲ್ಲಿ ಸಿಗುತ್ತಾರೆ. ಇಂತಹ ಎಷ್ಟೋ ಮಕ್ಕಳಿಗೆ ಮನೆಗಳಲ್ಲಿ, ಅನಾಧಾರ್ತಮಗಳು ತುಂಬಿ ತುಳುತ್ತಿವೆ. ಭಾರತದ ಹಲವು ಸಮಸ್ಯೆಗಳ ಜೊತೆ, ತಂದೆ ತಾಯಿಗಳನ್ನು ಈ ಕಾಯಿಲೆಯ ಕಾರಣದಿಂದ ಕಳೆದುಕೊಂಡ ನತದ್ವಷ್ಟು ಒಂದು ತಲೆವಾರಿನ ಮಕ್ಕಳು

ತಯಾರಾಗುತ್ತಿದ್ದಾರೆ. ಸಾಮಾನ್ಯ ಲಿಂಗ ದಶಲಕ್ಷ ಈ ರೀತಿಯ ಮಕ್ಕಳಿರಬಹುದು. ಜೊತೆಗೆ ಪ್ರತಿವರ್ಷ ಒಂದು ದಶಲಕ್ಷ ಮಕ್ಕಳು ಈ ಪಟ್ಟಿಗೆ ಹೊಸದಾಗಿ ಸೇರುತ್ತಿದ್ದಾರೆ. ಸಮಸ್ಯೆಯ ಅಗಾಧತೆಯನ್ನು ಗಮನಿಸಿ. ಜೀವನದ ಅನಿವಾರ್ಯತೆಗಾಗಿ ಇವರಲ್ಲಿ ಹಲವರು ಬಾಲಕಾರ್ಮಿಕರಾಗುತ್ತಿದ್ದಾರೆ. ಮತ್ತೆ ಹಲವರು (ಹೆಣ್ಣುಮಕ್ಕಳು) ವೇರ್ಹಾವ್ಯತಿಗೆ ತಳ್ಳಲ್ಪಡುತ್ತಿದ್ದಾರೆ. ನಮ್ಮ ನಿಮ್ಮೊಡನೆಯೇ ಇರುವ ಈ ತರಹದ ಹಲವಾರು ಮಕ್ಕಳು ನಮಗೆ ಕಂಡರೂ ಕಾರೀಸದಂತಿದ್ದಾರೆ.

ಜಗತ್ತಿನ ಯಾವುದೇ ದೇಶಕ್ಕಿಂತ ಹೆಚ್ಚು ನಮ್ಮ ದೇಶದಲ್ಲಿ, ಹೀಗೆ ಎಡ್‌ನಿಂದಾಗಿ ಅನಾಧರಾದ ಮಕ್ಕಳಿದ್ದಾರೆ. ಮುಂದಿನ ಈ ವರ್ಷಗಳಲ್ಲಿ ಈ ಸಂಖ್ಯೆ ಇದರ ದ್ವಾರ್ಪಾತ್ರ ಆಗುತ್ತದೆ. ಜಗತ್ತಿನ ಇರಿಗೆ ಎಡ್‌ ಹೀಡಿತ ರೋಗಿಗಳು ಅಂದರೆ ಸುಮಾರು ೩೦ ಲಕ್ಷ ರೋಗಿಗಳು ನಮ್ಮ ದೇಶದಲ್ಲಿದ್ದಾರೆ. ಭಾರತದ ಹೆಚ್ಚು ಸಂಖ್ಯೆಯ ಈ ರಾಜ್ಯಗಳಲ್ಲಿ ಎಡ್‌ ಹೀಡಿತ ರೋಗಿಗಳು ತೇಕಡಾ ಇತ್ತಿಂತ ಜಾಸ್ತಿ ಇದ್ದಾರೆ. ನಮ್ಮ ದೇಶದ ಇಲ್ಲಿ ರಾಜ್ಯಗಳ ಹೆಚ್ಚಿನ ೨೦ ರಾಜ್ಯಗಳಲ್ಲಿ ಎಡ್‌ ತುಂಬಾ ಹಾವಳಿ ಮಾಡಿದೆ. ತನ್ನ ಮುರುಕಲು ಗುಡಿಸಲಿನಲ್ಲಿ ಕುಳಿತುಕೊಂಡು ದುರ್ಗಮ್ಮ ತನ್ನ ಚಿಕ್ಕ ವಯಸ್ಸಿನ ಮೊಮ್ಮಕ್ಕಳ ಬಗೆಗೆ ಚಿಂತಿತಳಾಗಿದ್ದಾಳೆ. “ನನಗೆ ಬಹಳ ಕಾಲುನೋದಿದೆ. ನಾನು ಮೊಮ್ಮಕ್ಕಳ ಹಿಂದೆ ಓಡಲಾರೆ. ಅವರನ್ನು ಬೆಳೆಸಬೇಕು. ಹೇಗೆಂದು ನನಗೆ ಗೂತ್ತಿಲ್ಲ. ನಾನು ನನಗಾಗಿ ಬದುಕ್ಕಿಲ್ಲ. ಅವರಿಭ್ರಂ ಭವಿಷ್ಯಕ್ಕಾಗಿ ಬದುಕ್ಕಿದ್ದೇನೆ.”

ಅಂಧ್ರಪ್ರದೇಶದ ಇಂತಹ ಉದಾಹರಣೆ ನಮ್ಮ ದೇಶದ ಹಲವು ಕಡೆ ಇದೆ. ತೇಕಡಾ ಇಂಂರಪ್ಪು ಏಡ್ ಬಾಧಿತ ಮಕ್ಕಳು ಹೀಗೆ ತಮ್ಮ ಅಜ್ಞ ಅಥವಾ ಅಜ್ಞಿಯರೂ ನಿಂದಿಗೆ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ. ಇವರಿಗಾಗಿಯೇ ಹಲವು ಸೇವಾ ಸಂಸ್ಥೆಗಳು ‘ಅಜ್ಞಿಯಂದಿರ ಕ್ಷೇ’ಗಳನ್ನು ಸಾಫ್ಟ್‌ಪ್ರಿಸಿ ಅವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿವೆ.

ಮೊದಲು ತಿಳಿಸಿದ ಹುಡುಗಿರಿಗೆ ಅವರನ್ನು ನೋಡಿಕೊಳ್ಳಲು, ಸಾಕಲು ಅಜ್ಞಿಯಾದರೂ ಇದ್ದಾಳೆ. ಇನ್ನೂ ಎಷ್ಟೋ ಜನ ಮಕ್ಕಳಿಗೆ ತಂದೆ ಮತ್ತು ತಾಯಿ ಈ ಕಾಯಿಲೆಯಿಂದ ಮರಣ ಹೊಂದಿದ ನಂತರ ಅವರನ್ನು ಸಾಕಲು ಯಾರೂ ಇರುವುದೇ ಇಲ್ಲ. ಕೆಲವೊಮ್ಮೆ ಮನೆಯಲ್ಲಿ ಜೀರೆಯವರು ಇದ್ದರೂ ಏಡ್ ಕಾಯಿಲೆ ಬಂದಿದೆಯಿಂದು ಅವರನ್ನು ಮನೆಯೊಳಗೆ ಸೇರಿಸುವುದೇ ಇಲ್ಲ. ಇಂತಹ ಮಕ್ಕಳಿಗೆ ಹಲವು ಸಂಸ್ಥೆಗಳು ನಡೆಸುತ್ತಿರುವ ಆಶ್ರಮಧಾಮಗಳೇ ಗತಿ. ಇಂತಹ ಎಲ್ಲಾ ಮಕ್ಕಳಿಗೂ ಸರಿಯಾದ ಆಶ್ರಯಧಾಮಗಳೂ ಸಿಗುವುದಿಲ್ಲ. ಆಗ

ಇವರುಗಳನ್ನು ಕೇಳುವವರು ಗತಿಯಿಲ್ಲದ ಅವರು ನಿಜವಾಗಿಯೂ ‘ಬೀದಿಯ ಮಕ್ಕಳು’ ಆಗಿಬಿಡುತ್ತಾರೆ.

ಏದ್ದು ಹೀಡಿತ ಮಕ್ಕಳ ಬಗೆಗೆ ಸರಿಯಾದ ಕಾರ್ಯಕ್ರಮಗಳಿಲ್ಲ. ‘ಪಾಲಿಸಿ’ ಇಲ್ಲ. ಹಾಗಾಗಿ ಈ ಸಮಸ್ಯೆ ಇನ್ನೊಂದು ಜಟಿಲವಾಗಿದೆ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೀಗೆ ಅನಾಥರಾದ ಮಕ್ಕಳ ಬಗೆಗೆ ನಿರ್ದಿಷ್ಟ ಕಾರ್ಯಕ್ರಮಗಳು/ ಪಾಲಿಸಿ ಇಲ್ಲವೇ ಇಲ್ಲ. ಇದು ತೀರಾ ತೋಚನೀಯ ಪರಿಸ್ಥಿತಿ.

ವಿದ್ದಾಗೆ ಹೆಚ್ಚು ಒಳಗಾಗುವ ಗುಂಪುಗಳ ಮೇಲೆ, ಭಾರತದಲ್ಲಿ ಹೆಚ್ಚು ಗಮನ ಕೊಡಲಾಗಿದೆ. ವೇಶ್ವಯರು, ಟ್ರಿಕ್ಸ್ ಡ್ರೈವರ್‌ಗಳು, ಮಾದಕ ಜಿಷ್ಣಧ ಉಪಯೋಗಿಸುವವರು – ಈ ಮೂರು ಗುಂಪುಗಳಿಗೆ ಹೆಚ್ಚು ಗಮನ ಕೊಡಲಾಗಿದೆ. ಒಟ್ಟೊಂದು ಹಣದ ಲೀಂ% ಭಾಗ ಈ ಮೂರು ಗುಂಪುಗಳ ಚಿಕಿತ್ಸೆಗೆ ವ್ಯಯವಾದರೆ ಇನ್ನುಳಿದ ಲೀಂ% ಮಾತ್ರ ಮಕ್ಕಳು ಮತ್ತು ಅವರುಗಳ ಕುಟುಂಬಕ್ಕೆ ದೊರಕುತ್ತದೆ.

ತಮ್ಮದಲ್ಲದ ತಪ್ಪಿಗಾಗಿ ಈ ಮಕ್ಕಳು ಬಲಿಯಾಗುತ್ತಿದ್ದಾರೆ. ಏದ್ದು ಹೀಡಿತ ಮಕ್ಕಳನ್ನು ಹಲವು ಸ್ಥಳಗಳಲ್ಲಿ ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ಹಲವು ವ್ಯಾದ್ಯರು ಈ ಮಕ್ಕಳಿಗೆ ಚಿಕಿತ್ಸೆ ಕೊಡಲು ನಿರಾಕರಿಸುತ್ತಿದ್ದಾರೆ. ಅಶ್ವಯಧಾಮಗಳಲ್ಲಿ ಹಾಗೂ ಅವರ ಮನೆಗಳಲ್ಲಿಯೇ ಕೆಲವೊಮ್ಮೆ ಅವರನ್ನು ಒಳಗೊಂಡಿಸುತ್ತಿಲ್ಲ. ದೇಶದ ಏದ್ದು ಹಾವಳಿ ತಡೆಗಟ್ಟಿವ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುವುದಾದರೆ ಇಂತಹ ಮಕ್ಕಳನ್ನು ನಿರ್ಬಳ್ಳಿಸುವುದನ್ನು ಮೋದಲು ನಿಲ್ಲಿಸಬೇಕು.

ಅಲ್ಲದೆ ಇಂತಹ ಮಕ್ಕಳಿಗೆ ಆಗುತ್ತಿರುವ ಮಾನಸಿಕ ಪರಿಣಾಮಗಳೂ ತುಂಬಾ ಗಂಭೀರವಾದದ್ದೆಂದು ತಜ್ಜರ್ಣ ಅಭಿಪ್ರಾಯಪಡುತ್ತಾರೆ. ಹೆಚ್ಚಿನ ಮಕ್ಕಳು ತಮ್ಮ ಬಾಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇವರು ಬಾಲ್ಯವಸ್ಥೆಯಲ್ಲಿರುವಾಗಲೇ ದೊಡ್ಡವರ ಜವಾಬ್ದಾರಿ ಹೊರಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತಿದೆ. ಮನೆಯಲ್ಲಿ ಕಾಯಿಲೆಗೆ ಒಳಗಾದ ದೊಡ್ಡವರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ತಮ್ಮ ಕಣ್ಣೆದುರೇ ಕಾಯಿಲೆ ಹೀಡಿತ ದೊಡ್ಡವರು ಮರಣಿಸುವುದನ್ನು ಮೋದಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಮನೆಯಲ್ಲಿ ಸಣ್ಣವರ ಮತ್ತು ಉಳಿದವರ ಜವಾಬ್ದಾರಿ ಹೊರಲು ಇವರೇ ‘ದೊಡ್ಡವ’ರಾಗ ಬೇಕಾಗುತ್ತದೆ. ಇಂತಹ ಸಂದರ್ಭಗಲ್ಲಿ ಇವರದ್ದೇ ಆಸ್ತಿ ಯಾವ್ಯವುದೋ ಕಾರಣಕ್ಕಾಗಿ ಇವರ ಕ್ಷೇತ್ರದಲ್ಲಿ ಸಾಧ್ಯತೆಗಳೂ ಇವೆ. ಅಕ್ಕಪಕ್ಕದ ಜನರ ಕೆಟ್ಟಿದ್ದೀರ್ಣಿಗೂ ಬೀಳಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಇಂತಹ ಮಕ್ಕಳೇ ಏದ್ದು ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಇದೆ.

ಹೆಣ್ಣುಮಕ್ಕಳು ತೊಂದರೆಗೆ ಒಳಗಾಗುವ ಸಂದರ್ಭಗಳು ಹಷ್ಟು ಮನೆಯಲ್ಲಿ ಕಾಯಿಲೇಗೆ ಈದಾದ ತಂದೆ-ತಾಯಿಯರನ್ನು ನೋಡಿಕೊಳ್ಳಲು ಅವರನ್ನು ಶಾಲೆಯಿಂದ ತೆಗೆಯಲಾಗುತ್ತದೆ. ಈ ಹೆಣ್ಣುಮಕ್ಕಳಿಗೇ ಕಾಯಿಲೆಯಾದರೆ ಮನೆಯಲ್ಲಿ ಬೇರೆಯವರಿಗೆ ತೊಂದರೆ ಜಾಸ್ತಿ ಇರುವುದರಿಂದ ಇವರನ್ನು ಕೇಳುವವರೇ ಇಲ್ಲ. ಮನೆಯಲ್ಲಿ ಸರಿಯಾದ ಉತ್ಪನ್ನವಿಲ್ಲದಿದ್ದಾಗ ಈ ಹೆಣ್ಣುಮಕ್ಕಳನ್ನು ಕಡೆಮೆ ವಯಸ್ಸಿನಲ್ಲೇ ವೇತ್ಯಾವಾಟಿಕೆಗೆ ದೂಡುವ ಪ್ರವೃತ್ತಿಯೂ ಇದೆ. ಮತ್ತೆ ಕೆಲವು ಕೂಟಂಬಗಳಲ್ಲಿ ಜಿಕ್ಕ ವಯಸ್ಸಿಗೇ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಬಿಡುತ್ತಾರೆ. ಉದ್ದೇಶವೆಂದರೆ ಅವರಿಗೆ ಒಡ್ಡಂಕು ಬಂದರೆ ಸಂತರ ಮದುವೆ ಮಾಡಲು ಸಾಧ್ಯವಿಲ್ಲ ಎಂದು. ಪರಿಣಾಮ ಎಂದರೆ ಜಿಕ್ಕವಯಸ್ಸಿಗೇ ವಿಧವೆಯಾಗುವವರ ಸಂಖ್ಯೆ ಬಹಳಪ್ಪು ಜಾಸ್ತಿಯಾಗಿದೆ. ಒಬ್ಬ ಮದುಗಿಯನ್ನು ರಿಖಿನೇ ವರ್ಷಕ್ಕೆ ಮದುವೆ ಮಾಡಿದರು, ರಿಖಿನೇ ವರ್ಷಕ್ಕೆ ಆಕೆ ವಿಧವೆಯಾದಳು. ರಿಖಿನೇ ವರ್ಷಕ್ಕೆ ಆಕೆ ಹೆಚೋವಾವಿ ಸೋಂಕು ಹೀಡಿತಳಾಗಿ ಬದುಕುತ್ತಿದ್ದಾಳೆ. ತಮ್ಮ ಗಂಡಂದಿರ ಮರಣಕ್ಕೆ ಇವರೇ ಕಾರಣ ಎಂದು ಇವರ ಮೇಲೆ ಆಪಾದನೆಯನ್ನು ಗಂಡನ ಮನೆಯವರು ಹೊರಿಸುತ್ತಾರೆ. ಎಷ್ಟೇ ಬಾರಿ ಇವರನ್ನು ಮನೆಯಿಂದಲೇ ಹೊರಹಾಕುತ್ತಾರೆ.

ಇಂತಹ ಹೆಣ್ಣುಮಕ್ಕಳು ದೊಡ್ಡವರಾದ ಮೇಲೆ ಸರಿಯಾದ ಆರೋಗ್ಯ, ಶೈಕ್ಷಣಿಕ ಜ್ಞಾನವಿಲ್ಲದೆ ಸೋರಗುತ್ತಾರೆ. ಅವರು ಲೈಂಗಿಕರಾಗಿ ಪ್ರಬಿಧ್ಯಾರಾದಾಗ ಇವರಿಗೆ ಸರಿಯಾದ ಮಾಹಿತಿಯಲ್ಲದೆ, ಇವರುಗಳೇ ಸೋಂಕು ವರದಲು ವಲವು ರೀತಿಯಲ್ಲಿ ಕಾರಣರಾಗುತ್ತಾರೆ. ಸಾಂಪ್ರದಾಯಿಕ ಕೌಟಂಬಿಕ ವಾತಾವರಣ ಇಲ್ಲದಿದ್ದಾಗ ಇವರು ಹಲವು ರೀತಿಯಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತಾರೆ.



ವಿದ್ವಾ ಬಗೆಗೆ ಕಳಂಕಿತ ಭಾವನೆ, ತಾರತಮ್ಯ ಧೋರಣೆ

ಹೆಚ್‌ಪಿ/ ವಿದ್ವಾ ಸೋಂಕಿನ ಜೊತೆ ಬದುಕ್ತಿರುವ ವೃಕ್ಷಿಗಳ ಬಗೆಗೆ ಸಮಾಜದ ಇತರ ವೃಕ್ಷಿಗಳ ವರ್ತನೆ ಚೆನ್ನಾಗಿರುವುದಿಲ್ಲ. ಸೋಂಕು ಹೀಡಿತ ವೃಕ್ಷಿಗಳಿಗೆ ಇದು ತುಂಬಾ ಮುಜಗರ ತರುವಂತಿರುತ್ತದೆ. ಅವರೇನೋ ಜೀವನದಲ್ಲಿ ಯಾರೂ ಮಾಡಬಾರದ ‘ತಪ್ಪ’ ಅಥವಾ ‘ಪಾಪ’ ಕೃತ್ಯಗ್ರೇದು ಈ ಸ್ವಿತಿಗೆ ಬಂದಿದ್ದಾರೆ ಎಂಬ ಭಾವನೆಯಲ್ಲಿ ಅವರನ್ನು ಕೆಳಮಟ್ಟದಲ್ಲಿ ಸಮಾಜ ನೋಡುತ್ತದೆ. ಹೆಚ್ಚಿನ ಸಂಭರ್ಣಗಳಲ್ಲಿ ಇಂತಹ ವೃಕ್ಷಿಗಳು ಸಮಾಜದ ಇತರಿಂದ ತ್ವಜಿಸಲ್ಪಡುತ್ತಾರೆ, ದೂರೀಕರಿಸಲ್ಪಡುತ್ತಾರೆ. ಅವರನ್ನು ತಾರತಮ್ಯ ಭಾವನೆಯಿಂದ ನೋಡುತ್ತಾರೆ. ಅಲ್ಲದೆ ಕೆಲವೊಮ್ಮೆ ಅವರನ್ನು ದೃಷ್ಟಿಕವಾಗಿಯೂ ಹಿಂಸಿಸುತ್ತಾರೆ.

ಈ ರೀತಿಯ ವಿದ್ವಾ ಬಗೆಗಿನ ಶುಚ್ಯ ಅಥವಾ ಕಳಂಕದ ಭಾವನೆ, ದೃಷ್ಟಿ ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಇವೆ. ಆದರೆ ಅವು ಬೇರೆ ಬೇರೆ ದೇಶ, ಸಮಾಜ, ಧಾರ್ಮಿಕ ಗುಂಪುಗಳು ಮತ್ತು ವೈಯಕ್ತಿಕ ನೆಲೆಯಲ್ಲಿ ಸ್ವಲ್ಪ ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಸಮಾಜ ಕಳಂಕಯುತ ಕೆಲಸಗಳಿಂದು ಭಾವಿಸುವ ವೇಶ್ಯಾವಾಟಿಕೆ, ಮಾದಕ ಬೈಷಧ ವ್ಯವಸ್ಥ - ಈ ರೀತಿಯ ಕೆಟ್ಟ ನಡವಳಿಕೆಗಳ ಜೊತೆಗೂ ಈ ವಿದ್ವಾ ಬಗೆಗಿನ ಕಳಂಕವನ್ನು ಎಷ್ಟೋ ಬಾರಿ ಧ್ಯಾಕು ಹಾಕಿಬಿಡುತ್ತಾರೆ.

ಈ ಎಲ್ಲ ಕಾರಣಗಳಿಂದ ವಿದ್ವಾ/ ಹೆಚ್‌ಪಿ/ ಸೋಂಕಿನಿಂದ ಬಳಲುತ್ತಿರುವ ವೃಕ್ಷಿಗಳಿಗೆ ವೈಯಕ್ತಿಕ ನೆಲೆಯಲ್ಲಿ ತಮ್ಮ ಕಾಯಿಲೆಯನ್ನು ಸುಧಾರಿಸಲು ತುಂಬಾ ಕವ್ಯವಾಗುತ್ತದೆ. ಜೊತೆಯಲ್ಲಿ ವಿದ್ವಾ ವಿರುದ್ಧದ ಸಮರ ಮಾಡುತ್ತಿರುವ ಸರ್ಕಾರ, ವ್ಯವಸ್ಥೆ ಹಾಗೂ ಸ್ವಯಂಸೇವಾ ಸಂಸ್ಥೆಗಳಿಗೆ ಸಹಿತ ಈ ರೀತಿಯ ವರ್ತನೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಕರಿಣವಾಗುತ್ತದೆ. ಈ ಸರ್ಕಾರಾತ್ಮಕ ಭಾವನೆಯ ಪರಿಣಾಮವಾಗಿ ರಾಷ್ಟ್ರೀಯ ಸುರದಲ್ಲಿ ಸರ್ಕಾರಗಳಿಗೆ ಸಹಿತ ರೋಗ ಹತೋಟಿಯಲ್ಲಿಡುವ ನಿಯಂತ್ರಣೆ ಕ್ರಮಗಳನ್ನು ವೇಗವಾಗಿ ಪರಿಣಾಮಕಾರಿಯಾಗಿ ಕೈಗೊಳ್ಳಲು ಹಿನ್ನಡೆಯಾಗುತ್ತವೆ. ಜೊತೆಗೆ ಅಂತಹ ಸೋಂಕು ಹೀಡಿತ ವೃಕ್ಷಿಗಳಿಗೆ

ವೈಯಕ್ತಿಕ ನೆಲೆಯಲ್ಲಿ ಹೆಚ್‌ಪವಿ ಬಗೆಗೆ ಪರೀಕ್ಷೆ ಮಾಡಿಸಿಕೊಳ್ಳಲು, ಚಿಕಿತ್ಸೆ ತೆಗೆದುಕೊಳ್ಳಲು ಸಹಿತ ತುಂಬಾ ತೊಂದರೆಯಾಗುತ್ತದೆ.

ಕೆಲವು ವರ್ಷಗಳ ಕಳಗೆ ಈ ಬಗೆಗೆ ವಿಶ್ವ ಸಂಸ್ಥೆಯ ಸ್ಕ್ರೋಟರಿ ಜನರಲ್ ಬಾನ್ ಕಿ ಮೂನ್ ಅವರು ಹೀಗೆ ಅಭಿಪ್ರಾಯಪಟ್ಟಿದ್ದರು—

“ಸಾರ್ವಜನಿಕವಾಗಿ ನಾವು ಕೃಗೊಳ್ಳುವ ಸೋಂಕಿನ ವಿರುದ್ಧದ ಕ್ರಮಗಳಿಗೆ ಏಡ್‌ನ ಈ ಕಳಂಕ (Stigma) ನಮಗೆ ತುಂಬಾ ಅಡೆತಡೆಯಾಗಿದೆ. ಈ ಒಂದು ಮುಖ್ಯ ಕಾರಣಕ್ಕಾಗಿಯೇ ವೈದ್ಯರಲ್ಲಿ ಕಾಯಿಲೆ ತಮಗಿದೆಯೇ ಎಂದು ಪರೀಕ್ಷೆಸಿಕೊಳ್ಳಲು ಕಾಯಿಲೆ ಇದ್ದರೆ ಚಿಕಿತ್ಸೆ ಕೃಗೊಳ್ಳಲು ಅಂಜುತ್ತಿದ್ದಾರೆ, ಈ ಕಾರಣದಿಂದಾಗಿಯೇ ಏಡ್‌ ಕಾಯಿಲೆ ನಿಧಾನವಾಗಿ ಹೊಲ್ಲುವ ರೋಗವಾಗಿದೆ. ಏಕೆಂದರೆ ಜನರು ಈ ಕಾಯಿಲೆಯ ಬಗೆಗೆ ಮಾತನಾಡಲೇ ಹಿಂಜರಿಯುತ್ತಾರೆ. ಜೊತೆಯಲ್ಲಿ ಸುಲಭವಾದ ಮುನ್ವಜ್ಞರಿಕೆಯ ಕ್ರಮಗಳನ್ನು ಕೃಗೊಳ್ಳುವುದಿಲ್ಲ. ಈ ಏಡ್‌ ಕಳಂಕದಿಂದಾಗಿಯೇ ಇದು ಜಗತ್ತಿನ ಎಲ್ಲ ಸಮಾಜಗಳನ್ನು ಒಂದು ರೀತಿಯಲ್ಲಿ ನಾಶಮಾಡುತ್ತಿದೆ.”

ಹೆಚ್‌ಪವಿ/ ಏಡ್‌ ಬಗೆಗೆ ಕಳಂಕ ರೀತಿಯ ಭಾವನೆ ಏಕಿದೆ?

ಈ ಕಳಗಿನ ಅಂಶಗಳು ಈ ಸೋಂಕಿನ ಕಳಂಕದ ಭಾವನೆಯನ್ನು ಹಳೆಸುತ್ತವೆ.

- ▶ ಹೆಚ್‌ಪವಿ/ ಏಡ್‌ ಒಂದು ಗುಣವಾಗದ ಮರಣಾಂತಿಕ ಕಾಯಿಲೆ.
- ▶ ಹಲವು ಸಮಾಜಗಳಲ್ಲಿ ಅವಗಣನೆಗೆ ಒಳಗಾದ ವರ್ತನಾಗಳಾದ –ಸಲಿಂಗ ಕಾಮ, ವೇತ್ಯಾಮಾಟಿಕೆ, ಮಾಡಕ ದ್ರವ್ಯ ವ್ಯಾಸನ –ಇವುಗಳೊಂದಿಗೆ ಈ ಸೋಂಕು ಘಟನೆ ಹಾಕಿಕೊಂಡಿದೆ.
- ▶ ಹೆಚ್‌ಪವಿ ವೃತ್ತಿಗಳು ಲ್ಯೆಂಗಿಕ ಶ್ರೀಯಿಯಿಂದ ಈ ಸೋಂಕನ್ನು ಪಡೆಯುತ್ತಾರೆ. ಲ್ಯೆಂಗಿಕ ಕಾಯಿಲೆಗಳು ಸಮಾಜದಲ್ಲಿ ಯಾವಾಗಲೂ ಕಳಂಕಕ್ಕೆ ಒಳಗಾಗಿವೆ.
- ▶ ಹೆಚ್‌ಪವಿ ಹರಡುವ ಬಗೆಗೆ ಜನರಲ್ಲಿ ನಿವಿರವಾದ ಅಥವಾ ಸರಿಯಾದ ಮಾಹಿತಿಯಿಲ್ಲ.
- ▶ ವೈಯಕ್ತಿಕ ಬೇಜವಾಬ್ದಾರಿಯಿಂದ ಕೆಟ್ಟತನದಿಂದ ಹೆಚ್‌ಪವಿ ಸೋಂಕು ಬರುತ್ತದೆ ಎಂದು ತಿಳಿಯಲಾಗಿದೆ.

► ಸ್ನೇಹಿಕವಾಗಿ ತಪ್ಪು ಕೆಲಸ ವಾಡಿದುದರಿಂದ ಹೆಚ್ಚೊಬವಿ ಸೋಂಕು ಬಂದಿದೆ ಎಂದು ಧಾರ್ಮಿಕ ಮತ್ತು ಸ್ನೇಹಿಕತೆಯನ್ನು ನಂಬುವ ವರ್ಗ ಅಭಿಪ್ರಾಯ ಹೊಂದಿದೆ. ಹಾಗಾಗಿ ಇಂತಹವರಿಗೆ ಶಿಕ್ಷೆಯ ರೂಪದಲ್ಲಿ ಇದು ಬಂದಿದೆ ಎಂಬುದು ಈ ರೀತಿ ನಂಬುವವರ ವಿಚಾರಧಾರೆ.

ಹೆಚ್ಚೊಬವಿ/ ಏಡ್‌ ತೀರ ಇತ್ತೀಚಿನ ಕಾಯಿಲೆಯಾಗಿದ್ದರಿಂದಲೂ ಇದರ ಬಗೆಗೆ ಕಳಂಕದ ಭಾವನೆ ಸಾಮಾನ್ಯ ಜನರಲ್ಲಿದೆ. ಇಲಿಂರ ದಶಕದಲ್ಲಿ ದಿಧಿರನೆ ಕಾಣಿಸಿಕೊಂಡು ನಂತರ ಅಸಾಮಾನ್ಯವಾಗಿ ಹಬ್ಬಿತ್ತಿರುವ ಬಗೆಗೆ ಜನರಲ್ಲಿ ತೀವ್ರ ಪ್ರಮಾಣದ ಭೀತಿಯಿದೆ. ಆ ಸಮಾಜದಲ್ಲಿ ಕಾಯಿಲೆ ಹೇಗೆ ಹರಡುತ್ತದೆ ಎಂಬ ಬಗೆಗೆ ಜನರಲ್ಲಿ ಸ್ಪಷ್ಟವಾಗಿ ತಿಳಿವಳಿಕೆ ಇರಲಿಲ್ಲ. ಹಾಗಾಗಿ ಸುಮ್ಮನೇ ಒಬ್ಬರನ್ನು ಇನ್ನೊಳ್ಳಿರು ಸ್ಪೃಹಸುವುದರಿಂದಲೇ ಕಾಯಿಲೆ ಹರಡಬಹುದೆಂಬ ಹೆದರಿಕೆ ಜನರಲ್ಲಿತ್ತು.

ಬೇರೆ ಬೇರೆ ಸ್ಥಳಗಳು, ತರಹೇವಾರಿ ಜನರು, ವೈದ್ಯಕೀಯ ಸಮಸ್ಯೆಗಳು

ಬೇರೆ ಬೇರೆ ಸ್ಥಳಗಳ ಪ್ರದೇಶಗಳ ಪ್ರಾಂತ್ಯಗಳ ದೇಶಗಳ ಜನರ ಭಾವನೆಗಳು ಪ್ರತಿಕ್ರಿಯೆಗಳು ಹೆಚ್ಚೊಬವಿ/ ಏಡ್ ಸೋಂಕಿನ ಬಗೆಗೆ ತೀರಾ ಭಿನ್ನವಾಗಿರುವುದರಿಂದ ಈ ಸೋಂಕು ಉಂಟು ಮಾಡುವ ಕಳಂಕದ ಬಗೆಗೆ ವರ್ಕರೀತಿಯಾಗಿ ಮಾತನಾಡಲು ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಬರುವುದಿಲ್ಲ. ಒಂದೇ ದೇಶದಲ್ಲಿ ಸಹಿತ ಬೇರೆ ಬೇರೆ ಪ್ರಾಂತ್ಯಗಳಲ್ಲಿ, ರಾಜ್ಯಗಳಲ್ಲಿ ಬೇರೆ ಬೇರೆ ಗುಂಪಿನ ಜನರ ಮತ್ತು ವ್ಯಕ್ತಿಗಳ ಪ್ರತಿಕ್ರಿಯೆಗಳೂ ಭಿನ್ನವಾಗಿರುತ್ತವೆ. ಧರ್ಮ, ಲಿಂಗ, ಲ್ಯಾಂಗಡಿ, ಪಯಸ್ಸು ಮತ್ತು ಏಡ್ ಬಗೆಗಿನ ಶಿಕ್ಷಣ - ಈ ಎಲ್ಲವೂ ಅಂತಹ ವ್ಯಕ್ತಿ ಈ ಕಾಯಿಲೆಯ ಬಗೆಗೆ ಯಾವ ರೀತಿಯ ಅಭಿಪ್ರಾಯ ತಳೆಯುತ್ತಾನೆ ಎನ್ನುವುದನ್ನು ನಿರ್ಧರಿಸುತ್ತದೆ.

ಏಡ್ ಬಗೆಗಿನ ಈ ಕಳಂಕಿತ ಭಾವನೆ ಎಲ್ಲ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುವುದಿಲ್ಲ. ಕಾಯಿಲೆಯ ಸೋಂಕಿನ ಪ್ರಮಾಣ, ಕಾಯಿಲೆಯ ಬಗೆಗಿನ ಜ್ಞಾನ ಮತ್ತು ಚಿಕಿತ್ಸೆ ದೊರಕುವ ಅವಕಾಶಗಳು - ಇವುಗಳನ್ನು ಅವಲಂಬಿಸಿ ಈ ಭಾವನೆ ಬದಲಾಗುತ್ತದೆ ಎತ್ತ ಆರೋಗ್ಯ ಸಂಸ್ಥೆಯು ೨೧೦೫ರಲ್ಲಿ ಈ ಕಾಯಿಲೆಯ ಚಿಕಿತ್ಸೆಯ ಬಗೆಗೆ ದೊಡ್ಡ ಮಟ್ಟದ ಪ್ರಚಾರ ಕೈಗೊಂಡಾಗ ತಳೆದ ನಿಲ್ಲವು ಹೀಗಿದೆ: "ಹೆಚ್ಚೊಬವಿ/ ಏಡ್ ಕಾಯಿಲೆಯನ್ನು ನಿಯಂತ್ರಿಸಬಹುದು ಹಾಗೂ ಚಿಕಿತ್ಸೆಯನ್ನು ಮಾಡಬಹುದು ಹಾಗಾಗಿ ಈ ಕಾಯಿಲೆಯ ಬಗೆಗೆ ತಪ್ಪು ಕಲ್ಪನೆ. ಕಳಂಕಿತ

ಭಾವನೆ ಬದಲಾಗುತ್ತದೆ. ಕಾಯಿಲೆ ಹೀಡಿತರನ್ನು ದೂರವಾಗಿಸುವುದು, ತಾರತಮ್ಯತೆಗೈಯುವುದು, ಕಳಂಕಿತ ಭಾವನೆಯಿಂದ ನೋಡುವುದು -ಈ ಎಲ್ಲವೂ ಕಡಿಮೆಯಾಗುತ್ತದೆ.” ಆದರೆ ಈ ಹೇಳಿಕೆಯ ನಿವಿರತೆಯನ್ನು ಒರೆಹಚ್ಚಲು ಸಾಧ್ಯವಿಲ್ಲ. ಏಕೆಂದರೆ ಕಾಯಿಲೆಯ ಬಗೆಗಿನ ಕಳಂಕಿತ ಭಾವನೆಯನ್ನು ನಿರ್ದಿಷ್ಟವಾಗಿ ಅಳೆಯಲು ಸಾಧ್ಯವಿಲ್ಲ. ಆದರೆ ಅಲ್ಲಲ್ಲಿ ಕೆಲವು ಸಣ್ಣ ಪ್ರಮಾಣದ ಅಧ್ಯಯನಗಳು ನಡೆದಿವೆ. ಅವುಗಳು ಒಂದು ರೀತಿಯಲ್ಲಿ ಧನಾತ್ಮಕ ಫಲಿತಾಂಶವನ್ನೇ ನೀಡಿವೆ. ಬೊಟ್ಟೆವಾನ ದೇಶದ ಱಾಷ್ಲ ವಯಸ್ಸರಲ್ಲಿ ಈ ಅಧ್ಯಯನ ನಡೆಸಲಾಯಿತು. ಸೋಂಕು ಹೀಡಿತ ಇವರೆಲ್ಲರಿಗೆ ಆಂಟಿರಿಟ್ರೋವೈರಲ್ ಜಿಕ್ಕೆಯನ್ನು ಸರಿಯಾದ ಪ್ರಪಾಣದಲ್ಲಿ ಒದಗಿಸಲಾಯಿತು. ಈ ಜಿಕ್ಕೆಯನ್ನು ಮಾಡಿದಾಗ ಅಲ್ಲಿನ ಜನರಲ್ಲಿ ಈ ಸೋಂಕು ಹೀಡಿತ ಜನರ ಬಗೆಗೆ ಕಳಂಕಿತ ಭಾವನೆ ಬಹಳಪ್ಪು ಕಡಿಮೆಯಾದ ಅಂಶಗಮನಕ್ಕೆ ಬಂದಿತು. ಈ ಒಂದು ಜನಾಂಗದಲ್ಲಿ ಆಂಟಿರಿಟ್ರೋವೈರಲ್ ಜಿಕ್ಕೆ ತಮ್ಮ ಭಾವನೆ ಕಡಿಮೆ ಮಾಡಿರಬಹುದಾದರೂ ಸಂಪೂರ್ಣವಾಗಿ ಆ ಭಾವನೆಯನ್ನು ಬೇರು ಸಹಿತ ಕಿರ್ತನೆಯಲು ಸಾಧ್ಯವಾಗಲಿಲ್ಲ. ಅಲ್ಲದೆ ಹೆಚ್ಚೊಂದಿ ಸೋಂಕು ಹೀಡಿತರ ಬಗೆಗೆ ಇರುವ ಭಯ, ಹೆದರಿಕೆಯೂ ಕಡಿಮೆಯಾಗಲಿಲ್ಲ.

ಅಮೇರಿಕಾದಂತಹ ಮುಂದುವರಿದ ದೇಶದಲ್ಲಿ ಒಂದು ದಶಕ್ಕೂಂತಲೂ ಹೆಚ್ಚು ಕಾಲ ಆಂಟಿರಿಟ್ರೋವೈರಲ್ ಜಿಕ್ಕೆ ಲಭ್ಯವಿದೆ. ಹಾಗಿದ್ದರೂ ಆ ದೇಶದಲ್ಲಿ ಸಹಿತ ಏಡ್ಸ್ ಬಗೆಗಿನ ಕಳಂಕಿತ ಭಾವನೆ ಇದೆ ಎಂದಾದರೆ ಹೆಚ್ಚೊಂದಿ ಜಿಕ್ಕೆಯನ್ನು ಕಳಂಕಿತ ಭಾವನೆಯ ಸಂಬಂಧ ಅಪ್ಪು ಸರಳವಾಗಿಲ್ಲ ಎಂದಧ್ರು. ಏಡ್ಸ್ ಸೋಂಕಿಗೆ ಒಳಗಾದ ಮಹಿಳೆಯ ಜೊತೆ ಕೆಲಸ ಮಾಡಲು ಶೇಕಡಾ ೨೨ ಅಮರಿಕನ್ನರು ಇಷ್ಟಪಡುವುದಿಲ್ಲ.

ಆಯಾ ದೇಶ ಅಥವಾ ಪ್ರದೇಶದಲ್ಲಿ ಯಾವ ವಿಧಾನದಿಂದ ಈ ಸೋಂಕು ಹರಡುತ್ತದೆ ಎನ್ನುವುದರ ಮೇಲೂ ಈ ಕಳಂಕಿತ ಭಾವನೆ ಅವಲಂಬಿಸುತ್ತದೆ. ಉದಾಹರಣೆಗೆ ಸರ್ಬ-ಸಹಾರಾದ ಆಸ್ತಿಕಾದ ದೇಶಗಳಲ್ಲಿ ಮರುಷ-ಸೀಯರ ಲ್ಯಾಂಗಿಕ ಸಹವಾಸದಿಂದಲೇ ಈ ಸೋಂಕು ಹೆಚ್ಚು ಹರಡುತ್ತಿದೆ. ಹಾಗಾಗಿ ಇಲ್ಲಿ ಲ್ಯಾಂಗಿಕ ಸ್ನೇಚ್ಯಾ ಪ್ರವೃತ್ತಿ ಮತ್ತು ವೇಶ್ಯಾವಾಟಿಕೆ -ಇವುಗಳು ಕಳಂಕಿತ ಭಾವನೆ ಹೊಂದಿರುವುದರಿಂದ ಏಡ್ಸ್ ಸೋಂಕಿನ ಮೇಲೂ ಅದೇ ರೀತಿಯ ತಮ್ಮ ಅಥವಾ ಕಳಂಕಿತ ಭಾವನೆಯಿದೆ.

“ಇದು ಲೈಂಗಿಕತೆಗೆ ಸಂಬಂಧಪಟ್ಟ ವಿಷಯ. ಲೈಂಗಿಕ ವಿಧಾನವಲ್ಲದ ಜೀರ್ಣ ವಿಧಾನಗಳಿಂದ (ರತ್ನ ಮರುಮಾರ್ಪೆಕೆ, ಮಾದಕ ಜಿಷಧಗಳ ಬಗೆಗೆ ಸಿರಿಂಜ್ ಬಳಕೆ) ಏಡ್ಸ್ ಬಂದರೂ ನನ್ನ ದೇಶದ ಜನ ಈ ಮಹಿಳೆ ಚಾರಿತ್ಯ ಸರಿಯಿಲ್ಲದ-ವಳು, ವೇಶ್ಯೆಗೆ ಸಮ -ಎಂದು ತಿಳಿಯುತ್ತಾರೆ” ಎಂದು ಇಂಗ್ಲೆಂಡಿನಲ್ಲಿ ನೆಲೆಸಿರುವ ಅಷ್ಟಿಕಾದ ಮಹಿಳೆಯೊಬ್ಬರ ಅನಿಸಿಕೆ. ಹಾಶ್ವಾತ್ಯ ದೇಶಗಳಲ್ಲಿ ಜಿಷಧಗಳನ್ನು ಸಿರಿಂಜಿನಲ್ಲಿ ಚುಚ್ಚಿಕೊಳ್ಳುವುದರಿಂದ ಮತ್ತು ಮರುಷರು ಸಲಿಂಗ ಕಾಮದಲ್ಲಿ ತೊಡಗುವುದರಿಂದ ಈ ಸೋಂಕು ಹೆಚ್ಚಾಗಿ ಬರುತ್ತದೆ. ಹಾಗಾಗಿ ಆ ದೇಶಗಳಲ್ಲಿ ಆ ರೀತಿಯ ವರ್ತನೆಗಳ ಬಗೆಗೆ ತಮ್ಮ ಭಾವನೆ ಅಥವಾ ಕಳಂಕಿತ ತಿಳುವಳಿಕೆ ಇದೆ.

ಹೆಚ್ಚಾವಿ/ಹಿಡ್ಸ್ ಸೋಂಕಿಗೆ ಒಳಗಾದ ಮಹಿಳೆ, ಮರುಷರಿಗಿಂತ ಭಿನ್ನವಾಗಿ ಹೆಚ್ಚಿನ ಸಮಾಜಗಳಲ್ಲಿ ನೋಡಲ್ಪಡುತ್ತಾಳೆ. ಏಕೆಂದರೆ ಅಂತಹ ಸಮಾಜಗಳಲ್ಲಿ ಮಹಿಳೆ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುತ್ತಾಳೆ. ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರೇ ಈ ರೀತಿಯ ಲೈಂಗಿಕ ಕಾಯಿಲೆ ಪ್ರಸರಣಕ್ಕೆ ಕಾರಣ ಎಂದು ತಪ್ಪಾಗಿ ಅಧ್ಯೇಸಲ್ಪಡುತ್ತಾರೆ. ಮರುಷರಿಗೆ ಬರುವ ಸೋಂಕಿಗೆ ಸಮಾಜ ಹೆಚ್ಚು ಗಮನಕೊಡದೆ ಅವರ ಲೈಂಗಿಕ ಪ್ರವೃತ್ತಿಯನ್ನು ಉಪೇಕ್ಷಿಸುತ್ತದೆ ಅಥವಾ ಕ್ಷಮಿಸುತ್ತದೆ. “ವಿವಾಹಿತ ಮಹಿಳೆ ತನ್ನ ಪತಿಯಿಂದ ಸೋಂಕನ್ನು ಪಡೆದಾಗಲೂ ಆಕೆಯ ಅತ್ಯ-ಮಾವಂದಿರು ಆಕೆಯದೇ ತಮ್ಮ ಎಂಬ ರೀತಿಯಲ್ಲಿ ಭಾವನೆ ತಳೆಯುತ್ತಾರೆ. ಹೀಗಾಗಿ ಮರುಷ ಪ್ರಾಬಲ್ಯ ಹೊಂದಿರುವ ಸಮಾಜದಲ್ಲಿ ಗಂಡಸೇ ಲೈಂಗಿಕತೆಯ ವಿಚಾರದಲ್ಲಿ ತಮ್ಮಗ್ರೇಡಿಡ್ಯಾನೆ ಎಂಬುದನ್ನು ಒಮ್ಮೆಪುಡೇ ಇಲ್ಲ. ತಮ್ಮದಲ್ಲಿ ತಪ್ಪಿನಿಂದ ಮಹಿಳೆ ಕಳಂಕ ಹೊರಬೇಕಾಗಿದೆ” ಎಂದು ಹೆಚ್ಚಾವಿ ಹೀಡಿತ ಲೆಂಬನಾನ್ ಶ್ರೀಯೊಬ್ಬರು ಅಭಿಪ್ರಾಯಪಡುತ್ತಾರೆ.

ಹಿಡ್ಸ್ನ ಕಳಂಕಿತ ಭಾವನೆ ಉಂಟುಮಾಡುವ ಪರಿಣಾಮಗಳು

ಈಗಾಗಲೇ ತಿಳಿಸಿದಂತೆ ಏಡ್ಸ್ನ ಕಳಂಕಿತ ಭಾವನೆ ಕಾಯಿಲೆ ಹರಡುವ ಪ್ರಮಾಣ, ಗತಿ ಮೊದಲಾದ ವಿಚಾರಗಳು ಅಗಾಧವಾದ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಕೃತಿ ನಡೆಸಿದ ಸ್ಮೃತ್ಯೆಯ ಪ್ರಕಾರ, ಈ ಕಳಂಕಿತ ಭಾವನೆ ಹಾಗೂ ಸಮಾಜದಲ್ಲಿ ಅಂತಹ ವ್ಯಕ್ತಿಗಳು ತಾರತಮ್ಯ ಭಾವನೆಯಿಂದ ಸೋಂಕತ್ತಿರುವುದರಿಂದ, ಸೋಂಕು ಹೀಡಿತ ವ್ಯಕ್ತಿಗಳು ಸೋಂಕನ ಬಗೆಗೆ ಪರೀಕ್ಷೆ ಮಾಡಿಕೊಳ್ಳಲೇ ಹೋಗಲು ಹಿಂಜರಿಯುತ್ತಿದ್ದಾರೆ. ತಮ್ಮ ಹೆಚ್ಚಾವಿ ಸೋಂಕು

ಇದೆ ಎಂದು ಹೇಳಲು ಮುಜುಗರಪಟ್ಟಿಕೊಂಡು ಅದನ್ನು ಮುಚ್ಚಿಡುತ್ತಾರೆ. ಚೋತೆಗೆ ಅಗಶ್ಯವಿರುವ ಆಂಟಿರಿಟ್‌ವೈರಲ್ ಜಿಷ್ಟಿಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಎಲ್ಲ ಕಾರಣಗಳಿಂದ ಕಾಯಿಲೆ ಜಾಸ್ತಿಯಾಗಲು ಕಾರಣವಾಗುತ್ತದೆ. ತಮ್ಮಲ್ಲಿ ಹೆಚ್‌ಎವಿ ಸೋಂಕು ಇದೆಯೆಂದು ಹೇಳಿದ ವ್ಯಕ್ತಿಗಳು ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಿಲ್ಲ. ಹಾಗಾಗಿ ಅವರು ಇತರರಿಗೆ ಸೋಂಕನ್ನು ಹರಡುತ್ತಾರೆ. ಈ ಎಲ್ಲ ಕಾರಣಗಳಿಂದ ಏಡ್ಸ್‌ನಿಂದ ಮಡಿಯುವ ವ್ಯಕ್ತಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಏಡ್ಸ್ ಸೋಂಕಿನ ಬಗೆಗೆ ಪರಿಕ್ಷೇಗೆ ಅಂತಹ ವ್ಯಕ್ತಿಗಳು ಒಮ್ಮೆವುದಿಲ್ಲ ಎಂದಾದರೆ ಹೆಚ್‌ಎವಿ ಸೋಂಕು ಏಡ್ಸ್ ಕಾಯಿಲೆಗೆ ಪರಿವರ್ತನೆ—ಯಾದ ಮೇಲೆ ಕಾಯಿಲೆ ತಡವಾಗಿ ಗುರುತಿಸಲುಡುತ್ತದೆ. ಪರಿಣಾಮ ಎಂದರೆ ಚಿಕಿತ್ಸೆ ಹೆಚ್ಚು ಘಲಕಾರಿಯಾಗುವುದಿಲ್ಲ. ಅಂತಹ ವ್ಯಕ್ತಿ ಬೇಗ ಮರಣವನ್ನುಪ್ಪುತ್ತಾನೆ.

ಮಹಿಳೆಯರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ಮತ್ತು ಸಂಶೋಧನೆ ಹೊರಗೆದವಿದ ಹೆಚ್‌ಎವಿ ಸೋಂಕಿನ ಕಳಂಕ ಉಂಟುಮಾಡಬಹುದು ಪರಿಣಾಮಗಳು:

- ▶ ಕುಟುಂಬದ ಆರ್ಥಿಕ ವರಮಾನ ಕಡಿಮೆಯಾಗುವುದು, ಉದ್ಯೋಗ ಇಲ್ಲದಂತಾಗುವುದು.
- ▶ ಮದುವೆಯಾದ ಹೆಣ್ಣುಮುಕ್ಕಳು ವಿವಾಹ ವಂಚಿತರಾಗುವುದು, ಅಂತೆಯೇ ಅದೇ ಕಾರಣದಿಂದ ವಾಕ್ಯಾಳನ್ನು ಪಡೆಯುವ ಸಾಧ್ಯತೆಯಿಂದ ವಂಚಿತರಾಗುವುದು.
- ▶ ಆರೋಗ್ಯದ ಬಗೆಗೆ ಆರೋಗ್ಯ ವ್ಯವಸ್ಥೆ ಇಂತಹ ಸೋಂಕು ಹೀಡಿತ ವ್ಯಕ್ತಿಗಳನ್ನು ಸರಿಯಾಗಿ ಆರ್ಯಕೆ ಮಾಡದಿರುವುದು.
- ▶ ಮನೆಯಲ್ಲಿಯೂ ಅಗಶ್ಯವಿರುವ ಆರ್ಯಕೆಯಿಂದ ಇವರು ವಂಚಿತರಾಗುವುದು.
- ▶ ಜೀವನದಲ್ಲಿ ನಿರಾತೆ ಮೂಡುವುದು, ತಾನು ಉಪಯೋಗವಿಲ್ಲದಿರುವವನು ಹೊರೆ ಎಂಬ ನಕಾರಾತ್ಮಕ ಧೋರಣೆ ಬೆಳೆಯುವುದು.
- ▶ ವ್ಯಕ್ತಿಯ ಘನತೆ, ಗಾಂಭೀರ್ಯ ಮತ್ತು ಸಕಾರಾತ್ಮಕ ವ್ಯಕ್ತಿತ್ವ ಈ ಸೋಂಕಿನ ಕಳಂಕದಿಂದ ತೀವ್ರವಾಗಿ ನಾಶವಾಗುವುದು.

ಸೋಂಕು ಹೀಡಿತ ಕೆಲವು ವ್ಯಕ್ತಿಗಳು ತಾವೇ ತೀವ್ರ ರೀತಿಯಲ್ಲಿ ಕಳಂಕಿತ ಭಾವನೆಯನ್ನು ಹೊಂದಿ ಪಾಪ ಪ್ರಜ್ಞೆಯಿಂದ ನರಳುತ್ತಾರೆ. ಅಂತಹ ಕೆಲವರು ತಮ್ಮ ಮೇಲೆಯೇ ಅನಗತ್ಯವಾದ ನಿಷೇಧ ಅಥವಾ ಕಡಿಮಣವನ್ನು ಹಾಕಿಕೊಂಡು

ಬಿಡುತ್ತಾರೆ. ಈ ರೀತಿಯಲ್ಲಿ ಕಡಿವಾಣ ಹಾಕಿಕೊಂಡ ವಿಯೆಟಾಂನ ಮಹಿಳೆಯೊಬ್ಬಳ ಅನಿಸಿಕೆಯನ್ನು ಗಮನಿಸಿ— “ನನ್ನ ಕಾಯಿಲೆಯನ್ನು ನನ್ನ ಕುಟುಂಬದ ಬೇರೆಯವರಿಗೆ ನಾನೆಲ್ಲಿ ಹರಡಿಬಿಡುತ್ತೇನೋ ಎಂಬ ಬಗೆಗೆ ನನಗೆ ನನ್ನ ಮೇಲೆಯೇ ಹೆದರಿಕೆಯಿದೆ. ನನಗೆ ಒಬ್ಬ ಚಿಕ್ಕ ವಯಸ್ಸಿನ ತಮ್ಮನಿದ್ವಾನೆ. ಆತನಿಗೆ ನಾನೆಲ್ಲಿ ಕಾಯಿಲೆ ಹಬ್ಬಿಸುತ್ತೇನೋ ಎಂಬ ಹೆದರಿಕೆಯಿಂದ ಆವನನ್ನು ನಾನು ಮುಟ್ಟುಪುಡೂ ಇಲ್ಲ. ತುಂಬಾ ಸುಂದರವಾದ ಆತನನ್ನು ಎತ್ತಿ ಮುದ್ದಾಡಬೇಕಂಬ ಸಹಜ ಆಸೆ ನನ್ನಲ್ಲಿದೆ. ಆದರೆ ನನ್ನಲ್ಲಿ ಕಾಯಿಲೆ ಇರುವ ಬಗೆಗೆ ನನಗೆ ಅರಿವಿರುಪುದರಿಂದ ಆತನನ್ನು ದೂರದಿಂದಲೇ ಮಾತನಾಡಿಸುತ್ತೇನೆ. ದತ್ತಿರಕ್ಕೆ ಬರಲೇ ಬಿಡುಪುಡಿಲ್ಲ.” [ಏಡ್‌ ಐಡಿತ ವೈಕ್ ಮತ್ತೊಬ್ಬ ವೈಕ್ಯನ್ನು ಮುಟ್ಟುಪುದರಿಂದ ಅಥವಾ ಸ್ವರ್ತಿಷ್ಟಪುದರಿಂದ ಸೋಂಕು ಖಂಡಿತಾ ಹರಡುವದಿಲ್ಲ.]

ವಿಜ್ಞನಿಂದ ಅನಾಧರಾದ ಮುಕ್ಕಳಿಗೆ ಈ ಕಾಯಿಲೆಯ ಕಳಂಕ ತೀವ್ರ ರೀತಿಯ ಸಮಸ್ಯೆಗಳನ್ನು ಮಟ್ಟಿಡಾಡುತ್ತದೆ. ತಮ್ಮದೇ ಕುಟುಂಬದ ಇತರರಿಂದ ಈ ಮುಕ್ಕಳು ದೂರಿಕರಿಸಲ್ಪಡಬಹುದು. ಶಾಲೆಗೆ ಈ ಮುಕ್ಕಳನ್ನು ಸೇರಿಸಿಕೊಳ್ಳಲ್ಪಡೆ ಇರಬಹುದು. (ಇಂತಹ ಉದಾಹರಣೆಗಳು ಕಳೆದ ಒಂದರಷ್ಟು ವರ್ಷಗಳಲ್ಲಿ ನಮ್ಮ ದೇಶದ ಕೇರಳದ ಕೆಲವಡೆ ಜರುಗಿ ತೀವ್ರ ಪ್ರಮಾಣದಲ್ಲಿ ಮಾಡ್ಯಮದಲ್ಲಿ ಸುದ್ದಿ ಪೂರಿಸುತ್ತಿದ್ದವು.) ಅಂತಹ ಅನಾಧ ಮುಕ್ಕಳಿಗೆ ಸಿಗಬೇಕಾದ ಸೂಕ್ತ ಚಿಕಿತ್ಸೆ ಲಭ್ಯವಾಗುವೇ ಇರಬಹುದು. ಅವರಷ್ಟಕ್ಕೆ ಅವರು ಇರಬೇಕಾದ ಕರಿಣ ಪರಿಸ್ಥಿತಿ ಉದ್ದೇಶವಾಗಬಹುದು.

ತಾಯಿಯಿಂದ ಮಗುವಿಗೆ ಸೋಂಕು ಹರಡುಪುದನ್ನು ತಡೆಗಟ್ಟುವ ಯೋಜನೆಗಳು ಜಗತ್ತಿನ ಹಲವಾರು ದೇಶಗಳಲ್ಲಿವೆ. ಉಚಿತವಾದ ಇಂತಹ ಮುನ್ನಷ್ಟಿರಿಕಾ ಚಿಕಿತ್ಸೆ ಅಥವಾ ಕ್ರಮಗಳನ್ನು ಏಡ್‌ನ ಕಳಂಕಿತ ಭಾವನೆಯ ಭೀತಿಯಿಂದಲೇ ಮಹಿಳೆಯರು ಕ್ರೇಸೊಳ್ಳಲು ಮುಂದೆ ಬರುತ್ತಿಲ್ಲ ಎಂಬುದು ತೀವ್ರ ವಿಷಾದದ ಸಂಗತಿ. ಉದಾಹರಿಸಿ ಬೋಟ್‌ವಾನಾ ದೇಶದಲ್ಲಿ ತಾಯಿಯಿಂದ ಮಗುವಿಗೆ ಸೋಂಕು ಹರಡುಪುದನ್ನು ತಡೆಗಟ್ಟುವ ಕ್ರಮವನ್ನು ಉಚಿತವಾಗಿದ್ದರೂ, ಕೇವಲ ತೇಕಡಾ ಟಿಟರಪ್ಪು ಗಭಿರಣಿ ಸ್ತ್ರೀಯರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅರ್ಥದಪ್ಪು ಸ್ತ್ರೀಯರು ಏಡ್‌ನ ಪರೀಕ್ಷೆಗೆ ಒಳಪಡಲೇ ಮುಂದೆ ಬರಲಿಲ್ಲ. ಸೋಂಕಿದೆ ಎಂದು ಗೊತ್ತಾದ ಮಹಿಳೆಯರಲ್ಲಿ ಅರ್ಥದಪ್ಪು ಚಿಕಿತ್ಸೆ ತೆಗೆದುಕೊಳ್ಳಲು ನಿರಾಕರಿಸಿದರು.

ಹೆಚ್‌ಬಿವಿ/ ವಿದ್ಯಾ ಬಗೆಗಿನ ಕಳಂಕದ ಪ್ರಕಾರಗಳು ಮತ್ತು ತಾರತಮ್ಯ ಭಾವನೆ

ಸರ್ವಾಜದ ಇತರರು ಸೋಂಕು ಹೀಡಿತ ವ್ಯಕ್ತಿಗಳನ್ನು ತಾರತಮ್ಯ ಭಾವನೆಯಿಂದ ಸೋಂದುತ್ತಾರೆ. ಅಂತಹ ವ್ಯಕ್ತಿಗಳಿಗೆ ಸೋಂಕಿದೆ ಎಂಬ ಕಾರಣಕ್ಕಾಗಿಯೇ ಅವರಿಗೆ ಅಗತ್ಯವಾಗಿ ಸಿಗೆಬೇಕಾದ ಅವಕಾಶಗಳು ಹಾಗೂ ಸೌಕರ್ಯಗಳನ್ನು ಸಿಗದಂತೆ ಅಥವಾ ಲಭಿಸದಂತೆ ಮಾಡುತ್ತಾರೆ. ಈ ತರಹದ ತಾರತಮ್ಯ ವರ್ತನೆ ಸೋಂಕು ಹೀಡಿತ ವ್ಯಕ್ತಿಯ ದ್ಯೇನಂದಿನ ಜೀವನದ ಎಲ್ಲಾ ಸ್ತರಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಉದಾ:ಗೆ ಈತ ಪ್ರಯಾಣ ಮಾಡುವಾಗ ಆತನನ್ನು ದೂರೀಕರಿಸುವುದು. ವೈದ್ಯಕೀಯ ಚಿಕಿತ್ಸೆ ಸೂಕ್ತವಾಗಿ ಲಭ್ಯವಾಗದಂತೆ ಮಾಡುವುದು, ಹೊಸ ನೌಕರಿ ಅಥವಾ ಕೆಲಸ ಲಭ್ಯವಾಗದಂತೆ ಮಾಡುವುದು. ಬಾಡಿಗೆಗೆ ಮನೆ ಕೊಡದಿರುವುದು. ಸಾರ್ವಜನಿಕ ನೆಟ/ ಬಾವಿಯಿಂದ ನೀರನ್ನು ತೆಗೆದುಕೊಳ್ಳಲು ಬಿಡದಿರುವುದು.

ಸರ್ಕಾರಗಳು ಕಳಂಕಿತ ಭಾವನೆಯನ್ನು ಹೆಚ್ಚಿಸುವುದೇ?

ಒಂದು ದೇಶದ ಕಾನೂನು, ರಾಜನೀತಿ, ವ್ಯವಸ್ಥೆ ಅಲ್ಲಿನ ಹೆಚ್‌ಬಿವಿ ಸೋಂಕಿಗೆ ಒಳಗಾದ ವ್ಯಕ್ತಿಗಳ ಮೇಲೆ ಪರಿಣಾಮಕಾರಿಯಾದ ಪ್ರಫಾವ ಬೀರುತ್ತದೆ. ಈ ರೀತಿಯ ಕಾನೂನಿನ ಕೆಲವು ಅಂಶಗಳು ತಾರತಮ್ಯ ಧೋರಣೆಗೆ ಮೂರಕವಾಗಿದ್ದರೆ ಆತನನ್ನು ದೂರೀಕರಿಸುತ್ತವೆ, ಬಹಿಷ್ಕರಿಸುತ್ತವೆ. ಇಂತಹ ಅಂಶಗಳು ಕಳಂಕಿತ ಭಾವನೆಯನ್ನು ಮತ್ತೊಮ್ಮೆ ಬೇರೂರಲು ಸಹಾಯವಾಗುತ್ತವೆ ಎಂಬುದು ದುರದೃಷ್ಟಕರ. ೨೦೦೮ರಲ್ಲಿ ವಿಶ್ವ ವಿದ್ಯಾ ಸಂಸ್ಥೆಯ ವರದಿಯ ಪ್ರಕಾರ ಜಗತ್ತಿನ ಶೇಕಡಾ ಶೈಲೆಗಳಲ್ಲಿ ಹೆಚ್‌ಬಿವಿ ಸೋಂಕು ಹೀಡಿತ ವ್ಯಕ್ತಿಗಳ ಬಗೆಗೆ ತಾರತಮ್ಯ ಧೋರಣೆ ತಳೆಯದಿರುವಂತೆ ಕಾನೂನಿನ ವ್ಯವಸ್ಥೆಯಿದೆ.

“ಹಾಗಿದ್ದರೂ ಸಹಿತ ಒಂದಲ್ಲಿ ಒಂದು ರೀತಿಯ ತಾರತಮ್ಯ ಧೋರಣೆ ಈ ಕಾನೂನಿನ ಮಧ್ಯೆಯೂ ನುಸುಳುತ್ತವೆ” ಎಂದು ವಿಶ್ವ ಸಂಸ್ಥೆಯ ಆಗಿನ ಪ್ರಧಾನ ಕಾರ್ಯದರ್ಶಿ ಖಾನ್ ಕೆ ಮೂನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹೆಚ್‌ಬಿವಿ/ ವಿದ್ಯಾ ಸೋಂಕು ಹೀಡಿತ ಅಥವಾ ಆ ಸೋಂಕು ಬಂದಿದೆ ಎಂದು ಅನುಮಾನವಿರುವ ಗುಂಪುಗಳನ್ನು, ವ್ಯಕ್ತಿಗಳ ಬಗೆಗೆ ಸರ್ಕಾರ ಅಥವಾ ವ್ಯವಸ್ಥೆ ಹಲವಾರು ರೀತಿಯಲ್ಲಿ ತಾರತಮ್ಯ ಭಾವನೆ ತಳೆಯಬಹುದು. ಈ ಕೆಳಗೆ ಆ ತರಹದ ತಾರತಮ್ಯ ಭಾವನೆಗಳ ಕೆಲವು ಉದಾಹರಣೆಗಳಿವೆ:

- ▶ ಅಮೇರಿಕಾ, ಆಲ್ಯೇನಿಯಾ, ಬ್ರೂನಿ, ಚೈನಾ, ಇರಾಕ್, ದಕ್ಷಿಣ ಕೊರಿಯಾ, ಮಾಲ್ಯೋವಾ, ರತಿಯಾದ ದೇಶಗಳು ಮತ್ತು ಸೌದಿ ಅರೇಬಿಯಾ - ಈ ದೇಶಗಳು ಹೆಚ್ಚೊಬವಿ/ ಏಡ್ಸ್ ಸೋಂಕು ಹೀಡಿತ ವ್ಯಕ್ತಿಗಳು ತಮ್ಮ ದೇಶವನ್ನು ಪ್ರವೇಶಿಸುವ ಬಗೆಗೆ ನಿಂಧೆ ಹೇರಿವೆ.
- ▶ ತಮ್ಮ ದೇಶದ ಮಿಲಿಟರಿಯಲ್ಲಿ ಇರುವ ಜವಾನರಲ್ಲಿ ಹೆಚ್ಚೊಬವಿ/ ಏಡ್ಸ್ ಸೋಂಕು ಹೀಡಿತ ವ್ಯಕ್ತಿಗಳಿಧ್ವರೆ ಅವರನ್ನು ವಜಾಗೋಳಿಸುವಂತೆ ಉಗಾಂಡಾದ ಅಧ್ಯಕ್ಷ ಮುಸೆವೇನಿಯವರು ರಾಷ್ಟ್ರೀಯ ನೀತಿಯನ್ನೇ ರೂಪಿಸಿದ್ದಾರೆ.
- ▶ ತಮ್ಮ ದೇಶದ ಹೋರಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರ ದೇಶಗಳಲ್ಲಿದ್ದ ನಂತರ ಒಂದಿರುಗುವ ಯಾರಿಗೇ ಆಗಲಿ ಕಡ್ಡಾಯವಾಗಿ ಹೆಚ್ಚೊಬವಿ ಪರಿಷ್ಕ್ಷೆ ಆಗಬೇಕೆಂದು ಚೇನಾ ಸರ್ಕಾರದ ಆದೇಶ.
- ▶ ಹೆಚ್ಚೊಬವಿ ವೈರಸ್ಸನ್ನು ತಮಗೆ ಗೊತ್ತಿಲ್ಲದೆಯೂ ಬೇರೆಯವರಿಗೆ ಹರಡಿದರೆ ಅಂತಹವರ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬಾದಾದ ವ್ಯವಸ್ಥೆಯನ್ನೆಟಿಡ್ ಕಿಂಗ್‌ಡಮ್ (ಇಂಗ್ಲಿಂಡ್)ನಲ್ಲಿದೆ.
- ▶ ಯುಎಇ (ಯುನ್ಯೆಟಿಡ್ ಅರಬ್‌ ಎಮಿರೇಟ್ಸ್) ದೇಶ ಹೋರಿನ ಯಾವ ನಾಗರಿಕರಲ್ಲಿ ಈ ಸೋಂಕಿದೆ ಎಂದು ತಿಳಿದ ತಕ್ಷಣವೇ ಅಂತಹ ವ್ಯಕ್ತಿಗಳನ್ನು ಅವರ ಮಾತ್ರ ದೇಶಕ್ಕೆ ವಾಪಸ್ ಕಳುಹಿಸಿ ಬಿಡುತ್ತದೆ.

ಹೆಚ್ಚೊಬವಿ/ ಏಡ್ಸ್ ಸೋಂಕು ಹೀಡಿತರು ಅಭಿವಾ ಆ ಸೋಂಕು ಇದೆ ಎಂಬ ಶಂಕಿತ ವ್ಯಕ್ತಿಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು, ಅಂತಹ ವ್ಯಕ್ತಿಗಳು ಮುಕ್ತವಾಗಿ ದೇಶದಿಂದ ದೇಶಕ್ಕೆ ಪ್ರಯಾಣ ಮಾಡಬಾರದು - ಈ ರೀತಿಯ ಕಾನೂನುಗಳು ಸಾರ್ವಜನಿಕ ಆರೋಗ್ಯ ಒತ್ತಡಷ್ಟಿಯಿಂದ ಸರಿ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಆರೋಗ್ಯ ವ್ಯವಸ್ಥೆಯ ಲೋಪದೋಷಗಳು

- ▶ ಆಸ್ಥಾನಿಕ ಸಿಬ್ಬಂದಿ ಹೆಚ್ಚೊಬವಿ ಸೋಂಕು ಹೀಡಿತ ವ್ಯಕ್ತಿಗಳ ಜಿಕಿಸ್ತೆಯನ್ನು ನಿರಾಕರಿಸುವುದು.
- ▶ ವ್ಯಕ್ತಿಗಳ ಒಟ್ಟಿಗೆ ಇಲ್ಲದ ಹೆಚ್ಚೊಬವಿ ರಕ್ತ ಪರಿಷ್ಕ್ಷೆ ಕ್ರೇಸೋಳ್ಬುವುದು.
- ▶ ಕಾಯಿಲೆಯ ಬಗೆಗೆ ಗೊಪ್ಯತೆ ಕಾಪಾಡಿಕೊಳ್ಳಬಿರುವುದು.

- ▶ ಅಸ್ಟ್ರೋಯಲ್ಲಿ ಲಭ್ಯವಿರುವ ಚಿಕಿತ್ಸೆ ಸೌಲಭ್ಯ ಮತ್ತು ಜಿಷ್ಣ ಚಿಕಿತ್ಸೆಯನ್ನು ಹೊಡಲು ನಿರಾಕರಿಸುವುದು. ಬೇರೆ ಅಸ್ಟ್ರೋಗೆ ಹೋಗಿ ಎಂದು ಹೇಳುವುದು.
- ▶ ಈ ಎಲ್ಲವೂ ಸೋಂಕು ಪೀಡಿತ ವ್ಯಕ್ತಿಗಳು ಅರೋಗ್ಯ ವ್ಯವಸ್ಥೆಯ ಅನುಭವಿಸುವ ತಾರತಮ್ಯ ಧೋರಣೆಗಳು ಹೆಚ್ಚೆಂದ ಹೇಗೆ ಹರಡುತ್ತದೆ ಎಂಬ ಬಗೆಗೆ ಎಷ್ಟೋಂದು ಬಾರಿ ಪ್ರಾಥ್ಮಿಕ ಹಂತದ ವ್ಯೇದ್ಯರಿಗೆ, ದಾದಿಯರಿಗೆ ಮತ್ತು ಇತರ ಅಸ್ಟ್ರೋಯ ಸಿಬ್ಬಂದಿಗಳಿಗೇ ಸೂಕ್ತ ಅಥವಾ ನಿಖಿರವಾದ ಮಾಹಿತಿ, ಜ್ಞಾನವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮೇಲಿನ ಅವ್ಯವಸ್ಥೆಗಳು ಇನ್ನೂ ಜಾಸ್ತಿಯಾಗುತ್ತವೆ.

ಹೆಚ್ಚೆಂದ ಬಗೆಗೆ ಗೊಪ್ಯತೆ ಅಥವಾ ರಹಸ್ಯವನ್ನು ಸೂಕ್ತವಾಗಿ ಕಾಯ್ದುಕೊಳ್ಳಲಿರುವುದು ಅರೋಗ್ಯ ವ್ಯವಸ್ಥೆಯ ಬಲು ದೊಡ್ಡ ದೋಷ ಮತ್ತು ಸಮಸ್ಯೆ ಹೊಡಾ ಎಂದು ಭಾವಿಸಲಾಗಿದೆ. ಹೆಚ್ಚೆಂದ / ಏಷ್ಟೋ ಸೋಂಕೆನ ಜೊತೆ ಬದುಕುತ್ತಿರುವ ವ್ಯಕ್ತಿಗಳು ಹೇಗೆ ಯಾರಲ್ಲಿ ಮತ್ತು ಯಾವಾಗ ತಮ್ಮ ಸೋಂಕೆನ ಬಗೆಗೆ ತಿಳಿಸಬೇಕು ಎಂಬ ಬಗೆಗೆ ಮಾಹಿತಿಯಲ್ಲಿದೆ ಸೊರಗುತ್ತಿದ್ದಾರೆ. ಭಾರತ, ಇಂಡೋನೇಷಿಯಾ, ಥೀಲ್ಯೆನ್ಸ್, ಡ್ಯೂಲ್ಯಾಂಡ್ ದೇಶಗಳಲ್ಲಿ ವಿಶ್ವ ಅರೋಗ್ಯ ಸಂಸ್ಥೆ (WHO) ನಡೆಸಿದ ಅಧ್ಯಯನದ ಪ್ರಕಾರ ಅರೋಗ್ಯ ವ್ಯವಸ್ಥೆಯಲ್ಲಿನ ತೇಕಡಾ ಇಲ್ಲ ವ್ಯಕ್ತಿಗಳು ಈ ವಿಷಯದ ಬಗೆಗೆ ಗೊಪ್ಯತೆ ಕಾಪಾಡಿಕೊಳ್ಳಲಿರುವುದು ಸಾಬೀತಾಗಿದೆ.

ಸೌಕರ್ಯಗಳು ಮತ್ತು ಜಿಷ್ಣಾಗಳು ಸೂಕ್ತವಾಗಿ ಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ವ್ಯೇದ್ಯರು ಸೋಂಕೆಪೀಡಿತ ವ್ಯಕ್ತಿಗಳು ಸಾವಿನ ಅಂಚಿನಲ್ಲಿದ್ದರೂ ಅಥವಾ ಆರಂಭದ ಹಂತದಲ್ಲಿದ್ದರೂ. ತಮ್ಮಲ್ಲಿ ಲಭ್ಯವಿಲ್ಲದ ವ್ಯವಸ್ಥೆಯ ಬಗೆ ವ್ಯೇದ್ಯರುಗಳು ಅಸಹಾಯಕರಾಗಿದ್ದಾರೆ. ವ್ಯೇದ್ಯರ ಈ ಅಸಹಾಯತೆ ಹಲವು ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಸೋಂಕು ಪೀಡಿತ ವ್ಯಕ್ತಿಗಳ ಚಿಕಿತ್ಸೆ ತುರಾಗಿ ಆಗುವುದಿಲ್ಲ. ಜೊತೆಯಲ್ಲಿ ಅವರ ಮೇಲಿನ ಕಳಂಕಿತ ಅಥವಾ ತಾರತಮ್ಯ ಧೋರಣೆ ಇನ್ನೂ ಅಧಿಕವಾಗುತ್ತದೆ. ಅಲ್ಲದೆ ವ್ಯೇದ್ಯರಿಗೆ, ನರ್ಸರ್‌ಗಳಿಗೆ, ಸಿಬ್ಬಂದಿಗಳಿಗೆ ಸೋಂಕೆನಿಂದ ರಕ್ಷಿಸಿಕೊಳ್ಳುವ ಸೂಕ್ತ ಸಾಧನಗಳು ದೊರಕದಿದ್ದಾಗ ಅವರು ಅಂತಹ ವ್ಯಕ್ತಿಗಳ ಚಿಕಿತ್ಸೆಯನ್ನು ನೀಲರ್ಕೆಸುವುದು ಅಥವಾ ನಿರಾಕರಿಸುವುದು ಸ್ವಾಭಾವಿಕ.

ಹೆಚ್ಚೆಂದ ಸೋಂಕೆನ ಬಗೆಗೆ ಕಳಂಕಿತ ಭಾವನೆ ಮತ್ತು ತಾರತಮ್ಯ ಧೋರಣೆ ಕೇವಲ ಅಭಿವೃದ್ಧಿಶೀಲ ಅಥವಾ ಹಿಂದುಳಿದ ದೇಶಗಳಲ್ಲಿ ಮಾತ್ರವಲ್ಲ,

ಮುಂದುವರಿದ ದೇಶಗಳಲ್ಲಿಯೂ ಅದೇ ರೀತಿಯ ಧೋರಣೆ ಇದೆ. ಇಂಗ್ಲೆಂಡಿನ ಲಂಡನ್‌ನ ಮಹಿಳೆಯೊಬ್ಬರು ದಂತ ವೈದ್ಯರ ಹತ್ತಿರ ತಮ್ಮ ಅನುಭವದ ಬಗೆಗೆ ಹೀಗೆ ಹೇಳುತ್ತಾರೆ: “ನನ್ನ ಹಲ್ಲಿನ ಸಮಸ್ಯೆಗೆ ನಿರ್ದಿಷ್ಟ ಕ್ಲಿನಿಕೆಗೆ ೨-೩ ಬಾರಿ ಹೋಗಬೇಕಾಯಿತು. ಕಡೆಯಲ್ಲಿ ನನಗೆ ಹೆಚ್‌ಪಿ ಸೋಂಕು ಇರುವ ವಿಷಯ ತಿಳಿಸಿದೆ. ಹಾಗಾದರೆ ಆ ದಿವಸ ಎಲ್ಲ ರೋಗಿಗಳ ಚಿಕಿತ್ಸೆ ಮುಗಿದ ನಂತರ ಕೊನೆಯಲ್ಲಿ ನನಗೆ ಚಿಕಿತ್ಸೆ ಮಾಡುವುದಾಗಿ ತಿಳಿಸಿದರು. ಮೊದಲು ಚಿಕಿತ್ಸೆ ಮಾಡಿದ ವೈದ್ಯರೇ ಮೊದಲಿನ ಖಚಿಯಲ್ಲೇ ಕೂರಿಸಿ ನನಗೆ ಚಿಕಿತ್ಸೆ ಮಾಡಿದರು. ಆದರೆ ನಾನು ಸೋಂಕಿನ ಬಗೆಗೆ ಹೇಳಿದ ಮೇಲಿನ ಬದಲಾವಣೆ ಎಂದರೆ— ಖಚಿಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಲಾಗಿತ್ತು. ಪರೀಕ್ಷೆ ಲೈಟ್‌ನ್ನು ಸಹಿತ ಯಾವುದರಿಂದಲೋ ಮುಚ್ಚಿದ್ದರು. ವೈದ್ಯರು ಯಾವಾಗಲೂ ಒಂದು ಗ್ಲೂಸ್ ಧರಿಸುವವರು ಒಂದರ ಮೇಲೆ ಒಂದರ ಹಾಗೆ ಮೂರು ಗ್ಲೂಸ್ ಧರಿಸಿದ್ದರು.” ಹಾಗಾಗಿ ಇದು ಕೇವಲ ಹಿಂದುಳಿದ ದೇಶಗಳ ಸಮಸ್ಯೆ ಮಾತ್ರವಾಗಿ ಉಳಿದಿಲ್ಲ ಎಂಬುದು ನಮಗೆ ಇದರಿಂದ ಖಚಿತವಾಗುತ್ತದೆ.

ನೋಕರಿ ಅಥವಾ ಕೆಲಸದ ಪ್ರದೇಶ

ಸೋಂಕು ಹೀಡಿತ ವೈಕೀಗಳು ತಾವು ನೋಕರಿಯಲ್ಲಿರುವ ಸ್ಥಳದಲ್ಲಿ ಹಲವು ರೀತಿಯ ತಾರತಮ್ಯ ಧೋರಣೆ ಅನುಭವಿಸಬಹುದು. ಸಾಮಾಜಿಕವಾಗಿ ಅವರನ್ನು ದೂರೀಕರಿಸಬಹುದು, ಅವಮಾನಿಸಬಹುದು. ಕೆಲಸದಿಂದ ತೆಗೆದುಹಾಕಬಹುದು ಅಥವಾ ಆರಂಭದಲ್ಲಿಯೇ ಕೆಲಸ ದೊರಕದಂತೆ ಮಾಡಬಹುದು. ಈ ರೀತಿಯ ತಾರತಮ್ಯ ಧೋರಣೆಗಳು ಸೋಂಕು ಹೀಡಿತ ವೈಕೀಗಳು ತೀವ್ರ ರೀತಿಯ ಚಿಂತೆ ಮತ್ತು ಅಸಹಾಯಕರೆಯನ್ನು ಮೂಡಿಸುತ್ತವೆ.

ಇಂಗ್ಲೆಂಡಿನ ಸೋಂಕು ಹೀಡಿತ ಮಹಿಳೆಯ ಅನಿಸಿಕೆಯನ್ನು ಗಮನಿಸಿ— “ನನಗೆ ನೋಕರಿ ಅಥವಾ ಕೆಲಸ ದೊರಕಿದರೆ ನನ್ನ ಸೋಂಕಿನ ಬಗೆಗೆ ಕೆಲಸ ಕೊಟ್ಟ ಧರಿಗೆ ತಿಳಿಸಬೇಕೇ ಬೇಡವೇ ಎಂಬ ಸಂದಿಗ್ನತೆ ನನ್ನನ್ನು ಯಾವಾಗಲೂ ಕಾಡುತ್ತದೆ. ಅವರು ಈ ಬಗೆಗೆ ಹೀಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗೆಗೆ ನನಗೆ ಭಯವಿದೆ. ನನ್ನ ಕೆಲಸ ಹೋಗಬಹುದು. ಇತರರೊಡನೆ ನನ್ನ ಸಂಬಂಧ ಹಾಳಾಗಬಹುದು. ಆದರೆ ಕೆಲಸಕ್ಕೆ ಹಾಜರಾಗದೆ ನಾನು ಆಗಾಗ ಆಸ್ತುಗೆ ಹೋಗುವ ಸಂದರ್ಭ ಬಂದಾಗ, ಈ ಬಗೆಗೆ ಅನಿವಾರ್ಯವಾಗಿ ತಿಳಿಸಲೇ ಬೇಕಾಗುತ್ತದೆ.”

ಭಾರತದಲ್ಲಿನ ಮಾನವ ಸಂಪನ್ಮೂಲ ಅಭಿವೃದ್ಧಿಯ ಬಗೆಗಿನ ಒಂದು ದೊಡ್ಡ ಕಂಪನಿಯ ಹಿರಿಯ ಅಧಿಕಾರಿಗಳ ವಿಚಾರಗಳು ಹೀಗಿವೆ— “ಕೆಲಸಕ್ಕೆ ತೆಗೆದುಕೊಳ್ಳುವಾಗ ಒಬ್ಬ ವ್ಯಕ್ತಿಗೆ ಹೆಚ್ಚಾಗಿ ಸೋಂಕಿದೆ ಎಂದು ಗೊತ್ತಾದರೆ ನಾವು ವಿಂಡಿತಾ ಆತ/ ಆಕೆಯನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಹಾಗೆಂದು ನಮ್ಮಲ್ಲಿ ನಿರ್ದಿಷ್ಟವಾದ ಧೋರಣೆ, ಪಾಲಿಸಿ ಅಥವಾ ಕಾನೂನು ಇಲ್ಲ. ನಮ್ಮ ಕಂಪನಿಗೆ ಈ ವ್ಯಕ್ತಿಯನ್ನು ಸೇರಿಸಿ, ಸಮಸ್ಯೆ ಒಂದನ್ನು ಕೊಂಡುಕೊಳ್ಳಲು ನನಗೆ ಇವುವಿಲ್ಲ.”

ಮೇಲೆ ತಿಳಿಸಿದ ಈ ಎರಡು ಅನುಭವಗಳಿಂದ ಹೆಚ್ಚಾಗಿ ಸೋಂಕು ಹೀಡಿತರ ಕೆಲಸದ ಬಗೆಗಿನ ವಾತವಾರಿಕ ವಸ್ತು ಜಿತ್ತಿಂದಿಂದ ನಮಗೆ ಲಭಿಸುತ್ತದೆ.

ಸಮಾಜದ ಧೋರಣೆ, ಪ್ರತಿಕ್ರಿಯೆ

ಸೋಂಕು ಹೀಡಿತರ ಬಗ್ಗೆ ಸಾಮಾಜಿಕವಾಗಿ ಕಳಂಕಿತ ಭಾವನೆ, ತಾರತಮ್ಯ ಧೋರಣೆ ಜಗತ್ತಿನ ಎಲ್ಲ ಭಾಗ, ದೇಶಗಳಲ್ಲಿ ಇವೆ. ಸೋಂಕಿಗೆ ಒಳಗಾದ ವ್ಯಕ್ತಿಯ ಜೀವನದ ಮೇಲೆ ಈ ರೀತಿಯ ಧೋರಣೆ, ಭಾವನೆ ಬಹಳ ದೊಡ್ಡ ಪರಿಣಾಮವನ್ನು ಬೀರುತ್ತದೆ. ತೀವ್ರ ರೀತಿಯ ಪ್ರತಿಕ್ರಿಯೆ ಕಂಡುಬರುವ ಕೆಲವು ಪ್ರದೇಶಗಳಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿ ತನ್ನ ಸುತ್ತಲಿನ ಸಮಾಜದಿಂದ ಬಹಿಷ್ಕರಿಸಲ್ಪಡಬಹುದು, ಮನೆಯಿಂದ ಹೊರಗೆ ಹೋಗಬೇಕಾಗಬಹುದು. ಜೊತೆಗೆ ತನ್ನ ದ್ವೇನಂದಿನ ಜಟಿವಟಿಕೆಗಳಾದ ಸಾಮಾನು ಕೊಳ್ಳುವುದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾರ್ತೀತ್ವಾನ್ವಯದು, ಮಕ್ಕಳು ಶಾಲೆಗೆ ಹೋಗುವುದು –ಇವೂ ತೀವ್ರ ರೀತಿಯಲ್ಲಿ ಏರುವೇರಾಗಬಹುದು.

ಬ್ರಿಟಿಷ್ ಮಹಿಳೆಯೊಬ್ಬರು ತನ್ನ ಮಗ ಮೃಕೆಲ್ಗೆ ಶಾಲೆಯಲ್ಲಿ ಒದಗಿದ ಪರಿಸ್ಥಿತಿಯ ಬಗೆಗೆ ವಿವರಿಸಿದ್ದು ಹೀಗಿದೆ— “ಮೊದಲು ನನ್ನ ಮಗನಿಗೆ ಆತನ ಶಾಲೆಯಲ್ಲಿ ಎಲ್ಲರೊಂದಿಗೆ ಒಳ್ಳೆಯ ಸಂಬಂಧವಿತ್ತು. ಆತನಿಗೆ ಏಡ್ ಸೋಂಕಿದೆ ಎಂದು ಶಾಲೆಯ ಮುಹ್ಮೇಪಾಧ್ಯಾಯರು ಮತ್ತು ಆತನ ತರಗತಿಯ ಶಿಕ್ಷಕರಿಗೆ ಮಾತ್ರ ಗೊತ್ತಿತ್ತು. ಕ್ರಮೇಣ ಯಾರೋ ಈ ರಹಸ್ಯ ಮೊರಗೆಜವಿ, ಬೇರೆಯ ಒಬ್ಬ ಪಾಲಕರಿಗೆ ವಿಷಯ ಗೊತ್ತಾಯಿತು. ಆತ ಎಲ್ಲರಲ್ಲಿಯೂ ಧಾಣಾ ಡಂಗುರವಾಗಿ ಈ ವಿಷಯ ಪ್ರಚಾರ ಮಾಡಿದ ಪರಿಣಾಮ ಎಂದರೆ ನಾವು ಆ ಪ್ರಾಂತ್ಯವನ್ನೇ ತ್ಯಾಡಿಸಬೇಕಾಯಿತು. ಮೃಕೆಲ್ಗೆ ಶಾಲೆಯ ಬಾಗಿಲು ಮುಕ್ಕೆಹಾಂಡಿತು. ಬೇರೆಯ ಮಕ್ಕಳು ಆತನೊದನೆ ಆಟವಾಡಲು ಅವರ ಪಾಲಕರು ಬಿಡುತ್ತಿರಲಿಲ್ಲ. ಅಷ್ಟೇ

ಅಲ್ಲದೆ ಅವನಿಗೆ ತಮಾಡೆ ಮಾಡತೊಡಗಿದರು. ವಿಕೃತ ರೀತಿಯಲ್ಲಿ ವರ್ತಿಸುತ್ತೊಡಗಿದರು. ಒಂದು ದಿನ ಬೇರೆಯ ಹುಡುಗೆನ ತಾಯಿ ನನ್ನೊಡನೆ ಜಗತ್ ಮಾಡತೊಡಗಿದಳು. ಮೈಕೆಲ್‌ನ್ನು ಇತರ ಹುಡುಗರಿಂದ ದೂರವಿಡಬೇಕು. ಅದಕ್ಕೂ ಮುಂದೆ ಆಕೆ ಮಾತನಾಡುತ್ತಾ ಮೈಕೆಲ್ ಮಹಿಳಾಗಳೇ ಆತನ ಜೀವ ತೆಗೆದು ಬಿಡಬೇಕಿತ್ತು ಎಂದು ಸಹಿತ ಶಾಗಾಡತೊಡಗಿದಳು. ಹೆಚ್ಚೆವಿವಿ ಸೋಂಕಿನ ಬಗೆಗೆ ಜನರಿಗೆ ವಿಪರೀತ ಅಜ್ಞಾನವಿರುವುದರಿಂದ ಅವರು ಸ್ವಾಭಾವಿಕವಾಗಿ ಭಯಾಭಿತರಾಗಿದ್ದಾರೆ. ಹಾಗಾಗಿ ಅವರೆಲ್ಲ ವಸ್ತುನಿಷ್ಠವಾಗಿ ಜಿಂತನೆ ನಡೆಸುವುದಿಲ್ಲ. ಸದ್ಯದಲ್ಲಿಯೇ ನಾವು ಮತ್ತೊಮ್ಮೆ ಮನೆ ಬದಲಾಯಿಸಿ ಬೇರೆಯ ಸ್ಥಳಕ್ಕೆ ಹೋಗಬೇಕಾದ ಪರಿಸ್ಥಿತಿ ಒದಗಬಹುದು.”

ಸಮಾಜದಲ್ಲಿರುವ ಏಡ್ಸ್ ಬಗೆಗಿನ ತೀವ್ರವಾದ ಅಜ್ಞಾನ, ಶಿಕ್ಷಣದ ಕೊರತೆ ಹಲವು ಪರಿಣಾಮಗಳಿಗೆ ಎಡವಾಡಿಕೊಟ್ಟಿವೆ. ಈಗಾಗಲೇ ತಿಳಿಸಿದಂತೆ ಸಾಮಾಜಿಕವಾಗಿ ಅಂತಹ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕಿ ತಮ್ಮ ವಲಯ, ಪ್ರಾಂತ್ಯದಿಂದ ಹೊರಹಾಕುವುದು ರೀತಿಯ ಕ್ರಿಯೆಗಳೇ ಅಲ್ಲದೆ ತೀವ್ರ ರೀತಿಯ ದೂಷಣೆ ಮತ್ತು ದೈಹಿಕ ಹಿಂಸೆಗಳೂ ಸಹಿತ ನಡೆಯುತ್ತವೆ, ನಡೆಯುತ್ತಿವೆ. ಇದು ತುಂಬಾ ತುರಿಯಾವಸ್ಥೆ ತಲುಪಿದಾಗ ತೀವ್ರ ರೀತಿಯ ಹಿಂಸೆ ಮತ್ತು ಕೊಲೆಗಳೂ ನಡೆದಿವೆ. ಬ್ರೆಜಿಲ್, ಹೊಲಂಬಿಯಾ, ಇಥಿಯೋಎಷಿಯಾ, ಭಾರತ, ದಕ್ಷಿಣ ಆಫ್ರಿಕಾ ಮತ್ತು ದ್ಯುಲ್ಯಾಂಡ್‌ಗಳಲ್ಲಿ ಏಡ್ಸ್ ಸಂಬಂಧಿತ ಕೊಲೆಗಳು ಜರುಗಿವೆ. ಡಿಸೆಂಬರ್ ರೆಎಲಿರಲ್ಲಿ ದಕ್ಷಿಣ ಆಫ್ರಿಕಾದ ಏಡ್ಸ್ ಕಾರ್ಯಕರ್ತೆಗಳು ಗುಗು ದಾಳಿಮಿನಿ ಶನಗೂ ಈ ಸೋಂಕಿದೆ ಎಂದು ಬಹಿರಂಗವಾಗಿ ರೇಡಿಯೋ ಮತ್ತು ಟಿ.ವಿ.ಗಳಲ್ಲಿ ಫೋಷ್ಟಿಂಗ್‌ದಾಗ ಆಕೆಯ ಅಕ್ಕಪಕ್ಕದ ಮನೆಗಳವರು ಆಕೆಯನ್ನು ಹೊಡೆದು ಕೊಂಡರು.

ಕುಟುಂಬದಲ್ಲಿ ತಾರತಮ್ಯ ಭಾವನೆ

ಹೆಚ್ಚಿನ ಬಡ ಮತ್ತು ಪ್ರಗತಿಶೀಲ ದೇಶಗಳಲ್ಲಿ, ಯಾರು ಕಾಯಿಲೀಗೆ ಬಿಂದುರೂ ಕುಟುಂಬದವರೇ ಅವರ ಆರ್ಥಿಕ ಮಾಡುವುದು. ಹಾಗಾಗಿ ಕಳಂಕಿತ ಭಾವನೆ ಹೊಂದಿದ ಏಡ್ಸ್ ಸೋಂಕು ಹೀಡಿತ ವ್ಯಕ್ತಿಗಳಿಗೆ ಕುಟುಂಬದ ಸಾಂಕ್ಷೇಪಿಕ ಆಸರೆ ಬಹಳ ಮುಖ್ಯ ಆದರೆ ಇದು ಎಲ್ಲಾ ಕುಟುಂಬಗಳಲ್ಲಿಯೂ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಸೋಂಕು ಹೀಡಿತರು ತಮ್ಮ ಮನೆ, ಕುಟುಂಬದಲ್ಲಿಯೇ ತಾರತಮ್ಯ ಭಾವನೆಯಿಂದ ನೋವು ಅನುಭವಿಸಬಹುದು. ಮಹಿಳೆಯರು ಮತ್ತು ಸಲಿಂಗಕಾರ್ಮಿಗಳ ಬಗೆಗೆ ಈ ತಾರತಮ್ಯ ಭಾವನೆ ಜಾಸ್ತಿ ಎನ್ನಲು

ಮರಾವೆಗಳಿವೆ. ಆದರೆ ಮಕ್ಕಳು ಮತ್ತು ಮರುಪರ ಬಗ್ಗೆ ಈ ಭಾವನೆಗಳು ಸ್ವಲ್ಪ ಕಡಿಮೆ. ಜೆಂಬಾಬ್ರೆಯ ಹೆಚ್‌ಪಿವಿ ಸೋಂಕು ಹೀಡಿತ ಮಹಿಳೆಯ ಅನಿಸಿಕೆ ಗಮನಿಸಿ— “ನಾನು ಆಸ್ತ್ರೆಯಲ್ಲಿದ್ದಾಗ ನನ್ನ ತಂದೆ ಒಮ್ಮೆ ನನ್ನ ನೋಡಲು ಬಂದಿದ್ದರು. ನನಗೆ ಏಡ್ ಇದೆಯೊಂದು ದೊಡ್ಡದಾಗಿ ಎಲ್ಲರಿಗೂ ಕೇಳುವಂತೆ ಕೂಗಿದರು. ನನಗೆ ಮನೆಯಲ್ಲಿ ಎಲ್ಲರೂಡನೆ ಉಟ ಮಾಡುವ ಅವಕಾಶ ತಪ್ಪಿಸಿದರು. ನನಗೆ ಘಾಸ್ಪಿಕ್ ಲೋಟ ಮತ್ತು ಫೇಟ್‌ಗಳನ್ನು ಉಟಕ್ಕೆ ಬಳಸಲು ಕೊಟ್ಟರು. ನನಗೆ ಅಡಿಗೆಮನೆಯಲ್ಲಿ ಮಲಗುವಂತೆ ನೋಡಿಕೊಂಡರು. ಮಕ್ಕಳ ಜೊತೆ ಆಟವಾಡಲೂ ನನಗೆ ಬಿಡುತ್ತಿರಲಿಲ್ಲ.”

ಭವಿಷ್ಯದ ದಾರಿಗಳು

ಏಡ್‌ಗೆ ವೇದಲಿಗಿಂತಲೂ ಹೆಚ್ಚು ಪರಿಣಾಮಕಾರಿಯಾದ ಜಿಕ್ಕೆ ಲಭ್ಯವಿರುವುದರಿಂದ ಈಗ ಈ ಕಳಂಕಿತ ಭಾವನೆಗಳಿಂದಲೇ ಸೋಂಕು ಹೀಡಿತ ವ್ಯಕ್ತಿಗಳನ್ನು ನೋಡುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿವೆ ಎಂದು ಹೇಳಬಹುದು. ಜಿಕ್ಕೆ ಆಶಾಭಾವನೆ ಮೂಡಿಸುತ್ತಿರುವುದರಿಂದ ಜನರು ಮೂಡಲಿನವ್ಯಾ ಈಗ ಏಡ್ ಬಗೆಗೆ ಹೆಚರುತ್ತಿಲ್ಲ. ಆದರೆ ಈ ಕಳಂಕಿತ ಭಾವನೆ ಮುಂದಿನ ಹೀಳಿಗೆಗೆ ರವಾನೆಯಾದರೆ ಅದು ದೊಖಾಗ್ನಿ. ಏಕೆಂದರೆ ಈ ಸೋಂಕಿನಿಂದ ಉಳಿದ ಅನಾಥ ಮಕ್ಕಳ ಮನಸ್ಸಿನ ಭಾವನೆಗಳ ಮೇಲೆ ಅದು ಅಗಾಧವಾಗಿ ನಕಾರಾತ್ಮಕವಾಗಿ ಪರಿಣಾಮ ಬೀರಬಲ್ಲದು.

ಹಾಗಾದರೆ ಏಡ್ ಸೋಂಕಿನ ಬಗೆಗೆ ಇರುವ ಈ ಕಳಂಕಿತ ಭಾವನೆ ಮತ್ತು ಧೋರಣೆಯನ್ನು ನಿವಾರಿಸುವುದು ಹೇಗೆ? ಇದು ಬೃಹದಾಂಶಾರದ ಪ್ರತ್ಯೇಕಿತಯಲ್ಲಿ ಏಡ್ ಕಾಯಿಲೆಯ ಬಗೆಗೆ ಸಾಮಾನ್ಯ ಜನರಿಗೆ ಇರುವ ನಕಾರಾತ್ಮಕ ಧೋರಣೆಯನ್ನು ಬದಲಿಸಬೇಕು. ಆದರೆ ಹೇಗೆ? ಕಾನೂನಿನ ಕೆಲವು ಕ್ರಮಗಳಿಂದ ಸ್ವಲ್ಪ ಮಟ್ಟನ್ ಪ್ರಗತಿ ಕಾಣಬಹುದು. ಕೆಲವೊಂದು ದೇಶಗಳಲ್ಲಿ ಸೋಂಕುಹೀಡಿತರಿಗೆ ತಮ್ಮ ಪಕ್ಷಗಳ ಬಗೆಗೆ ಅರಿವಿರುವುದಿಲ್ಲ. ಅವರಿಗೆ ಅದರ ಬಗೆಗೆ ಸೂಕ್ತವಾಗಿ ಶಿಕ್ಷಣ, ಮಾಹಿತಿ, ಜ್ಞಾನ ಕೊಡುವುದರಿಂದ ಆಗ ಅವರು ತಾರತಮ್ಯ ಧೋರಣೆ ಮತ್ತು ತಮ್ಮನ್ನು ನಿಲಾಕ್ಷಿಸುವುದನ್ನು ಕಾನೂನು ೧೯೪೯ ಎದುರಿಸಬಹುದು. ಇದಕ್ಕಾಗಿರುವ ಹಲವು ಸ್ವಯಂ ಸೇವಾ ಸಂಸ್ಥೆಗಳ ನೆರವನ್ನು ಪಡೆಯಬಹುದು. ಬಹಿರಂಗವಾಗಿ ಏಡ್ ಇರುವ ಬಗೆಗೆ ಒಟ್ಟಿಗೊಂಡು ಸಂಸ್ಥೆಗಳ ಜೊತೆಯಲ್ಲಿ ಹೋರಾಡಬೇಕಾಗುತ್ತದೆ. ಶಾಲೆಗಳು ಸೋಂಕು ಹೀಡಿತ ಮಕ್ಕಳನ್ನು ನಿಲಾಕ್ಷಿ

ವಾಡದೆ, ಅವರಿಗೂ ಗೌರವಯುತವಾಗಿ ಬದುಕುಪುದನ್ನು ಕಲಿಸಬೇಕು. ಧಾರ್ಮಿಕ ವೈಕಿಗಳು ಸಹಿಪ್ಪುತ್ತೆಯನ್ನು ಭೋದಿಸಬೇಕು. ವಾಧ್ಯಮಗಳು ಜನರಲ್ಲಿರುವ ಪೂರ್ವಾಗ್ರಹ ಭಾವನೆಯನ್ನು ಮೋಗಲಾಡಿಸಲು ಪ್ರಯತ್ನಿಸಬೇಕು. ಜೊತೆಯಲ್ಲಿ ತನ್ನ ಅಗಾಧ ಪ್ರಭಾವ ಉಪಯೋಗಿಸಿ ಸಾಮಾಜಿಕ ಬದಲಾವಣೆ ತರುವಲ್ಲಿ ಸೋಂಕು ಹೀಡಿತ ವೈಕಿಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗುವಲ್ಲಿ ಅಸ್ತಿ ವಹಿಸಬೇಕು.

ಅದರೆ ಯಾವುದೇ ಹಾಲಿಸಿ, ಧೋರಣೆ ಅಥವಾ ಕಾನೂನು ದಿಳಿರನೆ ಈ ರೀತಿಯ ಬದಲಾವಣೆ ತರಲು ಸಾಧ್ಯವಿಲ್ಲ. ಇದಕ್ಕೆ ಸಮಾಜದ ಮತ್ತು ರಾಷ್ಟ್ರೀಯ ಸ್ತರದಲ್ಲಿ ಸಮಗ್ರ ಬದಲಾವಣೆ ತರಲು ಇದಕ್ಕೆ ಸಂಬಂಧಪಟ್ಟ ಎಲ್ಲರೂ ಶ್ರಮಿಸಬೇಕು. ಅದು ಹೇಳಿದಷ್ಟು ಸುಲಭವಲ್ಲ. ಇದಕ್ಕೆ ಬಹಳಷ್ಟು ಕಾಲ ಬೇಕಾಗುತ್ತದೆ.

ಹೆಚ್‌ಬಿ ಸೋಂಕು ಮತ್ತು ವಿದ್ವಾನ್ ಉಂಟುಮಾಡುವ ಆರ್ಥಿಕ ಪರಿಣಾಮಗಳು

ವಿದ್ವಾನ್ ಕಾಯಿಲೆ ವಿವಿಧ ರೀತಿಯಲ್ಲಿ ಆರ್ಥಿಕ ಪರಿಣಾಮಗಳನ್ನು ಬೀರಬಲ್ಲದು. ಆದರೆ ಜಗತ್ತಿನ ಎಲ್ಲ ಭಾಗಗಳಿಗಿಂತ ಬಡ ದೇಶಗಳಲ್ಲಿ ಈ ಪರಿಣಾಮಗಳು ಗಮನಾರ್ಹವಾಗಿ ಕಾಣಿಸಿಕೊಳ್ಳುತ್ತವೆ. ದುಡಿಯುವ ವ್ಯಕ್ತಿಗಳಲ್ಲಿ ಅಂದರೆ ೨೫-೩೦ ಈ ವಯಸ್ಸಿನವರಲ್ಲಿ ಹೆಚ್ಚು ಕಾಣಿಸಿಕೊಳ್ಳುವುದರಿಂದ, ಇದು ಬೇರೆಯ ಎಲ್ಲ ಕಾಯಿಲೆಗಳಿಗಿಂತ ಭಿನ್ನ ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆ ಏಡಿತ ರೋಗಿಗಳು ಮರಣವನ್ನು ಮುಕ್ತಿಸುವುದರಿಂದ ಆರ್ಥಿಕ ಪರಿಣಾಮಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತವೆ. ಒಂದು ದೇಶ ಅಥವಾ ಪ್ರದೇಶದಲ್ಲಿ ಕಾಯಿಲೆಯ ತೀವ್ರ ಸ್ವರೂಪ ಮತ್ತು ಆಯ್ದಾ ದೇಶದ ರಾಷ್ಟ್ರೀಯ ಆರ್ಥಿಕ ಮಟ್ಟ -ಇವುಗಳನ್ನು ಅವಲಂಬಿಸಿ ಪರಿಣಾಮಗಳು ಭಿನ್ನವಾಗಿರುತ್ತವೆ ಎರಡು ಮುಖ್ಯ ಆರ್ಥಿಕ ಪರಿಣಾಮಗಳಿಂದರೆ -ಕಾರ್ಮಿಕ ವರ್ಗವು ಕ್ಷೇತ್ರವಾಗುವುದು ಅಥವಾ ಕಡಿಮೆಯಾಗುವುದು ಮತ್ತು ಕುಟುಂಬದ ಖಚಿತ ಗಮನಾರ್ಹವಾಗಿ ಹೆಚ್ಚುವುದು.

ಕಾರ್ಮಿಕ ವರ್ಗ ಕಡಿಮೆಯಾಗುವುದು

- ▶ ತಮ್ಮ ದುಡಿಯುವ ಮುಖ್ಯ ವರ್ಯಾಸ್ವನಲ್ಲಿ ತರುಣರು, ಕಡಿಮೆ ವಯಸ್ಸಿನವರು ಕಾಯಿಲೆಯಿಂದ ಮರಣ ಹೊಂದುವುದರಿಂದ ಒಟ್ಟಾರೆಯಾಗಿ ಆರ್ಥಿಕ ಉತ್ಪಾದನೆಯಲ್ಲಿ ನೇರ ಹೊಂತ ಬೀಳುತ್ತದೆ.
- ▶ ಆರ್ಥಿಕವಾಗಿ ಮೇಲ್ಮೈದವರಲ್ಲಿ ಹೆಚ್ಚಿನ ರೀತಿಯಲ್ಲಿ ಸೋಂಕು ಮತ್ತು ಕಾಯಿಲೆ ಕಾಣಿಸಿಕೊಂಡರೆ, ವಿದ್ವಾನಿಂದ ಮರಣ ಹೊಂದುವವರ ಸಂಖ್ಯೆ ಇನ್ನೂ ಜಾಸ್ತಿಯಾಗುತ್ತದೆ.

ವಿವಿಧ ಖಚುಗಳು

- ▶ ವ್ಯಾಧ್ಯಕೀಯ ವೆಚ್ಚೆ, ಜಿಷಧಗಳು ಮತ್ತು ವ್ಯಕ್ತಿ ಮರಣ ಹೊಂದಿದರೆ ಅತನ ಅಂತ್ಯ ಸಂಸ್ಕಾರದ ಖಚು— ಇವು ನೇರವಾದ ಖಚುಗಳು.
- ▶ ಪರೋಕ್ಷ ಖಚುಗಳು ಅಂದರೆ ಕಾಯಿಲೆಯಿಂದ ನಷ್ಟವಾದ ಅಮಾಲ್ಯ ಸಮಯ. ಕೆಲಸಗಾರರು ಮಡಿದಾಗ ಹೊಸ ಕೆಲಸಗಾರರನ್ನು ನೇಮಿಸಿ-ಕೊಳ್ಳುವುದು. ಅವರಿಗೆ ತರಬೇತಿ ಕೊಡುವುದು ಮತ್ತು ಅನಾಥ ಮಕ್ಕಳ ಆರ್ಪಕೆ.
- ▶ ಈ ಎಲ್ಲ ಖಚು ವೆಚ್ಚೆಗಳನ್ನು ಭರಿಸಲು ಕುಟುಂಬದ ಉಳಿತಾಯ ಹಣವನ್ನು ಬಳಸಿದರೆ, ಆರ್ಥಿಕ ಬೆಳವಣಿಗೆಯು ತೀವ್ರವಾಗಿ ಕುಸಿಯುತ್ತದೆ. ಏಡ್ಸನ್ ಆರ್ಥಿಕ ಪರಿಣಾಮಗಳು ಮೊದಲು ವ್ಯಕ್ತಿಗಳಲ್ಲಿಯೂ ನಂತರ ಕುಟುಂಬದಲ್ಲಿಯೂ ಕಾಣಿಸಿಕೊಳ್ಳುತ್ತದೆ, ನಂತರ ವಿವಿಧ ಸಂಸ್ಥೆ, ವ್ಯಾಪಾರಗಳಿಗೆ ವಿಸ್ತರಿಸುತ್ತದೆ.

ಮನೆಯಲ್ಲಿ ಅಥವಾ ಕುಟುಂಬದಲ್ಲಿ ಉಂಟಾಗುವ ಏಡ್ಸನ್ ಆರ್ಥಿಕ ಪರಿಣಾಮಗಳು

ಮನೆಯಲ್ಲಿ ಯಾವೋಬ್ಬ ವ್ಯಕ್ತಿ ಸೋಂಕಿಗೆ ಒಳಗಾದ ತಕ್ಷಣ ಪರಿಣಾಮಗಳು ಗೋಚರಿಸುತ್ತವೆ.

- ▶ ರೋಗಿಯ ವರಮಾನ ಇಲ್ಲದಂತಾಗುವುದು. (ಹಚ್ಚಿನ ಸಂದರ್ಭಗಳಲ್ಲಿ ಈತನೇ ಕುಟುಂಬದ ಏಕ್ಕೆ ದುಡಿಯುವ ವ್ಯಕ್ತಿಯಾಗಿರುತ್ತಾನೆ.)
- ▶ ಮನೆಯಲ್ಲಿನ ವ್ಯಾಧ್ಯಕೀಯ ವೆಚ್ಚಗಳು ಗಮನಾರ್ಹವಾಗಿ ಹಚ್ಚುತ್ತದೆ.
- ▶ ಕಾಯಿಲೆಗೆ ಒಳಗಾದ ವ್ಯಕ್ತಿಯನ್ನು ಆರ್ಪಕೆ ಮಾಡಲೋಸುಗ, ಮನೆಯಲ್ಲಿನ ವಂಗಳು ಅಥವಾ ಪಶ್ಚಿಂತೆ ತಮ್ಮ ಶಾಲೆ ಅಥವಾ ಕೆಲಸಕ್ಕೆ ಹೋಗುವುದನ್ನು ಕಡಿಮೆ ಮಾಡಬೇಕಾಗುತ್ತದೆ.
- ▶ ವ್ಯಕ್ತಿ ಮರಣ ಹೊಂದಿದಾಗ—ಕುಟುಂಬದ ವರಮಾನ ಸಂಪರ್ಕ ನಿಂತು ಹೋಗುವುದು, ತೋಟ ಅಥವಾ ಗದ್ದೆಯ ಕೆಲಸ ಕುಂಟಿತಗೊಳ್ಳುವುದು, ಶವಸಂಸ್ಕಾರದ ವೆಚ್ಚ, ಶಾಲೆಗೆ ಹೋಗುವ ಮಕ್ಕಳನ್ನು ಶಾಲೆಯಿಂದ ಬಿಡಿಸಿ ತಮ್ಮ ತೋಟ, ಗದ್ದೆಗಳಲ್ಲಿ ದುಡಿಯಲು ಹಚ್ಚುವುದು. ಇದು ಭವಿಷ್ಯದಲ್ಲಿ

ಈ ಯುವಕರು ವಯಸ್ಸರಾಗಿ ದುಡಿಯವಾಗ ಕಡಿಮೆ ಸಂಬಳದಲ್ಲಿ ದುಡಿಯವ ಅನಿವಾರ್ಯತೆ ಉಧ್ಘಾಟಿಸುತ್ತದೆ.

ಅಷ್ಟಿಂದ ದೇಶಗಳಾದ ಟಾಂಜಾನಿಯಾ, ಕೊತ್ತೋ ಡಿ ಪ್ರೋರ್, ಉಗಾಂಡ ಮತ್ತು ಇಥಿಯೋಎಯಾಗಳಲ್ಲಿ ಕೈಗೊಂಡ ಅಧ್ಯಯನಗಳ ರೀತ್ಯಾ ಕುಟುಂಬದ ವರಮಾನ ಗಮನಾರ್ಹವಾಗಿ ಕಡಿಮೆಯಾಗುವುದು, ವಿಪರೀತ ವೈದ್ಯಕೀಯ ವಚ್ಚೆ ಅಳಿದುಳಿದ ಹಣವನ್ನು ಬೈಪಾರಿಜಿಲ್ ಹಾಗೂ ದೈಹಿಕ ಅಂತ್ಯಪಂಸ್ಯಾರ ಇವುಗಳಿಗ ತೊಡಗಿಸಿ ಕುಟುಂಬ ಆರ್ಥಿಕವಾಗಿ ದಿವಾಳಿ ಹೊಂದುತ್ತದೆ.

ವ್ಯವಸಾಯದ ಮೇಲೆ ವಿದ್ವಾನ್ ಆರ್ಥಿಕ ಪರಿಣಾಮಗಳು

ಬಡ ದೇಶಗಳಲ್ಲಿ ವ್ಯವಸಾಯದೇ ಮುಖ್ಯ ಉತ್ಪಾದನಾ ಫಾಟಕ. ಹೆಚ್ಚು ಬೆಳೆ ತೆಗೆದು ಆರ್ಥಿಕವಾಗಿ ಸದ್ಯಾಧವಾಗುವುದ್ದಲ್ಲಿ ಈ ರಂಗ ಒಹಳಷ್ಟು ಜನರಿಗೆ ಉದ್ಯೋಗವನ್ನು ಒದಗಿಸಿದೆ. ಟಾಂಜೇನಿಯಾ ಮತ್ತು ಇತರ ದೇಶಗಳಲ್ಲಿ ಕೈಗೊಂಡ ಅಧ್ಯಯನಗಳ ಪ್ರಕಾರ, ವಿದ್ವಾನ್ ಕಾಯಿಲೆ ವ್ಯವಸಾಯದ ಮೇಲೆ ಶುಂಭಾ ಗಂಭೀರವಾದ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಕಾರ್ಮಿಕ ವರ್ಗದ ಸಂಖ್ಯೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಕುಟುಂಬದ ವರಮಾನ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಸಸ್ಯಗಳನ್ನು ನೆಡುವ ಮುಖ್ಯವಾದ ಸಮಯದಲ್ಲಿ ಕೆಲವು ಕೆಲಸಗಾರರು ಕಡಿಮೆಯಾಗಿ ಬಿಟ್ಟರೆ ಕುಟುಂಬದ ವ್ಯವಸಾಯದ ವರಮಾನ ತೀವ್ರವಾಗಿ ಕಡಿಮೆಯಾಗುತ್ತದೆ. ದುಡಿಯವ ವರ್ಗವು ಕಡಿಮೆಯಾಗುವುದರ ಪರಿಣಾಮವಾಗಿ, ಕಡಿಮೆ ಕೆಲಸಗಾರರು ಅವಶ್ಯವಿರುವ ಬೆಳೆಗಳನ್ನು ರೈತರು ಬೆಳೆಯಲು ಆರಂಭಿಸುತ್ತಾರೆ. ಹಾಗಾಗಿ ವಿದ್ವಾನ್, ಆಹಾರ ಮತ್ತು ವಾಣಿಜ್ಯ ಬೆಳೆಗಳು ಎರಡರ ಮೇಲೆಯೂ ಪರಿಣಾಮ ಬೀರುತ್ತದೆ.

ವಿವಿಧ ಸಂಸ್ಥೆಗಳ ಮೇಲೆ ವಿದ್ವಾನ್ ಆರ್ಥಿಕ ಪರಿಣಾಮಗಳು

ಕೆಲವು ಸಂಸ್ಥೆಗಳ ಮೇಲೆ ಗಮನಾರ್ಹವಾದ ಆರ್ಥಿಕ ಪರಿಣಾಮವನ್ನು ವಿದ್ವಾನ್ ಕಾಯಿಲೆ ಬೀರುತ್ತದೆ. ಈ ಸಂಸ್ಥೆಗಳ ಕೆಲಸಗಾರರಿಗೆ ವಿದ್ವಾನ್ ಕಾಯಿಲೆ ಬರುವುದರಿಂದ ಹಾಗೂ ಅದರ ಮುಂದುವರಿದ ಹಂತವಾಗಿ ಕೆಲವರು ಮರಣ ಹೊಂದುವುದರಿಂದ ಆರ್ಥಿಕ ಪರಿಣಾಮಗಳು ಗಂಭೀರ ರೀತಿಯಲ್ಲಿ ಕಾರ್ಯಸಿಕೆಳ್ಳುತ್ತವೆ. ಈ ಸಂಸ್ಥೆಗಳ ವಿಚರ್ಣೆ ವೇಚ್ಚೆ ಜಾಸ್ತಿಯಾಗುತ್ತದೆ. ವರಮಾನ ಕಡಿಮೆಯಾಗುತ್ತದೆ. ಕೆಲಸಗಾರರ ವೈದ್ಯಕೀಯ ವಚ್ಚೆ ಭರಿಸಲು, ಸತ್ತಾಗ ಅಂತ್ಯ

ಸಂಸ್ಥಾರ ಕೈಗೊಳ್ಳಲು, ಇವರ ಜಾಗಕ್ಕೆ ಹೊಸಬರನ್ನು ನೇಮಿಸಿಕೊಳ್ಳಲು ಮತ್ತು ಅವರಿಗೆ ಹೊಸದಾಗಿ ತರಬೇತಿ ಕೊಡುವುದು. ಈ ಎಲ್ಲ ಕಾರಣಗಳು ವಿಚಿಂತನೆ ಜಾಸ್ತಿ ಮಾಡುತ್ತವೆ. ಕೆಲಸಗಾರರಿಗೆ ದೀಪ್ರಕಾಲ ಕಾಯಿಲೆ ಬಂದಾಗ ಅವರಿಗೆ ಕೆಲಸಕ್ಕೆ ನಿಯಮಿತವಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ. ಹೊಸಬರಿಗೆ ತರಬೇತಿ ಕೊಡುವುದು - ಈ ಎರಡರಿಂದ ಉತ್ಪಾದನಾ ವರಮಾನ ಕಡಿಮೆಯಾಗುತ್ತದೆ. ಪದೇ ಪದೇ ಕೆಲಸಗಾರರನ್ನು ಬದಲಿಸಬೇಕಾಗುವುದರಿಂದ ಕಡಿಮೆ ಅನುಭವವಿರುವ ಕೆಲಸಗಾರರು ಹೆಚ್ಚಾಗುತ್ತಾರೆ. ಪರಿಣಾಮ ಎಂದರೆ ಉತ್ಪಾದನೆ ತೀವ್ರವಾಗಿ ಕುಸಿಯುತ್ತದೆ.

ಕೆಲವು ಉದಾಹರಣೆಗಳು

- ▶ ಉಗಾಂಡಾದ ರ್ಯೂಲ್‌ಹೋರ್ಸ್‌ನೇರ್ ಕೆಲಸಗಾರರು ಬಹಳಷ್ಟು ಜನ ಈ ಕಾಯಿಲೆಗೆ ಒಳಗಾಗಿದ್ದಾರೆ. ಪರಿಣಾಮ ಎಂದರೆ ಶೇ. ರಿಜರಪ್ಪು ಜನರನ್ನು ಪ್ರತೀ ವರ್ಷ ಬದಲಿಸಬೇಕಾದ ಅನಿವಾರ್ಯತೆ ಬಂದಿದೆ.
- ▶ ಜಿಂಬಾಬ್ವೇಯಲ್ಲಿನ ವೈದ್ಯಕೀಯ ವಿಮಾ ಕಂಪನಿಗಳ ಲೆಕ್ಕದ ಪ್ರಕಾರ - ಹೆಚ್‌ಎವಿ ಸೋಂಕು ಹೀಡಿತರಲ್ಲಿ ಶೇಕಡಾ ಗೆರಪ್ಪು ಜನರು ಇನ್ನೂರೆನ್ನು ಹಣ ತೆಗೆದುಕೊಂಡರೆ, ವಿಮಯ ಪ್ರೀಮಿಯಂನ್ನು ಶೇ ಕೆರಪ್ಪು ಹೆಚ್ಚು ಮಾಡಬೇಕಾಗುತ್ತದೆ. ಈ ಹೆಚ್ಚನ ಮೊತ್ತವನ್ನು ಸಂಸ್ಥೆಯ ಯಜಮಾನರು ಪಾವತಿಸಬೇಕಾಗುತ್ತದೆ.

ಸಣ್ಣ ಸಣ್ಣ ಸಂಸ್ಥೆಗಳಲ್ಲಿ ಮುಖ್ಯವಾದ ಒಂದು ಅಧಿವಾ ಎರಡು ಕೆಲಸಗಾರರು ಈ ಕಾಯಿಲೆಯಿಂದ ಮರಣ ಹೊಂದಿದರೆ, ಅಂತಹ ಸಂಸ್ಥೆಗಳು ತಮ್ಮ ವ್ಯವಹಾರವನ್ನೇ ಸ್ಥಿತಿಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಸಾರಿಗೆ ಮತ್ತು ಗಳಿಗಾರಿಕೆ - ಈ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಹೆಚ್ಚನ ಹೊಡಿತ ಅಧಿವಾ ನಷ್ಟ ಉಂಟಾಗುತ್ತದೆ.

ಉಳಿದ ಆರ್ಥಿಕ ರಂಗಗಳ ಮೇಲೆ ಏಡ್ಸ್‌ನ ಪರಿಣಾಮಗಳು

ಏಡ್ಸ್ ಕಾಯಿಲೆ ಕೆಲವು ಮುಖ್ಯ ಆರ್ಥಿಕ ರಂಗಗಳ ಮೇಲೆ ಪರಿಣಾಮ ಬೀರುತ್ತದೆ. ಅವುಗಳಲ್ಲಿ ಮುಖ್ಯವಾದವುಗಳಿಂದರೆ - ಆರೋಗ್ಯ, ಸಾರಿಗೆ, ಗಳಿಗಾರಿಕೆ, ಶಿಕ್ಷಣ ಮತ್ತು ನೀರು.

- ಅರೋಗ್ಯ : ಎರಡು ರೀತಿಯಲ್ಲಿ ಈ ರಂಗದಲ್ಲಿ ವಿಜ್ಞ ಪರಿಣಾಮ ಬೇರುತ್ತದೆ. (೧) ಅರೋಗ್ಯ ಸೇವಾ ವ್ಯವಸ್ಥೆ ಈ ಕಾಯಿಲೆಯ ಪರಿಣಾಮವಾಗಿ ಹೆಚ್ಚು ಜನರಿಗೆ ಅವಶ್ಯಕತೆ ಬೇಕುತ್ತದೆ. (೨) ಬೇರೆ ಕಾಯಿಲೆಗಳಿಗಿಂತ ದೀರ್ಘ ಕಾಲದವರೆಗೆ ಚಿಕಿತ್ಸೆ ಕೊಡಬೇಕಾದುದರಿಂದ ಹಾಗೂ ಜೀವಧಿಗಳ ಬೆಲೆ ಜಾಸ್ತಿ ಇರುವುದರಿಂದ -ಇದು ಬಹಳ ದುಬಾರಿಯಾಗುತ್ತದೆ. ಅಷ್ಟಿಕಾದ ಹೆಚ್ಚಿನ ದೇಶಗಳಲ್ಲಿ ಆಸ್ತಿತ್ವಗಳ ಹಾಸಿಗೆಗಳಲ್ಲಿ ಅರ್ಥದವ್ಯು ಸಂಖ್ಯೆಯಲ್ಲಿ ವಿಜ್ಞ ರೋಗಿಗಳೇ ತುಂಬಿರುತ್ತಾರೆ. ವಿಜ್ಞನ ಚಿಕಿತ್ಸೆ ಈಗಾಗಲೇ ತಿಳಿಸಿದಂತೆ ತುಂಬಾ ದುಬಾರಿ. ಒಂದು ವಿಜ್ಞ ರೋಗಿಯನ್ನು ಒಂದು ವರ್ಷ ಚಿಕಿತ್ಸೆ ಮಾಡಿದರೆ ಅದೇ ಹಣದಲ್ಲಿ ಹತ್ತು ಟ್ರೈಮರಿ ಶಾಲೆಯ ಮಕ್ಕಳಿಗೆ ಶಿಕ್ಷಣ ಕೊಡಬಹುದು.
- ಸಾರಿಗೆ: ಸಾರಿಗೆಯ ರಂಗ ವಿಜ್ಞ ಸೋಂಕು ಹರಡಲು ಬಹಳ ಪ್ರತಿಸ್ಥಾವಾಗಿದೆ. ಈ ವಲಯದಲ್ಲಿರುವ ಕೆಲಸಗಾರರು ದೂರದ ಉರುಗಳಲ್ಲಿ ತಮ್ಮ ಹೆಂಡತಿ ಮುಕ್ಕಳನ್ನು ಬಿಟ್ಟು ಬಹಳ ಕಾಲ ನೆಲಸಬೇಕಾದುದರಿಂದ, ಅವರಿಗೆ ಬಹಳಪ್ಪು ಹೊರಗಿನ ಲೈಂಗಿಕ ಸಂಗಾತಿಗಳಿರುತ್ತಾರೆ. ಕ್ಯಾಮರೂನ್ ದೇಶದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ -ಪ್ರತೀ೯ ಬಾರಿ ಹೊರಗೆ ಹೋಗುವಾಗ ಸರಾಸರಿ ೧೫ ದಿವಸಗಳಪ್ಪು ಕಾಲ ಪರಷ್ಪರಿನಲ್ಲಿರುತ್ತಾರೆ. ಅವರಲ್ಲಿ ಶೇ. ೬೫ರಪ್ಪು ಜನರು ಹೊರಗಿನ ಸಂಗಾತಿಗಳಿಂದಿಗೆ ಲೈಂಗಿಕ ಸಂಬಂಧ ಹೊಂದಿರುತ್ತಾರೆ. ಸಾರಿಗೆಯಲ್ಲಿ- ರುವ ಹೆಚ್ಚಿನ ಉನ್ನತ ಅಧಿಕಾರಿಗಳು ಬಹಳ ಅನುಭವ ಹೊಂದಿದವರಾಗಿರುತ್ತಾರೆ. ಅಂತಹವರು ವಿಜ್ಞ ಕಾಯಿಲೆ ಬಂದು ಸತ್ತರೆ ಅವರಿಗೆ ಸರಿಯಾದ ಬದಲಿ ವೃಕ್ಷಿಗಳನ್ನು ನೇಮಿಸಿಕೊಳ್ಳಲ್ಪಡು ಅಪ್ಪು ಸುಲಭವಲ್ಲ.
- ಗಣಿಗಾರಿಕೆ : ಹಲವು ದೇಶಗಳಿಗೆ ವಿದೇಶಿ ಹಣ ಹರಿದು ಬರುವ ಈ ವಲಯ ತುಂಬಾ ಮುಖ್ಯವಾದುದು. ಗಣಿಗಾರಿಕೆ ನಡೆಯುವ ಸ್ಥಳಗಳು ಸಾಮಾನ್ಯವಾಗಿ ಜನವಸತಿಗಿಂತ ದೂರವಿರುತ್ತದೆ. ಹೆಚ್ಚಿನ ಕೆಲಸಗಾರರು ತಮ್ಮ ಕುಟುಂಬ ಬಿಟ್ಟು ಹೆಚ್ಚು ಕಾಲ ಹೊರಗೆ ಕಳಿಯುವ ಅವಶ್ಯಕತೆ ಬೇಕುತ್ತದೆ. ಇಂತಹ ಕೆಲಸಗಾರರು ವೇಶ್ಯೆಯರ ಸಹವಾಸ ಆಗಾಗ ಮಾಡುತ್ತಿರುತ್ತಾರೆ. ಇದರಿಂದಾಗಿ ಇವರಿಗೆ ಹೆಚ್ಚಾಗಿ ಸೋಂಕು ಬರುತ್ತದೆ. ತಮ್ಮ ಪಟ್ಟಿಯಿರಿಗೆ ಇವರು ಈ ಸೋಂಕುನ್ನು ಹಜ್ಬಿಸುತ್ತಾರೆ. ಗಣಿಗಾರಿಕೆಯ ಉನ್ನತ ಇಂಜಿನಿಯರ್‌ಗಳ ದೀರ್ಘ ಕಾಲದ ಅನುಭವ ಹೊಂದಿದವರಾಗಿ-ರುತ್ತಾರೆ. ಇಂತಹವರು ಮರಣಿಸಿದರೆ, ಅವರುಗಳ ಜಾಗವನ್ನು

ತುಂಬಾವುದು ತುಂಬಾ ಕಷ್ಟ. ಪರಿಣಾಮ ಎಂದರೆ ಗಣಿಗಾರಿಕೆಯ ಉತ್ಪನ್ನಗಳು ಕಡಿಮೆಯಾಗುತ್ತವೆ.

- ▶ **ಶಿಕ್ಷಣಾದ ವಲಯದ ಮೇಲೆ ಏಡ್ಸ್ ಕಾಯಿಲೆ ಮೂರು ರೀತಿಯಲ್ಲಿ ಪರಿಣಾಮ ಬೀರುತ್ತದೆ.** ಏಡ್ಸ್‌ಗೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಅದು ಉಂಟುಮಾಡಬಹುದಾದ ಮರಣಗಳ ಪರಿಣಾಮವಾಗಿ ಅನುಭವ -ವಿರುವ ಶಿಕ್ಷಕರುಗಳ ಕೊರತೆ ಉಂಟಾಗುತ್ತದೆ. ಮನೆಯಲ್ಲಿ ಕಾಯಿಲೆಯಿಂದ ನರಭೂತಿರುವವರ ಆರ್ಯಕೆ ಮಾಡಲು ಅಥವಾ ಗಡ್ಡ, ತೋಟಗಳಲ್ಲಿ ಕೆಲಸ ಮಾಡಲು ಮಕ್ಕಳನ್ನು ಕಳುಹಿಸುವುದರಿಂದ ಅವರು ಶಾಲೆಗೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಅಥವಾ ಕೆಲವೊಮ್ಮೆ ಕುಟುಂಬದಲ್ಲಿ ಏಡ್ಸ್ ಕಾಯಿಲೆಯಿಂದ ಮರಣ ಸಂಭವಿಸಿ ದುಡಿಯುವ ವ್ಯಕ್ತಿಗಳು ಇಲ್ಲವಾದರೆ ಶಾಲೆಯ ಶುಲ್ಕ ಭರಿಸಲು ಸಾಧ್ಯವಿಲ್ಲದೆ ಮಕ್ಕಳು ಶಾಲೆಗೆ ಹೋಗದಿರುವಂತಹ ಸನ್ವೇಶಗಳೂ ಉತ್ಪನ್ನವಾಗುತ್ತವೆ. ಮತ್ತೊಂದು ಅಂಶ ಎಂದರೆ ಹದಿಹರೆಯಿದ ಮಕ್ಕಳಿಗೆ ಹೆಚ್ಚಾಗಿ ಸೋಂಪು ಬರುವ ಸಾಧ್ಯತೆಯೂ ಜಾಸ್ತಿ. ಹಾಗಾಗಿ ಇಂತಹ ಮಕ್ಕಳಿಗೆ ಈ ತರಹದ ಸೋಂಕಿನಿಂದ ರಕ್ಷಿಸಿಕೊಳ್ಳುವಂತೆ ಶಿಕ್ಷಣ ಕೊಡಲು ಶಿಕ್ಷಣ ವ್ಯವಸ್ಥೆಗೆ ತುಂಬಾ ದೊಡ್ಡ ಸಮಾಲಾಗಿ ಪರಿಣಿಸುತ್ತದೆ.
- ▶ **ನೀರಿನ ವ್ಯವಸ್ಥೆ:** ಬರವಿರುವ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆಯನ್ನು ಹೆಚ್ಚಿಸುವುದು. ಮಳ್ಗಾಲದಲ್ಲಿ ಹೆಚ್ಚಾಗಿ ಸಿಗುವ ನೀರಿನ ಸದ್ಯಾಗ್ರಹ ಮಾಡುವುದು -ಇವುಗಳನ್ನು ವ್ಯವಸ್ಥಿತವಾಗಿ ಮಾಡಲು ತಾಂತ್ರಿಕವಾಗಿ ಸ್ನೇಮಣ್ಯತೆ ಹೊಂದಿರುವ ನೀರಿನ ಇಂಜಿನಿಯರುಗಳು ಅವಶ್ಯಕ. ಈ ಇಂಜಿನಿಯರುಗಳು ಬಾವಿ, ಅಣೆಕಟ್ಟು ಮತ್ತು ಕರೆ ಕಟ್ಟಿಗಳನ್ನು ಸರಿಯಾದ ವ್ಯವಸ್ಥಿತ ರೀತಿಯಲ್ಲಿ ನಿಭಾಯಿಸಬೇಕಾಗುತ್ತದೆ. ತುಂಬಾ ವಿಶೇಷವಾಗಿ ತರಬೇತಿ ಹೊಂದಿದ ಉತ್ತಮ ಇಂಜಿನಿಯರುಗಳ ಕೊರತೆ ಉಂಟಾದರೆ ಇಡೀ ನೀರಿನ ವ್ಯವಸ್ಥೆಯೇ ಏರುಹೋಗುತ್ತದೆ. ಹಲವಾರು ರಾತ್ರಿಗಳನ್ನು ತಮ್ಮ ಕುಟುಂಬದ ಹೋರಗೆ ದೂರದ ಶಾರುಗಳಲ್ಲಿ ಕಳೆಯಬೇಕಾದು-ದರಿಂದ, ಈ ಎಂಜಿನಿಯರುಗಳಿಗೆ ಹೆಚ್ಚಾಗಿ ಸೋಂಪು ಬರುವ ಸಾಧ್ಯತೆ ಹೆಚ್ಚು.

ವಿದ್ಯಾನ್ ಆರ್ಥಿಕ ಸಾಂಸ್ಕಾರಿಕ ವಿಜ್ಞಾನ ಮಾಡಬೇಕಾದುದೇನು?

ಹಲವು ದೇಶಗಳ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ವಿದ್ಯಾ ಕಾಯಿಲೆ ಮಾಡಬಲ್ಲದು. ಹಾಗೆಂದು ಈಗ ಇದು ಅನಿವಾರ್ಯವೇನಲ್ಲ. ಈ ಕಾಯಿಲೆ ಹರಡುವ ಗತಿಯನ್ನು ಈಗ ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

ಮುಖ್ಯವಾಗಿ ಕೈಗೊಳ್ಳಬೇಕಾದ ಕ್ರೀಯೆಗಳೆಂದರೆ:

- ▶ ಹೊಸದಾಗಿ ಸೋಂಕು ಬರದಂತೆ ತಡೆಗಟ್ಟಬುದು: ಭವಿಷ್ಯದಲ್ಲಿ ಹೆಚ್ಚು ಸೋಂಕು ಹರಡದಂತೆ ಕೈಗೊಳ್ಳುವ ಕಾರ್ಯಕ್ರಮಗಳನ್ನು ಬೆಂಬಲಿಸಬೇಕು. ಈಗ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಿದ ಸಂಶೋಧನೆ ಮತ್ತು ಪ್ರೈಲಟ್ ಕಾರ್ಯಕ್ರಮಗಳ ದಸೆಯಿಂದ ಹೊಸ ಸೋಂಕು ಬರದಂತೆ ತಡೆಗಟ್ಟಬುದುಗೆ ಈಗ ಸರಿಯಾದ ಮಾಹಿತಿಯಿದೆ. ಪರಿಣಾಮಕಾರಿಯಾದ ರಾಷ್ಟ್ರೀಯ ಪ್ರತಿಕ್ರಿಯೆಗಳೆಂದರೆ: ಮಾಹಿತಿ ತಲುಪಿಸುವುದು, ಶಿಕ್ಷಣ ಕೊಡುವುದು, ಸರಿಯಾದ ಸಂವಹನ ಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದು, ಸ್ವಯಂಪ್ರೇರಿತ ಪರೀಕ್ಷೆ ನಡೆಸುವುದು, ಕಾಂಡೋಮೋಗಳ ಉಪಯೋಗ ಹೆಚ್ಚುವಂತೆ ನೋಡಿಕೊಳ್ಳುವುದಲ್ಲದೆ ಸುಲಭವಾಗಿ ಅದು ಲಭ್ಯವಾಗುವಂತೆ ನೋಡಿಕೊಳ್ಳುವುದು, ಲೈಂಗಿಕ ಕಾಯಿಲೆಗಳು ಹರಡುವುದನ್ನು ತಪ್ಪಿಸಲು ಶೀಪ್ರ ರೀತಿಯ ಕ್ರಮ ಕೈಗೊಳ್ಳುವುದು, ಜೊತೆಯಲ್ಲಿ ಮಾನವ ಹಕ್ಕಿನ ಬಗೆಗೆ ಶಿಕ್ಷಣ ಕೊಡುವುದು, ಕಾಯಿಲೆಯ ಬಗೆಗಿರುವ ಕಳಂಕಿತ ಭಾವನೆ ಮತ್ತು ತಾರತಮ್ಯ ಧೋರಣೆಯನ್ನು ಕಡಿಮೆಯಾಗುವಂತೆ ಪ್ರಯೋಜಿಸುವುದು. ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ವ್ಯಾಪಾರಿಗಳು ವಲಯ -ಈ ಎಲ್ಲವೂ ಸೇರಿ ಕೆಲಸ ಮಾಡಿದಾಗ ಪರಿಣಾಮ ಉತ್ತಮವಾಗಿರುತ್ತದೆ.
- ▶ ದೊಡ್ಡ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಸೂಕ್ತವಾಗಿ ರೂಪಿಸುವುದು: ದೊಡ್ಡ ದೊಡ್ಡ ಅಭಿವೃದ್ಧಿಯ ಕೆಲಸಗಳು ಹೆಚ್ಚುವಾಗಿ ಸೋಂಕನ್ನು ಹೆಚ್ಚು ಮಾಡಬಲ್ಲವು. ಬೃಹತ್ ಸೇತುವೆ, ಕಟ್ಟಡ, ರಾಷ್ಟ್ರೀಯ ಹೆದ್ದಾರಿ ರಚನೆ -ಈ ರೀತಿಯ ಕಾಮಗಾರಿಗಳಿಗೆ ಅಧಿಕ ಪ್ರಮಾಣದ ಮುರುಪು ಕೆಲಸ ವಾಡಲು ಬೇಕಾಗುತ್ತಾರೆ. ತುಂಬಾ ದೀರ್ಘಕಾಲ ಇವರು ತಮ್ಮ ಕುಟುಂಬ ಬಿಟ್ಟು ಪರಸ್ಥಳಗಳಲ್ಲಿ ತಂಗಬೇಕಾದುದರಿಂದ, ಇವರು ವೇತ್ಯೆಯರ ಸಂಗ ಮಾಡುವ ಸಾಧ್ಯತೆ ಹೆಚ್ಚಿತ್ತದೆ. ಕೆಮರುನ್ ದೇಶದಲ್ಲಿ ಜಾಗತಿಕ ಬ್ಯಾಂಕ್‌ನ ನೆರವಿನಿಂದ ನಿರ್ಮಿಸುತ್ತಿದ್ದ ಪ್ರಪಾಲ್ಯನ್ ಯೋಜನೆ-

ಯಲ್ಲಿ ಕೆಲವು ಮಾರ್ಪಾದಗಳನ್ನು ಮಾಡಲಾಯಿತು. ಈ ಕೆಲಸಗಾರರಿಗಾಗಿಯೇ ವಿಶೇಷ ಗ್ರಾಮಗಳನ್ನು ನಿರ್ಮಿಸಿ ಅಲ್ಲಿ ಅವರ ಪುಟುಂಬದವರ ಜೊತೆ ವಾಸಿಸುವಂತೆ ನೋಡಿಕೊಳ್ಳಲಾಯಿತು. ಗಣಿಗಾರಿಕೆ ಮತ್ತು ಬಂದರು ಕಾಮಗಾರಿಗಳಲ್ಲಿ ವಿಶೇಷ ಮುನ್ನಿಷ್ಟರಿಕಾ ಕ್ರಮ ಕೈಗೊಂಡರೆ, ಕಾರ್ಯಕರು ವೇತ್ಯೆಯರ ಸಹವಾಸ ಮಾಡುವುದನ್ನು ತಪ್ಪಿಸಬಹುದು.

ಭಾರತದಲ್ಲಿ ಏಡ್ಸನ್ ಆರ್ಥಿಕ ಪರಿಣಾಮಗಳು

ಏಡ್ಸ್ ಕಾಯಿಲೆ ನಮ್ಮ ದೇಶದಲ್ಲಿ ಹರಡುತ್ತಿರುವ ಗತಿಯನ್ನು ತೀವ್ರ ರೀತಿಯಲ್ಲಿ ಕಡಿಮೆ ಮಾಡಬಿದ್ದರೆ, ದೇಶದ ಬೆಳೆಯುತ್ತಿರುವ ಆರ್ಥಿಕ ವಲಯ ತೀವ್ರವಾಗಿ ಕುಂಟಿಗೊಳ್ಳುತ್ತದೆ. ಆರ್ಥಿಕ ಬೆಳೆವರೇಗೆ ಅಧಿಕವಾಗುತ್ತಿರುವ ಈ ದಿನಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ನಮ್ಮ ದೇಶ ಉತ್ತಮ ಶಾಂತಾಗಿ ಪರಿವರ್ತನೆಯಾಗಿದೆ. ಆದರೆ ಇದನ್ನು ಹಾಳುಗೆಡುವುವ ಒಂದು ಸಣ್ಣ ಭೀತಿ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಭಾರತದ ಕಾರ್ಮಾರೇಟ್ ದಿಗ್ಗಜ ರತನ್ ಟಾಟಾ ಸಂಸ್ಥೆ ಟಾಟಾ ಉಪ್ಪು ಕಾರ್ಬಾನೆ.

ಇಲ್ಲಿನ ಯಾರೋಂದಿಗೆ ಮಾತನಾಡಿದರೂ ಈ ಸಂಸ್ಕೃತೆಯವಿ/ ಏಡ್ಸ್ ಸೋಂಕನ್ನು ಆಡಳಿತ ವರ್ಗ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ಗೊತ್ತಾಗುತ್ತದೆ. ಇದರ ಕಾರ್ಮಾರೇಟ್ ಆರ್ಥಿಕಿಸಿನ ಗೋಡೆಗಳ ಮೇಲೆ ಪರಿಣಾಮಕಾರಿಯಾದ ಹೆಚ್ಚೆಯವಿ/ ಏಡ್ಸನ್ ಭಿತ್ತಿ ಫಲಕಗಳು ರಾರಾಜಿಸುತ್ತಿವೆ. ಇಲ್ಲಿನ ಕನಿಷ್ಠ ವಾರ್ಷಿಕನಾನಿಂದ ಹಿಡಿದು ಬಹಳ ಹಿರಿಯ ಅಧಿಕಾರಿಗಳವರೆಗೂ ಈ ಕಾಯಿಲೆಯ ಬಗೆಗೆ ಆಗಾಗ ಸೂಕ್ತ ಮಾಹಿತಿ ಕೊಡಲಾಗುತ್ತದೆ.

ಭಾರತದ ಅತಿ ಹೆಚ್ಚು ಉಪ್ಪು ಉತ್ತಾದಿಸುವ ಫಟಕವಾದ ಟಾಟಾ ಉಪ್ಪು ಕಾರ್ಬಾನೆ ತನ್ನ ಕಾರ್ಮಾರ್ಕರನ್ನು ರಕ್ಷಿಸಿಕೊಳ್ಳಲು ಹಲವು ಉಪಾಯಗಳನ್ನು ಕಂಡುಕೊಂಡಿದೆ. ಈ ಕಾರ್ಬಾನೆ ಜಾರ್ವಿಸಿಂಡ್ ರಾಜ್ಯದ ಜೆವ್‌ಎಂ್‌ಪುರ ಪಟ್ಟಣದಲ್ಲಿದೆ. ಈ ಪಟ್ಟಣ ಮತ್ತು ಜಾರ್ವಿಸಿಂಡ್ ರಾಜ್ಯದಲ್ಲಿ ರಾಜ್ಯದ ಹೊರಗಡೆಯಿಂದ ಕೆಲಸ ಹುಡುಕಿಕೊಂಡು ಬಂದ ಬಹಳ ದೊಡ್ಡ ಕಾರ್ಮಾಕ ವರ್ಗವಿದೆ. ಹೆಚ್ಚೆನ ಸಂಖ್ಯೆಯ ಲಾರಿ ಮತ್ತು ಟ್ರೈಕ್ ಡ್ರೈವರ್‌ಗಳಿದ್ದಾರೆ. ಇವರಿಗೆ ಹೆಚ್ಚೆಯವಿ ಸೋಂಕು ಬರುವ ಸಾಧ್ಯತೆ ಹೆಚ್ಚು. ಇಲ್ಲಿನ ಕೆಲಸಗಾರರಿಗೆ ಬಹಳಪ್ರಮೀಕ್ಷೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಕೊಡುತ್ತಿದ್ದರೂ ಏಡ್ಸ್ ಕಾಯಿಲೆ ಈ ರಾಜ್ಯದ ಹಲವೆಡೆ ತನ್ನ ಕದಂಬ ಬಾಹುವನ್ನು ಬಾಚುತ್ತಿದೆ ಎಂದು ಇಲ್ಲಿನ

ಕಾರ್ಮಿಕರೇ ಸಂದೇಹಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ೨೦೦೯ರಲ್ಲಿ ೫೦೦ ಜನರು ಆಂಟಿರಿಟ್‌ವೈರಲ್ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಆದರೆ ವಿಚಿತವಾದ ಗಣತಿಯಲ್ಲದ ಇದು ನಿಜವಾದ ಸಮಸ್ಯೆಯನ್ನು ಬಿಂಬಿಸುತ್ತಿಲ್ಲ ಎಂದು ತಜ್ಜರ್ಪ ಅನಿಸಿಕೆ.

ಭಾರತದ ಇತರ ಭಾಗಗಳಲ್ಲಿ ಇದೇ ರೀತಿಯ ಸಮಸ್ಯೆಯಿದೆ. ೨೫ ವರ್ಷಗಳ ಹಿಂದೆ ದಕ್ಷಿಣ ಭಾರತದ ಚೆನ್ನೈನಲ್ಲಿ ಮೊದಲ ರೋಗಿ ಪ್ರತ್ಯೇಯಾದ ನಂತರ, ಭಾರತ ತನ್ನ ಆರೋಗ್ಯ ವ್ಯವಸ್ಥೆಯಲ್ಲಿ ಇನ್ನೂ ವಿಚಿತವಾದ ಆದೃತಗಳನ್ನು ಮಾಡುತ್ತಿದೆ. ವರ್ಷ ವರ್ಷವೂ ಹೆಚ್‌ಪಿವಿ/ ವಿಜ್ಞ ಕಾಯಿಲೆಯ ಮೇಲೆ ವೆಚ್ಚ ಮಾಡುತ್ತಿರುವ ಹಣ ಹೆಚ್ಚಾಗುತ್ತಿದೆ. ಈ ಮಧ್ಯ ಹೆಚ್‌ಪಿವಿ ಸೋಂಕು ಪೀಡಿತರ ಸಂಖ್ಯೆ ತೀವ್ರವಾಗಿ ಏರುತ್ತಿದೆ. ೨೦೦೫ರಲ್ಲಿ ೫.೨ ಮುಲಿಯನ್ ಸೋಂಕು ಪೀಡಿತರು ಭಾರತದಲ್ಲಿದ್ದರು. ಅವರಲ್ಲಿ ೧೫ರಿಂದ ೩೯ ವರ್ಷದೊಳಗಿನವರು ೫.೨ ಮುಲಿಯನ್ ರೋಗಿಗಳು. ಸರ್ಬ ಸಹಾರಾ ಆಘ್ಯಾತಾದ ದೇಶಗಳಿಗಿಂತ ನಮ್ಮ ದೇಶದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ ಸ್ವಲ್ಪ ಕಡಿಮೆ. ಅಲ್ಲಿನ ದೇಶಗಳಲ್ಲಿ ೫% ಭಾಗದಷ್ಟು ಜನರು ಹೆಚ್‌ಪಿವಿ ಸೋಂಕು ಪೀಡಿತರು. ಆದರೆ ನಮ್ಮ ದೇಶದ ಜನಸಂಖ್ಯೆ ತುಂಬಾ ಅಗಾಧವಾಗಿರುವುದರಿಂದ ಸೋಂಕಿಗೆ ಒಳಗಾಗುವವರ ಸಂಖ್ಯೆ ನಿಧಾನವಾಗಿ ಜಾಸ್ತಿಯಾಗುತ್ತಾ ಹೋದರೂ ಕೊನೆಯಲ್ಲಿ ಅದು ಒಂದು ದೊಡ್ಡ ಸಂಖ್ಯೆಯಾಗಿ ಮಾರ್ಪಡುತ್ತದೆ.

ಈಗಿನ ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ವಿಜ್ಞ ರೋಗದ ಪೀಡೆಯಿಂದ ಬೆಳವಣಿಗೆಯಾಗುತ್ತಿರುವ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ತೀವ್ರವಾಗಿ ತೊಂದರೆಗೀಡಾಗುತ್ತದೆಂದು ಆರ್ಥಿಕ ತಜ್ಜರ್ಪ ಅಭಿಪ್ರಾಯವಾಗುತ್ತಾರೆ. ಪಕ್ಷಿಮ ದೇಶಗಳ ಬಂಡವಾಳಗಾರರು ಅಗಾಧ ಪ್ರಮಾಣದಲ್ಲಿ ತಮ್ಮ ಬಂಡವಾಳ ಹೊಡಗಿಸುತ್ತಿದ್ದಾರೆ. ಅದು ಈ ರೋಗದ ದಸೆಯಿಂದ ತೀವ್ರವಾಗಿ ಕಡಿಮೆಯಾಗಬಹುದು ಎಂದು ಅವರ ಅಭಿಪ್ರಾಯ. ದಕ್ಷಿಣ ಆಘ್ಯಾತಾದ ದೇಶಗಳಲ್ಲಿ ಈ ಕಾಯಿಲೆ ತೀವ್ರ ರೀತಿಯಲ್ಲಿ ಅಲ್ಲಿನ ದೇಶಗಳಿಗೆ ಆರ್ಥಿಕ ಹೊಡತ ಕೊಟ್ಟಿದ್ದು ನಮ್ಮಲ್ಲಿನ ಆರ್ಥಿಕ ತಜ್ಜರ್ಪ ಕಣ್ಣು ತರೆಸಿದೆ. ಆಘ್ಯಾತಾ ದೇಶಗಳಿಗೆ ಹೋಲಿಸಿದಲ್ಲಿ ನಮ್ಮಲ್ಲಿನ ರೋಗಪೀಡಿತರ ಪ್ರಮಾಣ ಸ್ವಲ್ಪ ಕಡಿಮೆ. ಮುಖ್ಯವಾಗಿ ಇಲ್ಲಿ ಇದು ವ್ಯೇಯಕ್ಕಿಕೆ ಮತ್ತು ಕುಟುಂಬದ ಹಂತದಲ್ಲಿದೆ. ೨೦೧೦-೧೫ರ ಹೊತ್ತಿಗೆ ಈ ಸಂಖ್ಯೆ ೨೦-೨೫ ಮುಲಿಯನ್ ತಲುಪುವ ಅಂದಾಜು ಇರುವುದರಿಂದ, ಆ ಹೊತ್ತಿಗೆ ದೇಶದ ಆರ್ಥಿಕತೆಯ ಮೇಲೆ ತೀವ್ರ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬ

ನಿರೀಕ್ಷೆಯಿದೆ. ಇದೇ ಗತಿ ಅಥವಾ ವೇಗದಲ್ಲಿ ಹೆಚ್ಚಾಗಿ ಸೋಂಕು ಏಡಿತರ ಸಂಖ್ಯೆ ಹೆಚ್ಚಾದರೆ ನಮ್ಮ ಆರ್ಥಿಕ ಪರಿಸ್ಥಿತಿ ಮುಂದಿನ ಇಂ-ಇಂ ವರ್ಷಗಳಲ್ಲಿ ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ ಎಂದು ಒಂದು ಒಂದು ರಾಷ್ಟ್ರೀಯ ಸಮೀಕ್ಷೆ ತಿಳಿಸುತ್ತದೆ.

ಆ ಅಧ್ಯಯನದ ಪ್ರಕಾರ ಈ ಸೋಂಕು ಮುಂದಿನ ಇಂ-ಇಂ ವರ್ಷಗಳಲ್ಲಿ ಸರಾಸರಿ ವಾರ್ಷಿಕ ಬೆಳವಣಿಗೆಯ ಸೂಚಕಂಕವನ್ನು ಶೇಕಡಾ ಉರಿಪ್ಪ ಕಡಿಮೆ ವಾಡುತ್ತದೆ. ಈ ಕಾಯಿಲೆಯ ಪ್ರಸರಣವನ್ನು ಸರಿಯಾಗಿ ಹಿಡಿದಿದ್ದಿದ್ದೂರೆ ಕುಟುಂಬ ಮತ್ತು ಸರ್ಕಾರದ ವ್ಯಾದ್ಯಕೇಯ ವಚ್ಚೆಗಳು ಗಮನಾರ್ಹವಾಗಿ ಜಾಸ್ತಿಯಾಗುತ್ತವೆ. ಹಾಗಾದಾಗ ರಾಷ್ಟ್ರೀಯ ಉಳಿತಾಯ ಕುಂಠಿತಗೊಳ್ಳುತ್ತದೆ. ಅದು ಪರೋಕ್ಷವಾಗಿ ಬಂಡವಾಳದ ಚೊತ್ತವನ್ನು ಕಡಿಮೆ ವಾಡುತ್ತದೆ. ಬಂಡವಾಳ ಕಡಿಮೆಯಾದಾಗ ಆರ್ಥಿಕ ಬೆಳವಣಿಗೆ ತನಿಂದ ತಾನೇ ನಿಧಾನಗೊಳ್ಳುತ್ತದೆ. ಆಗ ಕೆಲಸಗಾರರಿಗೆ ಬೇಡಿಕೆ ಕಡಿಮೆಯಾಗುತ್ತದೆ. ಬಹಳಷ್ಟು ಜನರು ಉದ್ಯೋಗರಹಿತರಾಗುತ್ತಾರೆ. ಪರಿಣಾಮ ಎಂದರೆ ಸಾಮಾಜಿಕ ಅಸಹನೆಯ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಅಪ್ರಿಕಾದ ಅನುಭವದಿಂದ ಹೇಳುವುದಾದರೆ ಹೆಚ್ಚಾಗಿ ಸೋಂಕು ಮತ್ತು ಏಡ್ಸ್ ಕಾಯಿಲೆ ತಾಂತ್ರಿಕವಾಗಿ ಸ್ವೇಮಣ್ಣ ಹೊಂದಿಲ್ಲದೆ. ಏನೂ ತರಬೇತಿ ಇಲ್ಲದ ಕಾರ್ಪೂಕರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ವಿವಿಧ ಉತ್ಪನ್ನಗಳ ಉತ್ಪಾದನೆ ಕುಂಠಿತಗೊಳ್ಳುತ್ತವೆ. ಕಟ್ಟಡ ಸೇತುವೇ ರೀತಿಯ ಕಟ್ಟೋಣಿದ ವಲಯ, ಗೋಪಾರಿಕೆ, ಜವಳಿ, ಕೃಷಿ ಮತ್ತು ಪ್ರವಾಸೋದ್ಯಮ - ಈ ಎಲ್ಲಾ ರಂಗಗಳ ಪ್ರಗತಿ ಕುಂಠಿತಗೊಳ್ಳುತ್ತದೆ. ಈ ಮೇಲಿನ ಎಲ್ಲಾ ವಲಯಗಳಿಗೆ ಅಗಾಧ ಪ್ರಮಾಣದ ಕಾರ್ಮಿಕರು, ಕೆಲಸಗಾರರ ಅವಶ್ಯಕತೆ ಇದೆ. ಪರಿಣಾಮ ಎಂದರೆ ನಮ್ಮ ದೇಶದ ಹೆಗ್ಲಿಕೆಯಿಂದು ನಾವು ಹೇಳಿಕೊಳ್ಳುವ ಕಡಿಮೆ ದರದಲ್ಲಿ ಕೆಲಸಗ್ರಾಮೀಯರ ಕಾರ್ಮಿಕ ವರ್ಗದ ಶಕ್ತಿಯನ್ನು ನಾವು ಕಳೆದುಹೊಳ್ಳುತ್ತೇವೆ. ಬಹುರಾಷ್ಟ್ರೀಯ ಕಂಪನಿಗಳಾದ ಡೆಲ್‌, ನೋಕಿಯಾ, ಮಂಡ್ಯ - ಇವೆಲ್ಲ ನಮ್ಮಲ್ಲಿ ಇತ್ತೀಚೆಗೆ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿವೆ. ಮುಖ್ಯ ಕಾರಣ ಎಂದರೆ - ಇಲ್ಲಿನ ಉತ್ಪಾದನ ವೆಚ್ಚ ಬೇರೆ ದೇಶಗಳಿಗಿಂತ ಕಡಿಮೆ ಎಂದು. ಆದರೆ ಹೆಚ್ಚಾಗಿ ಸೋಂಕೆನ ಪರಿಣಾಮದಿಂದ ಭಾರತದ ಕಾರ್ಮಿಕರ ವ್ಯಾದ್ಯಕೇಯ ವೆಚ್ಚ ಹೆಚ್ಚಾಗುತ್ತಾ ಹೋದರೆ ಈ ಕಂಪನಿಗಳು ಉಳಿದ ವಿಶಿಯಾ ದೇಶಗಳಾದ ವಿಯಣ್ಣಂಗಳ ಕಡೆಗೆ ಮುಖ್ಯ ತಿರುಗಿಸುತ್ತವೆ.

ಭಾರತ ಈ ಎಲ್ಲ ಶೋಂದರೆಗಳಿಂದ ತಪ್ಪಿಸಿಕೊಳ್ಳಬೇಕಾದರೆ ಏಡ್ ಬಗೆಗಿನ ತನ್ನ ಹೋರಾಟವನ್ನು ಇನ್ನೂ ಚುರುಕುಗೊಳಿಸಬೇಕು. ಏಡ್‌ಗೆ ಚಿಕಿತ್ಸೆಯಾಗಿ ಬಳಸುತ್ತಿರುವ ಆಂಟಿರಿಟ್‌ವೈರಲ್ ಜಿಷಧಿಗಳು ಕೇವಲ ಶೇ. ೧೦ ರೋಗಿಗಳಿಗೆ ಈಗ ಲಭ್ಯವಾಗುತ್ತಿದೆ. ಅದು ಹೆಚ್ಚು ಜನರಿಗೆ ಕಡಿಮೆ ಹೆಚ್ಚಿದಲ್ಲಿ ತಲುಪುವಂತೆ ಮಾಡಬೇಕು. ನಂತರ ಪರೀಕ್ಷೆ ಮತ್ತು ಕೌಸ್ಯಲಿಂಗ್ ಕೇಂದ್ರಗಳ ಗುಣಮಟ್ಟವನ್ನು ಹೆಚ್ಚಿಸಬೇಕು. ಕಾಯಿಲೆಯ ಬಗೆಗೆ ಇನ್ನೂ ಹೆಚ್ಚಿಟ್ಟು ಅರಿವು ಮೂಡಿಸಬೇಕು, ಕಾಯಿಲೆಯ ಬಗೆಗೆ ಸಮೀಕ್ಷೆಯನ್ನು ಕ್ರಮಬದ್ಧಗೊಳಿಸಬೇಕು. ಬಹಳಪ್ಪು ಕೊರತೆಗೆ-ಇದ್ದಾಗ್ನೂ ನಮ್ಮ ದೇಶದ ಏಡ್ ವಿರುದ್ಧದ ಕಾರ್ಯಕ್ರಮ ಒಂದು ಹಂತದವರೆಗೆ ಯಶಸ್ವಿ ಎಂದು ಹೇಳಬಹುದು. ಆದರೆ ದೇಶದ ಆಡಳಿತ ಬುಕ್ಕಾಗೆ ಹಿಡಿದವರು ಸೂಕ್ತವಾಗಿ ಕ್ರಮಕ್ಕೆಗೊಳ್ಳಿದ್ದರೆ ದೇಶದ ಆರ್ಥಿಕತೆಯ ಮೇಲೆ ಈ ಸೋಂಕು ಇನ್ನೂ ಕೆಟ್ಟ ಪರಿಣಾಮವನ್ನು ಬಿರಬಲ್ಲಿದು.

ವಡ್ಡ ಮತ್ತು ಕಣ್ಣ ಹಾಗೂ ಅದರ ಸಾಮಾಜಿಕ ಅಧಿಕ ಪರಿಣಾಮಗಳು

ವಡ್ಡ ಮತ್ತು ಕಣ್ಣ

ಹೆಚ್‌ಎಡಿ ವೈರಸಗಳು ಓ-ಲಿಂಪೋಸೈಟ್ಸ್ ಎಂಬ ಜೀವಚೋರಿಗಳನ್ನು ನಾಶಗೊಳಿಸಿ ಕಣ್ಣನೊಳಗೆ ಹಾಗೂ ಕಣ್ಣಿನ ಹೊರಗೆ ಹಲವು ರೀತಿಯ ಸೋಂಕುಗಳಿಗೆ ಕಾರಣವಾಗುವುದೇ ಅಲ್ಲದೆ, ದೃಷ್ಟಿ ಗಮನಾರ್ಹವಾಗಿ ಕುಂಠಿತಗೊಳ್ಳುವಂತೆಯೂ ಮಾಡುತ್ತವೆ.

ವಡ್ಡ ಪೀಡಿತ ಶೇ. ೨೦ ರೋಗಿಗಳಲ್ಲಿ ಕಣ್ಣಿನ ರೋಗ ಲಕ್ಷಣಗಳು ಕಾರಣಿಕೊಳ್ಳಬಹುದು. ಕಣ್ಣಿನಲ್ಲಿ ಕಾರಣಿಕೊಳ್ಳುವ ಮುಖ್ಯ ರೋಗ ಲಕ್ಷಣವೆಂದರೆ ಕಣ್ಣಿನ ಅಕ್ಷಿಪಟಲದಲ್ಲಿ ಕಾರಣಿಕೊಳ್ಳುವ ಹೆಚ್‌ಎಡಿ ರೆಟಿನೋಪತಿ. ಈ ರೆಟಿನೋಪತಿಯಲ್ಲಿ ಮೇಲ್ಮೈಟಿಕ್ ಏರು ರಕ್ತದೊತ್ತಡದ ರೆಟಿನೋಪತಿ (Hypertensive Retinopathy)ಯಲ್ಲಿ ಕಾರಣಿಕೊಳ್ಳುವಂತೆ ಅಕ್ಷಿಪಟಲದ ತುಂಬಾ ವಿವಿಧ ರೀತಿಯ ರಕ್ತಸ್ತಾವಗಳು ಹಾಗೂ ಒಸರುಗಳು (Exudates) ಮತ್ತು ಸಣ್ಣ ಸಣ್ಣ ರಕ್ತದ ತುಳುಹಾಗಳು ಕಾರಣಿಕೊಳ್ಳುತ್ತವೆ. ಈ ರೀತಿಯ ರಕ್ತ ಸ್ತಾವಗಳು ಮತ್ತು ಒಸರುಗಳು -ಅಕ್ಷಿಪಟಲದ ತುಂಬಾ ವ್ಯಾಪಿಸಿದಂತೆ, ಅದರಲ್ಲಿಯೂ ಅಕ್ಷಿಪಟಲದ ಮೃದ್ಘಭಾಗ ಮ್ಯಾಕ್ಸ್ಯಾಲ್ ಭಾಗವನ್ನು ಆವರಿಸಿದಾಗ ದೃಷ್ಟಿ ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ. ಕಣ್ಣಿನಲ್ಲಿ ಹೀಗೆ ಮುಂದುವರಿದ ಲಕ್ಷಣಗಳು ಕಾರಣಿಕೊಂಡಿದೆ ಎಂದರೆ ಅಂತಹ ವೃಕ್ಷಿಗೆ ಮೂಲ ಪಡ್ಡ ಕಾಯಿಲೆಗೆ ಚಿಕಿತ್ಸೆ ಮಾಡಬೇಕೇ ಹೊರತು ಕಣ್ಣಿನ ಲಕ್ಷಣಗಳಿಗೆ ಪ್ರತ್ಯೇಕವಾದ ಚಿಕಿತ್ಸೆಯಿಲ್ಲ.

ಕೆಲವೊಮ್ಮೆ ಕಣ್ಣಗುಡ್ಡೆಯ ಹೋರಭಾಗದಲ್ಲಿ ಕ್ಷಾಮೋಸಿ ಸಾಹೋರ್ ಮೂರಂಬಿನ ವಂಬ ಹೆಸರಿನ ಸಣ್ಣ ಸಣ್ಣ ಗೆಜ್ಜೆಗಳು ಏಡ್ಸ್ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಒಂದು ರೀತಿಯ ಕ್ಯಾನ್ಸರ್ ಕಾಯಿಲೆ. ಕೆಲವೊಮ್ಮೆ ಇದಕ್ಕೆ ತಸ್ತರೀಯಿ ಹಾಗೂ ಡಿಪಿಧ ಚಿಕಿತ್ಸೆ (Chemotherapy)ಗಳನ್ನು ಮಾಡಬೇಕಾಗುತ್ತದೆ.

ತೀವ್ರ ರೀತಿಯ ಹಪಿಸ್ ಸೋಂಕು ಕಣ್ಣಿನ ಭಾಗದಲ್ಲಿ ಉಂಟಾದಾಗ ಕೆಲವೊಮ್ಮೆ ಏಡ್ಸ್ ಕಾಯಿಲೆಯೇ ಇದಕ್ಕೆ ಕಾರಣವಾಗಿರುತ್ತದೆ. ಇದನ್ನು ನೇತ್ರ ವೈದ್ಯ ಯಾವಾಗಲೂ ಗಮನದಲ್ಲಿಟ್ಟುಕೊಂಡು ಹಪಿಸ್ ಕಾಯಿಲೆಯ ಚಿಕಿತ್ಸೆಯನ್ನು ಸಮಗ್ರವಾಗಿ ಕೈಗೊಳಬೇಕಾಗುತ್ತದೆ.

ಮಾದಲೇ ತಿಳಿಸಿದಂತೆ ಹೆಚ್‌ಎವಿ ಸೋಂಕಿಗೆ ಒಳಗಾಗುವ ಶೇ. ೫೦ರಿಂದ ಲಿಂ ರೋಗಿಗಳಲ್ಲಿ ಕಣ್ಣಿನ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಏಡ್ಸ್ ರೋಗಿಗಳಲ್ಲಿ ಒಂದು ಅಂದಾಜಿನ ಪ್ರಕಾರ ಶೇ. ೫೫ರಿಂದ ೧೦೦ರ ವರೆಗೆ ಅಸಾಮಾನ್ಯವಾದ ಕಣ್ಣಿನ ರೋಗ ಲಕ್ಷಣಗಳು ಏಡ್ಸ್ ರೋಗಿಯ ಜೀವಿತಾವಧಿಯಲ್ಲಿ ಕಂಡೇ ಕಾಣಿಸಿಕೊಳ್ಳುತ್ತವೆ. ಏಡ್ಸ್ ಕಾಯಿಲೆಯಲ್ಲಿ ಅಂಥತ್ತದ ಪ್ರಮುಖ ಕಾರಣ ಸ್ಯೇಮೋ ಮೆಗಲೋ ವೈರಸ್ ರೆಟಿನ್ಯೋಟಿಸ್. ಅಂದರೆ ಇದು ಎರಡೂ ಕಣ್ಣಿನಲ್ಲಿ ಕಾಣಿಸಿಕೊಂಡಾಗ ಪೊರ್ಚ್ ಪ್ರಮಾಣದ ಅಂಥತ್ತ ಒಂದು ಆ ವ್ಯಕ್ತಿ ಪರಾವಲಂಬಿ -ಯಾಗಬೇಕಾಗುತ್ತದೆ. ಏಡ್ಸ್ ಸೋಂಕು ಐಡಿತ ವೈಕಿಂಗಳಲ್ಲಿ ಶೇ. ೧೦ರಿಂದ ೨೦ಜನರು ಈ ಸಿಂಬಿಲ್ ರೆಟಿನ್ಯೋಟಿಸ್, ಕಣ್ಣಿನ ಅಕ್ಸಿಪಟಲದ ಸಣ್ಣ ರಕ್ತನಾಳಗಳಲ್ಲಿ ಕಾಣಿಸಿಕೊಳ್ಳುವ ಮೃಕ್ಕೊವಾಸ್ಯಾಸ್ಯೋಪತಿ, ಕಣ್ಣಿನ ಸಿಫಿಲಿಸ್, ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಕ್ಲಾರ್ಯೋಗೆ, ಕ್ರಿಮ್ಬೋಕಾಕಲ್ ಮೆನಿಂಜೈಟಿಸ್, ಕಣ್ಣಿಗೆ ಹಾನಿ ಉಂಟುಮಾಡುವ ಕೆಲವು ಡಿಪಿಧಗಳ ಪಾರ್ಸ್ ಪರಿಣಾಮಗಳು. ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್‌ಎವಿ/ ಏಡ್ಸ್ನಿಂದ ಅಂಥರಾಗುವ ಹೆಚ್ಚಿನ ರೋಗಿಗಳು ಹೆಚ್ಚು ಕಾಲ ಬದುಕುವುದಿಲ್ಲ.

ಹೆಚ್‌ಎವಿ ಕಾರಣದ ಅಂಥತ್ತದ ಮಾನಸಿಕ-ಸಾಮಾಜಿಕ ಪರಿಣಾಮಗಳು

ಹೆಚ್‌ಎವಿ ಕಾಯಿಲೆ ಮತ್ತು ಅಂಥತ್ತ - ಈ ಎರಡರಲ್ಲಿಯೂ ಮಾನಸಿಕ ಹಾಗೂ ಸ್ವಾಮಾಜಿಕ ಪರಿಣಾಮಗಳು ಗಮನಾರ್ಹವಾಗಿ ಕಾಣಿಸಿಕೊಳ್ಳುತ್ತವೆ. ಈ

ವರಡರಲ್ಲಿಯೂ ಸಾಂಸಾರಿಕ ಸಂಬಂಧಗಳು ಭಿದ್ರಗೊಳ್ಳುವ ಸಾಧ್ಯತೆಗಳು ಬಹಳ ಇವೆ. ತಮ್ಮದೇ ಕುಟುಂಬದಲ್ಲಿ ಅವಗಣನೆಗೆ ಒಳಗಾಗುವುದರಿಂದ ಈ ಕಾರಣದಿಂದ ಕುರುಡನಾದ ವ್ಯಕ್ತಿ ತನ್ನ ಆಶ್ಚರ್ಯಿತಾನ್ನು ಕಳೆದುಕೊಳ್ಳುತ್ತಾನೆ. ಹೆಚ್ಚಾಗಿ ಸೋಂಕು ಇದರ ಜೊತೆ ಸೇರಿದಾಗ ಇರುವ ಸಮಸ್ಯೆ ಮತ್ತು ಉಲ್ಲಂಘಗೊಳ್ಳುತ್ತದೆ. ಇಂತಹ ವ್ಯಕ್ತಿಗಳು ಸಮಾಜದ ಇತರರಿಂದ ಬೇರೆಯಾಗಿ ಬಿಡುತ್ತಾರೆ. ಹಾಗಾಗಿ ಶಿವ್ಯ ರೀತಿಯಲ್ಲಿ ಅಸಹಾಯಕರಾಗುತ್ತಾರೆ. ಜೊತೆಯಲ್ಲಿ ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಅಂಥತ್ತಕ್ಕೆ ಒಳಗಾದ ವ್ಯಕ್ತಿ ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ. ಸಾಮಾಜಿಕವಾಗಿಯೂ ಆತನ ವ್ಯಕ್ತಿತ್ವ ಕುಂಡಿತಗೊಳ್ಳುತ್ತದೆ. ಅಂತೆಯೇ ಕುಟುಂಬದಲ್ಲಿ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಈತ ಅವಗಣನೆಗೆ ಒಳಗಾಗುತ್ತಾನೆ. ಈತನ ಈ ರೀತಿಯ ಆರೋಗ್ಯದ ಪರಿಸ್ಥಿತಿಯಿಂದ ಆರ್ಥಿಕ ಮುಗ್ಗಣ್ಣ ಈತನ ಕುಟುಂಬದಲ್ಲಿ ಕಂಡುಬಂದು ಜೀವನದ ಮಟ್ಟ ನಿರ್ಧಾನವಾಗಿ ಕುಸಿಯುತ್ತಾ ಬರುತ್ತದೆ. ಹೆಚ್ಚಾಗಿ ವ್ಯರ್ಥಾ ಸೋಂಕು ಈ ಎಲ್ಲದರ ಮೇಲೂ ಗಮನಾರ್ಹವಾಗಿ ಪ್ರಭಾವ ಬೀರಿ, ಈತನ ಇಡೀ ಕುಟುಂಬ ಅಧಃಪತನದತ್ತ ನಿರ್ಧಾನವಾಗಿ ಸಾಗುತ್ತಾ ಬರುತ್ತದೆ.

ಹೆಚ್ಚಾಗಿ ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಕಣ್ಣಿನ ಹೆಚ್ಚಾಗಿ ಅಲ್ಲದೆ ಅಂಥತ್ತದ ಇತರ ಕಾರಣಗಳೂ ಜೊತೆಯಲ್ಲಿ ಇರಬಹುದು. ಉದಾಹರಿಸಿ ಪೋರೆಯಿಂದ ಅಂಥತ್ತ ಹೊಂದಿದ ಏಡ್ಸ್ ಪೀಡಿತ ವ್ಯಕ್ತಿಗಳು ಚಿಕಿತ್ಸೆಯ ವೆಚ್ಚ ಜಾಸ್ತಿ ಎಂದು, ಶಸ್ತ್ರಚಿಕಿತ್ಸೆಯ ಕೇಂದ್ರ ಬಹಳ ದೂರವೆಂದೂ ಅಥವಾ ಜೊತೆಗೆ ಕರೆದುಕೊಂಡು ಹೋಗಲು ಮತ್ತೊಬ್ಬರು ಇಲ್ಲವೆಂದು ಶಸ್ತ್ರಚಿತ್ಸೆಗೆ ಒಳಗಾಗಿರುವ ಸಾಧ್ಯತೆಗಳು ಜಾಸ್ತಿ. ಹೆಚ್ಚಾಗಿ ಸೋಂಕು ಜೊತೆಯಲ್ಲಿದೆ ಎಂಬ ಸಾಮಾಜಿಕ ಅವಗಣನೆ ಈ ವ್ಯಕ್ತಿಗಳಿಗೆ ಚಿಕಿತ್ಸೆಗೆ ಮುಂದಾಗಲು ಮತ್ತು ತೊಂದರೆಕೊಡುತ್ತದೆ. ಎಷ್ಟೋ ವ್ಯಕ್ತಿಗಳು ತಮಗೆ ಹೆಚ್ಚಾಗಿ ಸೋಂಕಿದೆ ಎಂದು ಇತರರಿಗೆ ಗೊತ್ತಾಗುತ್ತದೆ ಅಳುಕಿನಿಂದ ಚಿಕಿತ್ಸೆಯನ್ನೇ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಇಂತಹ ಹೆಚ್ಚಿನವರು ಕುರುಡರಾಗಿಯೇ ಮೃತರಾಗುತ್ತಾರೆ. ಕೆಲವೇಮೈ ಇವರು ಶಸ್ತ್ರಕ್ಕಿಯ ಮಾಡಿಸಿಕೊಳ್ಳಲು ಆಸ್ತ್ರತೆಗೆ ಬಂದರೂ ಇವರ ಹೆಚ್ಚಾಗಿ ಸೋಂಕಿನ ಬಗ್ಗೆ ಗೊತ್ತಾದಾಗ ಕಣ್ಣಿನ ಶಸ್ತ್ರಕ್ಕಿಯ ತಜ್ಞರೇ ಶಸ್ತ್ರಕ್ಕಿಯ ಮಾಡಲು ಹಿಂಜರಿಯುವ ಸಾಧ್ಯತೆಯೂ ಇದೆ.

ಹೆಚ್ಚೊಂದಿ ಸೋಂಕು ಮತ್ತು ಅಂಥತ್ತೆ ಅಥವಾ ಕುರುಡುತನ - ಈ ಎರಡೂ ಬಡತನಕ್ಕೆ ಸಂಬಂಧಪಟ್ಟ ಕಾಯಿಲೆಗಳು. ಈ ಎರಡೂ ಕಾಯಿಲೆಗಳ ಪರಿಣಾಮವಾಗಿ ವ್ಯಕ್ತಿ ಕೆಲಸ ಕಳೆದುಕೊಂಡು ಆಶನ ಕುಟುಂಬ ಹೀನ ಸ್ಥಿತಿಗೆ ತಲುಮತ್ತದೆ. ಕಾಯಿಲೆಯಿಂದ ಬಡತನ ಜಾಸ್ತಿಯಾಗುತ್ತದೆ. ಹಾಗೆಯೇ ಬಡತನವೂ ಈ ಎರಡೂ ಕಾಯಿಲೆಗಳಿಗೂ ಕಾರಣವಾಗಬಲ್ಲದು. ಇದನ್ನು ಹೋಗಲಾಡಿಸಲು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸರ್ಕಾರ ಶೀರ್ಷವಾಗಿ ಶ್ರಮಿಸುವ ತುರ್ತು ಅಗತ್ಯವಿದೆ.



ವಿಡ್‌ ಅಪ್ಪು-ಇಪ್ಪು

ವಿಡ್ ಕಾಯಿಲೆ ರೇಖಿಂರಲ್ಲಿ ಉಗಮವಾಯಿತೇ?

ಜಗತ್ತಿನಾದ್ಯಂತ ಈಗ ಹರಡುತ್ತಿರುವ ವಿಡ್ ಕಾಯಿಲೆಯ ಉಗಮವಾಗಿ -ಹೆಚೋಬವಿ ಈವ್ -ಎಂಬ ವೈರಸ್ ಎಂದು ಇತ್ತೀಚೆಗೆ ಗುರುತಿಸಲಾಗಿದೆ. ಇದು ಸಾಮಾನ್ಯ ರೇಖಿಂರಪ್ಪು ಹಿಂದೆಯೇ ಇತ್ತು ಎಂಬ ಒಂದು ಅಭಿಪ್ರಾಯ ಈಗಿದೆ. ಇದುವರೆಗೆ ಸಂಶೋಧನೆಯ ಪ್ರಕಾರ ೨೦ನೇ ಶತಮಾನದ ಆರಂಭದಲ್ಲಿ ಈ ವಿಡ್ ಕಾಯಿಲೆ ಆರಂಭವಾಯಿತು ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚೆಗೆ ಅಮೇರಿಕಾದ ಸ್ನೌ ಮೆಟ್‌ಕೋರ್ ಲಾಸ್ ಅಲಮಾಸ್ ರಾಸ್ಟ್ರೀಯ ಪ್ರಯೋಗಾಲಯದಲ್ಲಿ ನಡೆಸಿದ ಅಧ್ಯಯನ ತುಂಬಾ ನಿರ್ದಿಷ್ಟವಾದುದು ಎಂದು ವಿಜ್ಞಾನಿಗಳು ಭಾವಿಸುತ್ತಾರೆ. ಈ ಪ್ರಯೋಗಾಲಯದಲ್ಲಿ ಹೆಚೋಬವಿ ವೈರಸ್ ನ ವಂಶವಾಹಿಯ ಬಗೆಗಿನ ವಿವರವಾದ ಮಾಹಿತಿಯನ್ನು ಸಂಗ್ರಹಿಸಿದಲಾಗಿದೆ. ಹೆಚೋಬವಿ ವೈರಸ್ ಕಾಲ ಕಾಲಕ್ಕೆ ಬದಲಾಗುವ ಗತಿಯನ್ನು ಅಧರಿಸಿ, ಬೆಟ್ಟೆ ಕೋಬರ್ ಎಂಬ ಮಹಿಳಾ ವಿಜ್ಞಾನಿ ಆ ವೈರಸ್ ನ ವಂಶಾವಳಿಯನ್ನು ಬಿಡಿಸಿದ್ದಾರೆ. ಈ ವೈರಸ್ ನ ವಂಶವಾಹಿಯಲ್ಲಿನ ಬದಲಾವಣೆಗಳು ಒಂದು ನಿರ್ದಿಷ್ಟ ವೇಗ ಅಥವಾ ಗತಿಯಲ್ಲಿ ಬದಲಾವಣೆಯಾಗಿವೆ ಎಂಬುದು ಆಕೆಯ ಅಭಿಪ್ರಾಯ. ಸೂಪರ್ ಕಂಪ್ಯೂಟರ್‌ನ್ನು ಉಪಯೋಗಿಸಿ ವೈರಸ್ ನ ಬದಲಾವಣೆ ಅಥವಾ 'ಮ್ಯಾಟೇಷನ್'ನ್ನು ಹಿಮ್ಮುಕಿವಾಗಿ ಆಕೆ ಅಧ್ಯಯನ ಮಾಡುತ್ತಾ ಹೋದಾಗ ಒಂದೇ ಒಂದು ಮೂಲ ವೈರಸ್‌ಗೆ ತಮ್ಮ ಗಮನ ಕೇಂದ್ರೀಕರಿಸಿದರು. ಆಕೆಯ ಈ ಎಲ್ಲ ಅಧ್ಯಯನ ಮತ್ತು ಸಂಶೋಧನೆಯ ಪ್ರಕಾರ, ರೇಖಿಂರ ಸುಮಾರಿಗೆ ಒಂದು ಸಣ್ಣ ಮಾನವ ಗುಂಪಿನಲ್ಲಿ ಈ ವೈರಸ್ ಕಾಣಿಸಿಕೊಂಡಿತು. ಆದರೆ ಅದು ರೇಖಿಂರಪ್ಪು ಹಿಂದೆ ಅಧವಾ ರೇಖಿಂರ ಸುಮಾರಿಗೆ ಆಗಿದ್ದರೂ ಆಗಿರಬಹುದು. ಈ ಒಂದೇ ಒಂದು ವೈರಸ್ ನಂತರ ನಿಧಾನವಾಗಿ ಹರಡಿ ಈಗ ನಾವು ನೋಡುತ್ತಿರುವ ೪೦-೫೦

ಮಲಿಯನ್ ಜನರಲ್ಲಿ ಕಾಣಿಸಿಕೊಂಡಿದೆ ಎಂಬುದು ಆಕೆಯ ಅಭಿಪ್ರಾಯ. ಹೆಚ್‌ಹವಿ ಉಗಮದ ಬಗೆಗೆ ಇರುವ ದೊಡ್ಡ ಸಮಸ್ಯೆಯಲ್ಲಿ ಇದೋಂದು ಸಣ್ಣ ಮಾಹಿತಿ ಮಾತ್ರ - ಎಂಬುದು ಆಕೆಯ ಅಂಬೋಣ.

ಚಿಂಪಾಂಜಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವೈರಸ್‌ ಈಗ ಮನುಷ್ಯರಲ್ಲಿ ನೋಡುತ್ತಿರುವ ಹೆಚ್‌ಹವಿ ವೈರಸ್ ಸೋಂಕಿಗೆ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಮನುಷ್ಯ ಕಾಡಿನಲ್ಲಿ ಬೆಳೆಯಾಡುವಾಗ ಅಥವಾ ಪ್ರಾಣಿಯ ಕಡಿತದಿಂದ - ಆತನಿಗೆ ಈ ವೈರಸ್ ಹಬ್ಬಿತು. ಹೀಗೆ ಮೊದಲು ಆದದ್ದು ಅಷ್ಟಿಕಾದ ಪಶ್ಚಿಮ ಭಾಗದಲ್ಲಿ, ಚಿಂಪಾಂಜಿಯಿಂದ ಮನುಷ್ಯನಿಗೆ ಈ ರೀತಿಯಲ್ಲಿ ಬಹುಶಃ ರೇಖಿಂರಲ್ಲಿರು ವೈರಸ್ ಬಂದಿದೆ ಎಂಬುದು ಶ್ರೀಮತಿ ಕಾರ್ಬರ್‌ರ ಸಂಶೋಧನೆಯ ಸಾರಾಂಶ. ಹಾಗಾದಾಗ ಮನುಷ್ಯರ ಒಂದು ಸಣ್ಣ ಗುಂಟಿಗೆ ಮಾತ್ರ ಸೀಮಿತವಾಗಿತ್ತು ಈ ವೈರಸ್.

ಪೋಲಿಯೋ ವ್ಯಾಕ್ಕಿನ್ ಜೊತೆಗೆ ಅಕ್ಷಸ್ಯಿಕವಾಗಿ ಬೆರೆತು ಹೆಚ್‌ಹವಿ ವೈರಸ್ ರೇಖಿಂರಲ್ಲಿ ಕಾಣಿಸಿಕೊಂಡಿತು ಎಂಬುದು ಇಲ್ಲಿಯವರೆಗೆ ನಂಬಿದ್ದ ವಾದ. ಈ ವಾದವನ್ನು ಶ್ರೀಮತಿ ಕಾರ್ಬರ್ ಅವರ ಸಂಶೋಧನೆ ಅಲ್ಲಗಳೆಯುತ್ತದೆ. ಏಡ್‌ ವೈರಸ್‌ನ ರೈಂ ಭಿನ್ನ ವಂಶವಾಹಿಯ ‘ಕೋಟ್‌ಗಳನ್ನು ಅಧ್ಯಯನ ನಡೆಸಿ ಶ್ರೀಮತಿ ಕಾರ್ಬರ್ ತಮ್ಮ ಸಂಶೋಧನೆ ಬಿಹಿರಂಗಪಡಿಸಿದ್ದಾರೆ. ಒಂದು ಸೆಕೆಂಡಿಗೆ ರ ಟ್ರಿಲಿಯನ್ ಕಂಪ್ಯೂಟೇಷನ್‌ಗಳನ್ನು ಲೆಕ್ಕ ಹಾಕುವ ಸೂಪರ್ ಕಂಪ್ಯೂಟರ್‌ನಲ್ಲಿ ಆಕ ಈ ಎಲ್ಲ ಲಕ್ಷ್ಯಜಾರ, ಅಧ್ಯಯನ ನಡೆಸಿದ್ದಾರೆ. ಕನ್ಸ್ಯಾಸಾ ಎಂಬಲ್ಲಿ ರೇಖಿಂರಲ್ಲಿ ದೊರಕಿದ ರಕ್ತದಲ್ಲಿ ಹೆಚ್‌ಹವಿ ವೈರಸ್ ಸಿಕ್ಕಿದ್ದೇ ಬಹಳ ಹಿಂದಿನದ್ದು ಎನ್ನಲಾಗಿದೆ. ಅಮೇರಿಕಾದ ಇನ್‌ಲೈವ್‌ ವಿಜ್ಞಾನಿ ನಾರ್ಕ್‌ವೆಸ್‌ನ್‌ ವಿಶ್ವವಿದ್ಯಾನಿಲಯದ ಡಾ. ಸ್ವೀವನ್ ಪೋಲಿಯೋಯಿವರು ಶ್ರೀಮತಿ ಕಾರ್ಬರ್ ಅವರ ಈ ಯೋಜನೆಯನ್ನು “ಅತ್ಯಂತ ಸಮರ್ಥ ಕಂಪ್ಯೂಟೇಷನಲ್ ಸಾಹಸ ಮತ್ತು ವಿಹಾರ” ಎಂದು ಬಿಣ್ಣಿಸುತ್ತಾರೆ.

ದಕ್ಷಿಣ ಅಷ್ಟಿಕಾದ ದೇಶಗಳಲ್ಲಿ ಪ್ರಜಾಪ್ರಭುತ್ವ ಮತ್ತು ಸರ್ಕಾರಗಳಿಗೆ ಮಾರಕವಾದ ಹೆಚ್‌ಹವಿ/ ಎಡ್‌ ಸೋಂಕು

ಎಡ್/ ಹೆಚ್‌ಹವಿ ಸೋಂಕು ದಕ್ಷಿಣ ಅಷ್ಟಿಕಾದ ಕೆಲವು ದೇಶಗಳಲ್ಲಿ ಒಂದು ಅಪರೂಪದ ವಿದ್ಯಮಾನಕ್ಕೆ ಕಾರಣೇಭೂತವಾಗುತ್ತಿದೆ. ಆಕ್ಷಯಿವಾದರೂ ಸತ್ಯ ಸಂಗತಿಯಿಂದರೆ ಇಲ್ಲಿನ ಕೆಲವು ದೇಶಗಳಲ್ಲಿ ಈ ಸೋಂಕು ಪ್ರಜಾಪ್ರಭುತ್ವಕ್ಕೆ

ಮಾರಕವಾಗುತ್ತಿದೆ. ಚುನಾವಣೆಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ದೆಯಾದ ಪ್ರಜಾಪ್ರತಿನಿಧಿಗಳು ಏಡ್‌ಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಹಳಷ್ಟು ಪ್ರಮಾಣದಲ್ಲಿ ಮರಣ ಹೊಂದುತ್ತಿದ್ದಾರೆ. ದಕ್ಷಿಣ ಆಸ್ಟ್ರಿಕಾದ ಪ್ರಜಾಪ್ರಭುತ್ವದ ಸಂಸ್ಥೆಯೊಂದು ಈ ಬಗಿಗೆ ಅಧ್ಯಯನ ಮಾಡಿ ಈ ವಿಸ್ತೃಯಕಾರಿ ವಿಷಯವನ್ನು ಹೋರಿಗೆಂದಿದೆ.

ದಕ್ಷಿಣ ಆಸ್ಟ್ರಿಕಾ, ನಮಿಜಿಯಾ, ಮಲಾವಿ, ಸೆನೆಗಲ್, ಟಾಂಜಾನಿಯಾ ಮತ್ತು ಜಾಂಬಿಯಾ ದೇಶಗಳಲ್ಲಿ ಮುಖ್ಯವಾಗಿ ಈ ಅಧ್ಯಯನ ಕ್ಯೂಗೋಳ್‌ಲಾಗಿತ್ತು. ಈ ಭಾಗದ ಏಡ್‌ಕಾರ್ಯಕ್ರಮದ ಮುಖ್ಯಸ್ಥ ಕೊಂಡವಾನಿ ಚಿರಾಂಚೊ ಮತ್ತು ಆತನ ಸಹೋದ್ರೋಗಿಗಳು ಏಡ್‌ಕಾಯಿಲೆಯಿಂದ ಮರಣ ಹೊಂದಿದ ಚುನಾಯಿತ ಪ್ರತಿನಿಧಿಗಳ ಗಳನೆ ಮಾಡಿದರು. ಈ ಕಾಯಿಲೆಯ ಕಾರಣದಿಂದ ರಾಜಕೀಯದ ಪ್ರಭುತ್ವ ಬದಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ತಮ್ಮ ಅವಧಿ ತೀರುವ ಮನ್ನಾದೇ ಅಸುನೀಗುತ್ತಿರುವುದರಿಂದ ಮನ್ನಾ ಮನ್ನಾ ವಿಶೇಷ ಅಧವಾ ಮಧ್ಯಂತರ ಚುನಾವಣೆಯ ಅವಶ್ಯಕತೆ ಬೀಳುತ್ತಿದೆ.

‘ಏಡ್/ ಹೆಚೆವಿ ಸೋಂಕು ಹೆಚ್‌ಗ್ರಾಫ್‌ತಿರುವ ಇತ್ತೀಚನ ದಿನಗಳಲ್ಲಿ ಹೀಗೆ ಮರಣಿಸುತ್ತಿರುವ ಪ್ರಜಾಪ್ರತಿನಿಧಿಗಳ ಸಂಖ್ಯೆ ತುಂಬಾ ಹೆಚ್‌ಗ್ರಾಫ್‌ತಿದೆ’ – ಎಂಬುದು ಚಿರಾಂಚೊ ಅವರ ಅಭಿಪ್ರಾಯ. ಏಡ್ ಬರುವ ಮೊದಲು ಮತ್ತು ಈಗ ತುಲನೆ ಮಾಡಿದರೆ ಸಾಮಾನ್ಯ ಜನರಲ್ಲಿ ಇರುವಂತೆಯೇ ಪ್ರಜಾಪ್ರತಿನಿಧಿಗಳಲ್ಲಿಯೂ ಸೋಂಕೆನ ಪ್ರಮಾಣ ತೀವ್ರ ರೀತಿಯಲ್ಲಿ ಹೆಚ್‌ಗ್ರಾಫಿದೆ. ೧೯೬೪-೧೯೭೪ರ ಮಧ್ಯ ಮಲಾವಿ ದೇಶದ ಉತ್ತರ ಜನ ಪಾರ್ಶ್ವಮೆಂಟ್ ಸದಸ್ಯರು ಈ ಕಾಯಿಲೆಯ ಕಾರಣದಿಂದ ಮರಣ ಹೊಂದಿದ್ದಾರೆ. ರಾಷ್ಟ್ರೀಯ ಅಸಂಭೀಯ ಅಧಿಕೃತ ದಾಖಲೆಗಳ ಪ್ರಕಾರವೇ ಉತ್ತರಲ್ಲಿ ನಿರ್ದಿಷ್ಟ ಜನರು ಏಡ್ ಸಂಬಂಧಿತ ಕಾಯಿಲೆಗಳಿಂದ ಮರಣ ಹೊಂದಿದ್ದಾರೆ.

೧೯೭೫ರಲ್ಲಿ ಮೊದಲ ಬಾರಿ ಏಡ್ ಕಾಯಿಲೆ ಕಾಣಿಸಿಕೊಂಡ ನಂತರ ಜಾಂಬಿಯಾ ದೇಶದಲ್ಲಿ ೧೯೭೫-೧೯೭೬ರ ಮಧ್ಯೆ ಱೀ ವಿಶೇಷ ಅಧವಾ ಮಧ್ಯಂತರ ಚುನಾವಣೆಗಳು ನಡೆದಿವೆ. ಅದೇ ೧೯೭೬ ಮತ್ತು ೧೯೭೭ರ ಮಧ್ಯೆ ಕೇವಲ ೱ೨ ಈ ರೀತಿಯ ವಿಶೇಷ ಚುನಾವಣೆಗಳು. ಜರುಗಿದ್ದವು. ಮೇಲಿನ ಱೀ ಚುನಾವಣೆಗಳಲ್ಲಿ, ೩೯ ಜನ ಚುನಾಯಿತ ಪ್ರತಿನಿಧಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಅಸುನೀಗಿದ್ದರಿಂದ ಆದ ಚುನಾವಣೆಗಳು ೧೯೭೫-೧೯೭೬ರ ಮಧ್ಯದ ಅವಧಿಯಲ್ಲಿ ದಕ್ಷಿಣ ಆಸ್ಟ್ರಿಕಾದ ಪಾರ್ಶ್ವಮೆಂಟನಲ್ಲಿ ಈ ರೀತಿಯ ಸಾಧನಿಂದ ನಿರ್ದಿಷ್ಟ ಸಾಧನಗಳು ತೆರವಾದವು.

ನಟಾಲೋನ ಕ್ವಾಜಾಲು ವಿಶ್ವವಿದ್ಯಾನಿಲಯದ ಹೆಚ್‌ಎವಿ/ ಎಡ್-
ಸಂಕೊಳ್ಳನಾ ವಿಭಾಗದ ಅರೋಗ್ಯ ಅರ್ಥಶಾಸ್ತ್ರ ಶಾಖೆಯ ನಿರ್ದೇಶಕ ಅಲನ್‌
ವೈಟ್‌ಸೈಡ್ 'ಈ ಅಧ್ಯಯನದ ವರದಿಗಳು ಹೆಚ್‌ಎವಿ/ ಎಡ್ನ ಈಗಿನ ಅಗಾಧ
ಪ್ರಮಾಣದ ಕಾಯಿಲೆಯ ಪ್ರಭಾವ ಅಪ್ಪಿಕಾದ ಹಲವಾರು ಸಂಸ್ಕೃಗಳ ಮೇಲೆ ಭಿನ್ನ
ಭಿನ್ನ ರೀತಿಯ ಪರಿಣಾಮ ಉಂಟುಮಾಡಿವೆ' ಎಂದು ಅಭಿಪ್ರಾಯಪಡುತ್ತಾರೆ.
‘ಜೊತೆಯಲ್ಲಿ ಹೆಚ್‌ನ ಆಪ್ತಿಕಾದ ದೇಶಗಳು ಈ ರೀತಿಯ ಸಮಸ್ಯೆಗಳನ್ನು
ನಿಭಾಯಿಸಲು ಶಕ್ತವಾಗಿಲ್ಲ. ಕೇವಲ ಚುನಾವಣೆ, ಚುನಾಯಿತ ಪ್ರತಿನಿಧಿಗಳ ಮೇಲೆ
ಮಾತ್ರ ಈ ಪರಿಣಾಮಗಳು ಸೀಮಿತವಾಗಿಲ್ಲ. ಜೊತೆಯಲ್ಲಿ ಸಕಾರ, ಆಡಳಿತ
ಇವೂ ಕೂಡ ತುಂಬಾ ತೊಂದರೆಗೆ ಒಳಗಾಗಿವೆ’ ಎಂಬುದು ವೈಟ್‌ಸೈಡ್‌ರ
ಅಂಚೋಣ.

